

Community Health Learning Programme

2010



Source: Community Health Cell

A Report on the Community Health Learning Experience

Shivamma A.

COMMUNITY HEALTH CELL

Community Health Learning Programme

March 2010 to November 2010

REPORT

Ms. Shivamma

Intern, Community Health Cell

Mentor

Mr. E. Premdas

Coordinator

Community Health Cell Bangalore

ಪರಿವಿಡಿ

I ಸಮುದಾಯ ಆರೋಗ್ಯ ಕೋಳಿದಲ್ಲಿ ನನ್ನ ಬೇಕಂಜಿಗೆ

1. ನೆನಕೆಗಳು
 2. ಹನ್ನೊಳಿಟಿ
 3. ಕೆಳಕಾ ಉದ್ದೇಶಗಳು
 4. ಕೆಲಕೆಗಳು
 - 4.1 ನನ್ನ ಬಗ್ಗೆ ನಾನು ಕಿರಿತಿದ್ದು.
 - 4.2 ಸಮುದಾಯದ ಮೂಲಕ ಕೆಲಕೆಗಳೆ
 - 4.3 ಆರೋಗ್ಯದ ಹಕ್ಕಿನ ಕಿರಿತಿ
 5. ಸಮುದಾಯ ಆರೋಗ್ಯ ಕೋಳಿದಲ್ಲಿ ಮಾರ್ಗದರ್ಶನ
5.1 ಪುನರ್ಮಾನನ ಮತ್ತು ಕೆಲಕೆಗಳು
 - 5.2 ಸಾಕ್ಷೀ ಜಿತೆಗಳು
- ### II ಕ್ಷೇತ್ರಭೇದಗಳಿಂದಾದ ಅನುಭವಗಳು ಮತ್ತು ಕೆಲಕೆಗಳು
- 1.0 ಹಿಂಣಿ
 - 2.0 ವಿವಿಧ ಸಂಸ್ಥೆ - ಸಂಖೆಗಳು
 - 2.1. ಜಾಗೃತ ಮಹಿಳಾ ಸಂಖಟನೆ - ಹೊತ್ತಾಕ್ರಿ
 - 2.2. ವಿಮೋಚನಾ ಸಂಸ್ಥೆ - ಬೆಂಗಳೂರು
 - 2.3. ನವಜಿವನ ಮಹಿಳಾ ಒಕ್ಕೂಟ - ರಾಯಚೂರು
 - 2.4. ರುವಾರಿ ಸಂಸ್ಥೆ - ರಾಯಚೂರು
 - 3.0 ಆರೋಗ್ಯ ವ್ಯವಸ್ಥೆಯ ಸ್ಥಿತಿ-ಗಳಿ
 - 3.1 ಹಾವೇರಿ, ಬಾಗಲಕೋಟಿ, ಧಾರವಾಡ, ರಾಯಚೂರು (ಹಿಂಣಿ)
 - 3.2 ಧಾರವಾಡ
 - 3.3 ರಾಯಚೂರು
 - 3.4 ಬಾಗಲಕೋಟಿ
 - 4.0 ಎನ್.ಆರ್.ಹೆಚ್.ಎಂ ಮತ್ತು ಪ್ರಸ್ತುತತೆ
 - 4.1 ಎನ್.ಆರ್.ಹೆಚ್.ಎಂ ಮತ್ತು ಆಶಾ
 - 4.2 ಆಶಾ ಮತ್ತು ಮಾನಸಿಕ ಆರೋಗ್ಯ
 - 4.3 ಅಂಗನವಾಡಿ ಕಾರ್ಯಕರ್ತೆಯರ ಸಂದರ್ಭನೆ
 - 5.0 ತಮಿಳ್ನಾಡು ಭೇದ
5.1 ಮೇಡವಾಕೆಂ ಪ್ರಥಮಿಕ ಆರೋಗ್ಯ ಕೇಂದ್ರ
 - 5.2 RUWSEC

6.0 ತರಬೇತಿಗಳು

- 6.1 ಅರೋಗ್ಯ ಮಾನವ ಹಕ್ಕು ಅಧ್ಯಾಯನ ಶಿಬಿರ - ಹಾರೆರಿ
- 6.2 ಪ್ರಸ್ಥಾವನೆ ಬರಹ ಕಾರ್ಯಗಾರ

7.0 ಸಭೆ ಸಮಾವೇಶಗಳಲ್ಲಿ ಭಾಗವಹಿಸಿದ ಅನುಭವಗಳು

- 7.1 ಜನಾರೋಗ್ಯ ಅಂದೋಳನ - ಕನಾಟಕ ರಾಜ್ಯ ಸಮಿತಿ ಸಭೆ
- 7.2 ಪ್ರಾಥಮಿಕ ಅರೋಗ್ಯ ಕೇಂದ್ರಗಳ ಅನುಸರಣೆ ಬಜಾರಿ ಜಿಲ್ಲೆಗಳಲ್ಲಿ
- 7.3 ಪ್ರಾಥಮಿಕ ಅರೋಗ್ಯ ಕೇಂದ್ರಗಳ ಅನುಸರಣೆ ರಾಯಚೌರು ಜಿಲ್ಲೆಗಳಲ್ಲಿ
- 7.4 ಅಹೋರಾತ್ರಿ ಧರಣಿ - ರಾಯಚೌರು.

8.0 ಜಾಗೃತ ಮಹಿಳಾ ಸಂಘಟನೆಯ ಬೀಳವಣಿಗೆ

- 8.1 ತರಬೇತಿ ಶಿಬಿರಗಳಲ್ಲಿ ಪಾಲ್ಯಾಳ್ಯಾವಿಕೆ
- 8.2 ಅಭಿವೃದ್ಧಿಗಾರಿ ಅಯ್ದಿ ಮಾಡಿಕೊಂಡ ವಲಯಗಳು
- 8.3 ರಾಯಚೌರಿನಲ್ಲಿ ಜಾಗೃತ ಮಹಿಳಾ ಸಂಘಟನೆಯ ಪಾಲ್ಯಾಳ್ಯಾವಿಕೆ
- 8.4 ಸಮಜಾಭವೃದ್ಧಿ ಕಾರ್ಯಗಳಲ್ಲಿ ಜಾಗೃತ ಮಹಿಳಾ ಸಂಘಟನೆಯ ಪಾತ್ರ
- 8.5 ಜಾಗೃತ ಮಹಿಳಾ ಸಂಘಟನೆಯ ಹೋರಾಟಗಳು ಮತ್ತು ಮೈಲ್‌ಲ್ಯಾಂಗಳು
- 8.6 ಜಾಗೃತ ಮಹಿಳಾ ಸಂಘಟನೆಯ ಮಹಿಳೆಯರು ಎದುರಿಸಿದ ಸಮಸ್ಯೆಗಳು
- 8.7 ಜಾಗೃತ ಮಹಿಳಾ ಸಂಘಟನೆಯ ಇಂದಿನ ಸ್ಥಿತಿ

9.0 ಪೌಷ್ಟಿಕತೆಯ ಬಗ್ಗೆ ಅಧ್ಯಯನ ಮತ್ತು ಕಲೆ

- 9.1 B.M.I Methodology
- 9.2 ಅಧ್ಯಯನದಲ್ಲಿ ಅಳವಡಿಸಿದ ವಿಧಾನಗಳು
- 9.3 ಮಹಿಳೆಯರು ಮತ್ತು ಆಹಾರ ಅಭೇದತ್ವ ಹಾಗೂ ಅಪೌಷ್ಟಿಕತೆ

10.0 ಮುಗಿಯದ ಮುಕ್ತಯ

Community Health Learning Programme and My Personal Growth

1. Acknowledgement

I am grateful to Mr. E. Premadas and Dr. Bhagyalakshmi for identifying me as a potential candidate and introducing me to this learning programme. My sincere thanks to the members of the Selection Committee for having selected me for the Community Health Learning Programme in Community Health Cell.

I would also like to thank Maria, Pushpa, Ruth Prahlad, James, Mangala, and Joyce of Community Health Cell who extended utmost cooperation, even amidst their busy schedule. Thanks also to Swamy who helped me in finding the appropriate book and materials for studying and to my fellow-students.

2. Background

The main reason for my joining the Fellowship is my exposure to and participation in the training conducted by Janaarogya Aandolana – Karnataka (Peoples' Health Movement – Karnataka) and the facilitation in this process by the Community Health Cell. Prior to getting to know about Janaarogya Aandolana, I was a mere disciplined student. As part of my student life, I happened to visit an organisation called Sakhi. I was merely a part of the background, but my participation in a training programme conducted by Sakhi introduced me to Janaarogya Aandolana – Karnataka.

During the first phase of training, the extent to which I understood the functioning of JAAK was a mere speck. A year after the training, I had an opportunity to be a part of the annual meeting / training programme of JAAK, once more. During that time, I got to know more about the functioning and objectives of JAAK. I understood that the aims, objectives and activities of JAAK have a social orientation, vis-à-vis the health system. Till then, my understanding of health was merely as a service; only after getting to know JAAK, did I realize that health was a right.

My attention was drawn to the fact that JAAK does not concentrate merely on primary health centres and health systems, but its area of focus also includes food, nutrition, women and such other rights as well. Health is not concerned merely to hospitals, medicines and doctors, but encompasses all aspects of daily life. Food, drinking water, sanitation facilities are basic and essential services. Since the public system that needs to provide these services is not functioning efficiently and is in fact corrupt, the public faces a lot of hardships. This is more pronounced in lower strata of society, and more so with women and children who face grave and pitiable conditions. My attention was drawn towards all these issues by JAAK.

In this situation, I was assigned the task of collecting basic information through a survey format on the existing condition of the primary health centres and also to identify and record cases of health denials. This was needed to conduct a public hearing/Janata Nyayalaya in Hospet taluk to tackle the various problems faced by the community. This activity opened my eyes to the status of the health system and its disarray, as well as the manner in which personnel appointed to provide services to people conduct themselves and the corruption, attitude they have towards those who they are supposed to serve. To satiate my thirst to know more about the health system, I joined the Fellowship programme. This helped me to know about the services that need to be available to people through the health system, the parameters that the community needs to hold with regards to their expectations from the system, problems faced by people who are part of the system, strategy needed to solve the problems, the techniques that might be used to set right the wrongs in the system, understanding the scope of the concept of health and to get to know more about the gaps in linking the communities with the health system.

Dr. Bhagyalakshmi of "Sakhi" (Hospet) evoked a feeling of hope in me that the fellowship programme might help me gain clarity on these concepts and thus I joined the programme.

3.0 Learning objectives

1. Understanding health as a right
2. Understanding the N.R.H.M. programme
3. Understanding the role of ASHA workers as women
4. Learning the functioning of anganawadi workers
5. Women and mental health

4.0 Learnings

4.1 Personal Growth and Skills: I have learnt so much from the learning programme. Earlier, I was a mere student, who, through disciplined learning gained knowledge about some things. However, this learning programme oriented me towards being committed to the community and working for them. Some of the areas of my growth through experience are the following:

- The art of Interacting and negotiating with the health officials.
- Gaining confidence of speaking in public about any core topic on women and health
- Using the Right to Information Act 2005
- Capacity to independently conduct field level workshops

- Skills in interacting with the community
- Skills to study a specific subject as well as getting to know people

4.2 Insights about the community: The CHLP gave me opportunity to spend sufficient time with the community, especially at Jagrutha Mahila Sanghatan (JMS) and enabled me to have a inside view of the community and the happenings there. Some of the new insights gathered are as follows:

- Awareness regarding injustice meted out to the community, especially the Dalit Women
- Understanding of the exploitative aspect of the system, which has taken away the rights of the people
- Understanding regarding the food and health-related problems faced by the people.
- Understood the situation of people who are not in a position to question the denial of rights to them.
- Realised that people suffer from lack of right guidance /leadership
- Realisation that with proper facilitation it is possible to make people empowered to question the system and help people realize their potential to get their entitlements.
- Understanding regarding the problems faced by Asha workers as women in the community and as health workers in the health system.

4.3 Getting to know Health Rights through experience

Public hearings / public dialogue / helped me get the understanding and objectives of "health rights". Prior to conducting the Janata Nyayalaya/ Public hearings on health, conducting a survey of primary health centres, awareness regarding services available at primary health centres, usage of untied fund, availability of medicines and the staff structure etc were not known to me. Participation in the process of public hearing helped in the understanding of health as a right and to know whether the existing primary health centres are providing health service as a right.

After the Public Hearings, when I followed up by visiting the primary health centres, a few changes were visible. For example, the primary health centres of Balaganur and RaghalaParvi in the taluks of Sindhanur and Hirekotnikal PHC in Sindhanur taluka (Raichur dist) are now clean. People are getting proper services and facilities. The medical officers have been able to get good work done by the ASHA workers and have been supportive. All these issues were presented in the presence of concerned officials at the public hearing in Raichur. The involvement in this process sharpened my thinking on health rights and health system. If health system has to be improved and health services are to be rendered as a right, everyone in the community needs to know that health is the right of all; for this,

the community needs to come forward. Community needs to take lead in improving the system by questioning the irregularity and unaccountability. But, if no one questions the system, it deteriorates.

My first hand experience of meeting the people denied of health services and suffering from the negligence of the health staff, brought about an awareness in me regarding the suffering that people undergo. Later on, with a view to providing relief to such people, complete information was collected regarding such incidences and placed before the concerned officials. I also understood the manner in which information to be got through Right to Information (RTI) in order to understand the services available in PHCs, availability of medicines, staff availability, etc.

5. Collective Learning Sessions at Community Health Cell

5.1 Orientation and group learning

During the orientation programme, like a mother packs food for a long journey ahead, the orientation programme packed in the appropriate guidance for a community health journey. The orientation was conducted in three phases and the information of each phase was complementary to the next. In this manner, the awareness gained during the orientation inspired to plunge into my field of work.

During the first phase of orientation at the Community Health Learning programme, the major learnings are as follows:

- Need / importance of language in community communication
- Various aspects/dynamics of community
- Learning methodologies
- The meaning and practice of adult learning as a methodology
- Importance of self-awareness and self-reflection as part of learning
- Concept of health
- Health services, public health services
- Primary health care
- Essential medicines
- Effects of globalization and its effect on health
- Safety measures to be adapted during emergency situations

Some of the processes which triggered these reflections are,

- Monsoon game

- 'But why?' Search for roots of causes through questioning
- Documentaries such as the one on ill-effects of endosulfan

5.2 Documentaries

- Narmada Bachao Andolan
- Holywives – Awareness regarding the effects of Devadasi system through personal experiences
- Endosulfan – and its effects on health
- Bombay slum – A bird's eye view of scores of people living in inhuman conditions in slums.
- Coca Cola – Awareness regarding effects of aerated drinks on health and vanishing traditional practices

Conclusion:

Overall, it was a journey inwards and outwards – I learnt quite a lot about my own self and also the dynamics in the society which shape the understanding and processes of community health. The experience that I have gained is invaluable. I am sure, this will mark a solid foundation to whatever I do in the future. I thank all the people at Community Health Cell and Jana Arogya Andolana for giving me opportunities to

| ಸಮುದಾಯ ಆರೋಗ್ಯ ಕೋಶದಲ್ಲಿನ ನನ್ನ ಬೆಳೆವಣಿಗೆ

1. ನೆನಕೆಗಳು

ಈ ಕಲಕಾ ಕಾರ್ಯಕ್ರಮಕ್ಕೆ ನನ್ನ ಪರಿಜಯಿಸಿದ ಹಾಗೂ ಗುರುತಿಸಿದ ಇ.ಪ್ರೇಮದಾಸ್ ಮತ್ತು ಡಾ. ಭಾಗ್ಯಲಕ್ಷ್ಮಿಯವರಿಗೆ ನನ್ನ ಅನಂತ ವಂದನೆಗಳು ಹಾಗೂ ಸಮುದಾಯ ಆರೋಗ್ಯ ಕೋಶದಲ್ಲಿ ನಡೆಯುವ ಕಲಕಾಧಿಕಾರಿಗಳ ಆಯ್ದು ಪ್ರತೀಯಿಯಲ್ಲಿ ನನ್ನನ್ನು ಆಯ್ದು ಮಾಡಿ ಹಲವು ವಿಷಯಗಳನ್ನು ಕಲಯಲು ಅವಕಾಶ ಒದಗಿಸಿಕೊಟ್ಟಂತಹ ಆಯ್ದು ಸಮಿತಿಯವರಿಗೂ ನನ್ನ ಧನ್ಯವಾದಗಳು.

ಸಮುದಾಯ ಆರೋಗ್ಯ ಕೋಶದ ಸ್ಥಾಪಿತವರೆಲ್ಲರೂ ಸಹಕಾರ ನೀಡುವ ಮೂಲಕ ಪೂರ್ತಾಹಿಸಿ, ಕೇಳದಾಗಲೆಲ್ಲ ತಮ್ಮ ಕೆಲಸಗಳೇನೇ ಇಷ್ಟರೂ ನನಗೆ ಬೇಕಾದ ವಸ್ತುಗಳನ್ನು ಒದಗಿಸಿ ಸಹಕಾರ ನೀಡಿದಂತಹ, ಮರಿಯಾ, ಪುಷ್ಟಿ, ರೂತ್ ಪ್ರಕಾರ್ದ್, ಜೀವ್ಸ್, ಮಂಗಳ, ಜಾಯ್ಸ್ ಹಾಗೂ ಹುಡುಕಿಕೊಂಡು ಹೋದ ಪುಸ್ತಕವನ್ನು ಹುಡುಕಿಕೊಟ್ಟಂತಹ ಸ್ಥಾಪಿತವರಿಗೂ ನನ್ನ ಧನ್ಯವಾದಗಳು ಹಾಗೂ ನನ್ನ ನಹ ಕಲಕಾಧಿಕಾರಿಗಳಿಗೂ ನನ್ನ ಧನ್ಯವಾದಗಳು.

2. ಹಿನ್ನೋಂದಿ

1. ನಾನು ಈ fellowship ನೇರಲು (ಪ್ರಾರಂಭದಲ್ಲಿ) ಜನಾರೋಗ್ಯ ಅಂದೋಳನ ಕನಾಡಕದ ತರಬೀತಿಯಲ್ಲಿ ಪಾಲ್ಯೂಂಡು ಜನಾರೋಗ್ಯ ಅಂದೋಳನದ ಕುರಿತು ಪಡೆದ ಸ್ವೇಚ್ಚೆ ಪ್ರಮಾಣದ ಮಾಹಿತಿಯೇ ಪ್ರಮುಖ ಕಾರಣ. ಜನಾರೋಗ್ಯ ಅಂದೋಳನ ಪರಿಜಯವಾಗುವುದಕ್ಕೂ ಮುಂಚೆ ನಾನು ಕೇವಲ ಒಂದು ಜ್ಞಾನ ಶಿಸ್ತಿನಲ್ಲಿ ಅಧ್ಯಯನ ನಡೆಸುತ್ತಿದ್ದೆ ಒಬ್ಬ ವಿದ್ಯಾರ್ಥಿನಿಯಾಗಿದ್ದೆ. ವಿದ್ಯಾರ್ಥಿ ಜೀವನದ ಒಂದು ಸಂದರ್ಭ ನನ್ನನ್ನು ಸಾಂ ಎಂಬ ಸಂಸ್ಥೆಗೆ ನನ್ನನ್ನು ಕರೆದೋಯ್ತು. ಅಲ್ಲಿಂದ ಸಾಂ ಬಳಗದ ಎಂಬೆಂದು ಕಂಡು ಕಾಣದಂತೆ ಇದ್ದ ನನಗೆ ಜನಾರೋಗ್ಯ ಅಂದೋಳನ-ಕನಾಡಕದ ಪರಿಜಯವಾಗಿದ್ದು ಸಾಂ ಸಂಸ್ಥೆಯಲ್ಲಿ ಆಯೋಜಿಸಿದ್ದ ತರಬೀತಿ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು.

ಮೊದಲ ಹಂತದ ತರಬೀತಿಯಲ್ಲಿ ಜನಾರೋಗ್ಯ ಅಂದೋಳನದ ಕುರಿತು ಸಿಕ್ಕ ಮಾಹಿತಿ (ನಾನು ಅಧ್ಯಯನಕೊಂಡಿದ್ದು) ತುಂಬಾ ಕಡಿಮೆಯೇ ನಂತರ ಒಂದು ವರ್ಷ ಕಳೆದ ನಂತರ ಪುನಃ ಜನಾರೋಗ್ಯ ಅಂದೋಳನ ಕನಾಡಕದ ವಾರ್ಷಿಕ ಸಭೆ / ತರಬೀತಿಯಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆಯಲು. ಆಗ ನನಗೆ ಜನಾರೋಗ್ಯ ಅಂದೋಳನ ಕನಾಡಕದ ಕಾರ್ಯವೈಲಿಯ ಜಿತ್ರಣ ದೊರೆಯಲು ಮತ್ತು ಉದ್ದೇಶಗಳ ಪರಿಜಯವಾಯಲು. ಸಮಾಜ ಮುಖ್ಯಾದ ಕೆಲಸಗಳನ್ನು ನಿರ್ವಹಿಸುವ ಜನಾರೋಗ್ಯ ಅಂದೋಳನದ ಉದ್ದೇಶಗಳು ಆರೋಗ್ಯ ವ್ಯವಸ್ಥೆಯನ್ನು ಗಮನದಲ್ಲಿರಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ನಾನು ಅಧ್ಯಯನಕೊಂಡೆ. ಹೀಗೆ ತರಬೀತಿಯಲ್ಲಿ ಭಾಗವಹಿಸಿದ್ದ ನನಗೆ “ಆರೋಗ್ಯದ ಹಕ್ಕು” ಎಂಬುದರ ಪರಿಜಯವಾಯಲು. ಆರೋಗ್ಯ ಅದುವರೆಗೂ ಆರೋಗ್ಯ ಸೇವೆಯಾಗಿ ದೊರೆಯುವುದು ಎಂದು ಅಧ್ಯಯನಕೊಂಡಿದ್ದ ನನಗೆ ಆರೋಗ್ಯ ಹಕ್ಕಾಗಿ ಪಡೆಯಬಹುದು ಎಂಬ ಅರಿವನ್ನುಂಟುಮಾಡಿದ್ದು ಜನಾರೋಗ್ಯ ಅಂದೋಳನ ಕನಾಡಕ.

ಜನಾರೋಗ್ಯ ಅಂದೋಳನ ಕನಾಡಕವು ಕೇವಲ ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ವ್ಯವಸ್ಥೆಯನ್ನು ಮಾತ್ರ ಗಮನಿಸುತ್ತದೆ ಎಂಬ ನನ್ನ ಸೀಮಿತ ಗ್ರಹಿಕೆಯನ್ನು ಒಡೆದು ಆಹಾರ, ಆರೋಗ್ಯ, ಹಕ್ಕು ಸಂಬಂಧಿಯಾಗಿಯೂ ಜನಾರೋಗ್ಯ ಅಂದೋಳನ ಕನಾಡಕವು ಕೆಲಸ ಮಾಡುತ್ತಿರುವುದು ನನ್ನ ಗಮನ ಸೇವೆಯಲು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ್ದ ಕೇವಲ ಆಸ್ತ್ರೆ. ಜೀವದಿ, ವ್ಯಾದ್ಯರು ಮಾತ್ರವಲ್ಲದೆ, ದಿನನಿತ್ಯದ ಬದುಕಿನ ಪ್ರತಿಯೊಂದು ಅಂಶವೂ ತುಂಬಾ ಪ್ರಮುಖ ಪಾತ್ರವಹಿಸುತ್ತದೆ. ಆಹಾರ, ಕುಡಿಯುವ ನೀರು, ಸ್ವೇಮೆಲ್ಟ್, ಸೇವೆಗಳು ತುಂಬಾ ಪ್ರಮುಖವಾದವುಗಳು, ಇವುಗಳನ್ನು ಒದಗಿಸಬೇಕಾದ ಸಾರ್ವಜನಿಕ ವ್ಯವಸ್ಥೆಯ ಸಮರ್ಥವಾಗಿ ಕೆಲಸ ನಿರ್ವಹಿಸಿದ್ದ ಪುಷ್ಟಿ ಕಾರ್ಯ ನಿರ್ವಹಣೆಯನ್ನು ಮಾಡುತ್ತಿರುವರಿಂದ ಸಾರ್ವಜನಿಕರಿಂದ ಹಲವು ಸಮಸ್ಯೆಗಳಿಂದ ಬಳಲುತ್ತಿರುವುದು

| ಸಮುದಾಯ ಆರೋಗ್ಯ ಕೋಶದಲ್ಲಿನ ನನ್ನ ಬೆಳೆವಣಿಗೆ

1. ನೆನಕೆಗಳು

ಈ ಕಲಕಾ ಕಾರ್ಯಕ್ರಮಕ್ಕೆ ನನ್ನ ಪರಿಜಯಿಸಿದ ಹಾಗೂ ಗುರುತಿಸಿದ ಇ.ಪ್ರೇಮದಾಸ್ ಮತ್ತು ಡಾ. ಭಾಗ್ಯಲಕ್ಷ್ಮಿಯವರಿಗೆ ನನ್ನ ಅನಂತ ವಂದನೆಗಳು ಹಾಗೂ ಸಮುದಾಯ ಆರೋಗ್ಯ ಕೋಶದಲ್ಲಿ ನಡೆಯುವ ಕಲಕಾಧಿಕಾರಿಗಳ ಆಯ್ದು ಪ್ರತೀಯಿಯಲ್ಲಿ ನನ್ನನ್ನು ಆಯ್ದು ಮಾಡಿ ಹಲವು ವಿಷಯಗಳನ್ನು ಕಲಯಲು ಅವಕಾಶ ಒದಗಿಸಿಕೊಟ್ಟಂತಹ ಆಯ್ದು ಸಮಿತಿಯವರಿಗೂ ನನ್ನ ಧನ್ಯವಾದಗಳು.

ಸಮುದಾಯ ಆರೋಗ್ಯ ಕೋಶದ ಸ್ಥಿಂದಿಯವರೆಲ್ಲರೂ ಸಹಕಾರ ನೀಡುವ ಮೂಲಕ ಪೂರ್ತಾಹಿಸಿ, ಕೇಳದಾಗಲೆಲ್ಲ ತಮ್ಮ ಕೆಲಸಗಳೆಂದೇ ಇಧ್ಯರೂ ನನಗೆ ಬೇಕಾದ ವಸ್ತುಗಳನ್ನು ಒದಗಿಸಿ ಸಹಕಾರ ನೀಡಿದಂತಹ, ಮರಿಯಾ, ಪುಷ್ಟಿ, ರೂತ್ ಪ್ರಕಾರ್ದ್, ಜೀವ್ಸ್, ಮಂಗಳ, ಜಾಯ್ಸ್ ಹಾಗೂ ಹುಡುಕಿಕೊಂಡು ಹೋದ ಪುಸ್ತಕವನ್ನು ಹುಡುಕಿಕೊಟ್ಟಂತಹ ಸ್ವಾಮಿಯವರಿಗೂ ನನ್ನ ಧನ್ಯವಾದಗಳು ಹಾಗೂ ನನ್ನ ನಹ ಕಲಕಾಧಿಕಾರಿಗಳಿಗೂ ನನ್ನ ಧನ್ಯವಾದಗಳು.

2. ಹಿನ್ನೋಂದಿ

1. ನಾನು ಈ fellowship ನೇರಲು (ಪ್ರಾರಂಭದಲ್ಲಿ) ಜನಾರೋಗ್ಯ ಅಂದೋಳನ ಕನಾಡಕದ ತರಬೇತಿಯಲ್ಲಿ ಪಾಲ್ಯೂಂಡು ಜನಾರೋಗ್ಯ ಅಂದೋಳನದ ಕುರಿತು ಪಡೆದ ಸ್ವೇಚ್ಚೆ ಪ್ರಮಾಣದ ಮಾಹಿತಿಯೇ ಪ್ರಮುಖ ಕಾರಣ. ಜನಾರೋಗ್ಯ ಅಂದೋಳನ ಪರಿಜಯವಾಗುವುದಕ್ಕೂ ಮುಂಚೆ ನಾನು ಕೇವಲ ಒಂದು ಜ್ಞಾನ ಶಿಸ್ತಿನಲ್ಲಿ ಅಧ್ಯಯನ ನಡೆಸುತ್ತಿದ್ದೆ ಒಬ್ಬ ವಿದ್ಯಾರ್ಥಿನಿಯಾಗಿದ್ದೆ. ವಿದ್ಯಾರ್ಥಿ ಜೀವನದ ಒಂದು ಸಂದರ್ಭ ನನ್ನನ್ನು ಸಂಖ್ಯೆಗೆ ನನ್ನನ್ನು ಕರೆದೋಯ್ಯಿತು. ಅಲ್ಲಿಂದ ಸಂಖ್ಯೆ ಬಳಗಿದೆ ಎಂದು ಕಾಣಿಸಿದೆ ಇದ್ದ ನನಗೆ ಜನಾರೋಗ್ಯ ಅಂದೋಳನ-ಕನಾಡಕದ ಪರಿಜಯವಾಗಿದ್ದು ಸಂಖ್ಯೆಯಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು.

ಮೊದಲ ಹಂತದ ತರಬೇತಿಯಲ್ಲಿ ಜನಾರೋಗ್ಯ ಅಂದೋಳನದ ಕುರಿತು ಸಿಕ್ಕ ಮಾಹಿತಿ (ನಾನು ಅಧ್ಯಯನಕೊಂಡಿದ್ದು) ತುಂಬಾ ಕಡಿಮೆಯೇ ಸಂತರ ಒಂದು ವರ್ಷ ಕಳಿದ ಸಂತರ ಪುನಃ ಜನಾರೋಗ್ಯ ಅಂದೋಳನ ಕನಾಡಕದ ವಾರ್ಷಿಕ ಸಭೆ / ತರಬೇತಿಯಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆಯಿತು. ಆಗ ನನಗೆ ಜನಾರೋಗ್ಯ ಅಂದೋಳನ ಕನಾಡಕದ ಕಾರ್ಯವೈಪರಿಯ ಜಿತ್ತು ದೊರೆಯಿತು ಮತ್ತು ಉದ್ದೇಶಗಳ ಪರಿಜಯವಾಯಿತು. ಸಮಾಜ ಮುಖ್ಯಾದ ಕೆಲಸಗಳನ್ನು ನಿರ್ವಹಿಸುವ ಜನಾರೋಗ್ಯ ಅಂದೋಳನದ ಉದ್ದೇಶಗಳ ಆರೋಗ್ಯ ವ್ಯವಸ್ಥೆಯನ್ನು ಗಮನದಲ್ಲಿರಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ನಾನು ಅಧ್ಯಯನಕೊಂಡೆ. ಹೀಗೆ ತರಬೇತಿಯಲ್ಲಿ ಭಾಗವಹಿಸಿದ್ದ ನನಗೆ “ಆರೋಗ್ಯದ ಹಕ್ಕು” ಎಂಬುದರ ಪರಿಜಯವಾಯಿತು. ಆರೋಗ್ಯ ಅದುವರೆಗೂ ಆರೋಗ್ಯ ಸೇವೆಯಾಗಿ ದೊರೆಯುವುದು ಎಂದು ಅಧ್ಯಯನಕೊಂಡಿದ್ದ ನನಗೆ ಆರೋಗ್ಯ ಹಕ್ಕಾಗಿ ಪಡೆಯಬಹುದು ಎಂಬ ಅರಿವನ್ನುಂಟುಮಾಡಿದ್ದು ಜನಾರೋಗ್ಯ ಅಂದೋಳನ ಕನಾಡಕ.

ಜನಾರೋಗ್ಯ ಅಂದೋಳನ ಕನಾಡಕವು ಕೇವಲ ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ವ್ಯವಸ್ಥೆಯನ್ನು ಮಾತ್ರ ಗಮನಿಸುತ್ತದೆ ಎಂಬ ನನ್ನ ಸಿದ್ಧಿತ ಗ್ರಹಿಕೆಯನ್ನು ಒಡೆದು ಆಹಾರ, ಆರೋಗ್ಯ, ಹಕ್ಕು ಸಂಬಂಧಿಯಾಗಿಯೂ ಜನಾರೋಗ್ಯ ಅಂದೋಳನ ಕನಾಡಕವು ಕೆಲಸ ಮಾಡುತ್ತಿರುವುದು ನನ್ನ ಗಮನ ಸೇವೆಯಿತು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ್ದ ಕೇವಲ ಆಸ್ತ್ರೆ. ಜೀವದಿ, ವ್ಯಾದ್ಯರು ಮಾತ್ರವಲ್ಲದೆ, ದಿನನಿತ್ಯದ ಬದುಕಿನ ಪ್ರತಿಯೊಂದು ಅಂಶವೂ ತುಂಬಾ ಪ್ರಮುಖ ಹಾತ್ತವಹಿಸುತ್ತದೆ. ಆಹಾರ, ಕುಡಿಯಿವ ನೀರು, ಸ್ವೇಮೆಲ್ಟ್, ಸೇವೆಗಳು ತುಂಬಾ ಪ್ರಮುಖವಾದವುಗಳು, ಇಪುಗಳನ್ನು ಒದಗಿಸಬೇಕಾದ ಸಾರ್ವಜನಿಕ ವ್ಯವಸ್ಥೆಯ ಸಮರ್ಥವಾಗಿ ಕೆಲಸ ನಿರ್ವಹಿಸಿದೆ ಬ್ರಹ್ಮ ಕಾರ್ಯ ನಿರ್ವಹಿಸಿದೆ ಮಾಡುತ್ತಿರುವುದು

ಅದರಲ್ಲಿ ಪ್ರಮುಖವಾಗಿ ತಜನಮುದಾಯದ ಜನರು ಪ್ರಮುಖವಾಗಿ ಮಹಿಳೆ ಮತ್ತು ಮಕ್ಕಳು ಗಂಜಿರ ಹಾಗೂ ಶೋಜನೀಯ ಫೈತಿ ಸಮಸ್ಯೆಗಳಿಗೆ ಬಲಯಾಗುತ್ತಿರುವ ವಾಸ್ತವ ಸಂಗತಿಯನ್ನು ಜನಾರೋಗ್ಯ ಆಂದೊಳನ ಕ್ರಾಂತಿಕವು ನನಗೆ ಪರಿಚಯಿಸಿತು.

ಈ ಹಿನ್ನೆಲೆಯಲ್ಲಿ ಸಮುದಾಯದ ಜನರು ಹಲವು ಸಮಸ್ಯೆಗಳಿಂದ ಬಳಲ್ಪತ್ತಿರುವ ಅಂಶಗಳನ್ನು ಹಿಡಿದು ಅವುಗಳನ್ನು ಗಮನಿಸಲು ಹೊಸರೆಣಿ ತಾಲೂಕಿನಲ್ಲಿ ಸಾರ್ವಜನಿಕ ಅಥವಾಲು/ಜನತಾ ನ್ಯಾಯಾಲಯವನ್ನು ನಡೆಸಲು ಆಗ್ರಹಿ ಮಾಹಿತಿ ಸಂಗ್ರಹಕೆಗೆ ಸಱ ಸಂಸ್ಥೆಯು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಮಿಳಕ್ಕೆ ಮತ್ತು ನಿರಾಕರಣಗೊಳಿಸಲು ಗುರುತಿಸುವ ಕಾರ್ಯವನ್ನು ನನಗೆ ಒಷ್ಟಿಸಿದರು. ಈ ಕಾರ್ಯದಲ್ಲಿ ತೊಡಗಿಕೊಂಡ ನಂತರ ಆರೋಗ್ಯ ವ್ಯವಸ್ಥೆ ಮತ್ತು ಅವೃವಿಷಯ ಸ್ವಷ್ಟಿ ಜಿತ್ತಣ ದೊರೆಯಿತು ಹಾಗೂ ಆರೋಗ್ಯ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಸೇವೆ ನೀಡಲೆಂದು ಇರುವ ಸಿಭ್ಯಂದಿಯವರು ಸಾರ್ವಜನಿಕರನ್ನು ನಡೆಸಿಕೊಳ್ಳುವ ರೀತಿಯ ಸ್ವಷ್ಟಿ ಜಿತ್ತಣ ಹಾಗೂ ವ್ಯವಸ್ಥೆಯಲ್ಲಿನ ಭೂಷಣಾರದ ಪರಿಜಯವಾಯಿತು. ಈ ಎಲ್ಲ ಅಂಶಗಳು ನನಗೆ ತಿಳಿದ ನಂತರ ಆರೋಗ್ಯ ವ್ಯವಸ್ಥೆಯ ಕುರಿತು ಇನ್ನೂ ಸಮರ್ಪಿತವಾಗಿ ತಿಳಿದುಕೊಳ್ಳುವ ಕುತ್ತಾಹಲ ನಾನೂ ಈ fellowship Programme ಗೆ ಸೇರಲು ಕಾರಣವಾಯಿತು. ಆರೋಗ್ಯ ವ್ಯವಸ್ಥೆಯ ಜನರಿಗೆ ಬದಗಿನಬೇಕಾದ ಸೌಲಭ್ಯಗಳು, ಅವುಗಳನ್ನು ಪಡೆಯಲು ಸಮುದಾಯದವರು ಹೊಂದಿರಬೇಕಾದ ಮಾನದಂಡಗಳು, ವ್ಯವಸ್ಥೆಯಲ್ಲಿನವರಿಗೆ ಇರಬಹುದಾದ ಸಮಸ್ಯೆಗಳು, ಪರಿಹರಿಸಲು ಕೈಗೊಳ್ಳಬಹುದಾದ ತಂತ್ರಗಳು, ವ್ಯವಸ್ಥೆಯಲ್ಲಿರುವ ಅವೃವಿಷಯನ್ನು ಸರಿಪಡಿಸುವ ನಿಷ್ಟನಲ್ಲಿ ಬಳಸಬಹುದಾದ ತಂತ್ರಗಳು, ಆರೋಗ್ಯದ ಪರಿಕಲ್ಪನೆಯು ಹೊಂದಿರುವ ವಿಸ್ತಾರವನ್ನು ಅರಿಯಲು ಮತ್ತು ಆರೋಗ್ಯ ಹಾಗೂ ಸಮುದಾಯದ ನಡುವೆ ಇರುವ ಕಂಡರುಗಳನ್ನು ಅರಿಯಲು ಸಹಾಯವಾಯಿತು.

ಈ ಎಲ್ಲ ಅಸ್ವಷ್ಟ ಮಾಹಿತಿಯನ್ನು ಸಮರ್ಪಿತವಾಗಿ ತಿಳಿಯಲು ಈ fellowship ಸಹಾಯಕವಾಗಬಲ್ಲದು ಎಂದು ಭರವಸೆಯನ್ನು ಹುಟ್ಟಿಸಿದ ‘ಸಱ’ ಸಂಸ್ಥೆಯ ಡಾ.ಭಾಗ್ಯಲಕ್ಷ್ಮಿಯವರು ನನ್ನನ್ನು ಈ fellowship programme ಗೆ ಸೇರುವಂತೆ ಮಾಡಿದರು.

3. ಕೆಲಕಾ ಉದ್ದೇಶಗಳು

1. ಆರೋಗ್ಯದ ಹಕ್ಕನ್ನು ಅರ್ಥಮಾಡಿಕೊಳ್ಳಲು.
2. N.R.H.M ಕಾರ್ಯಕ್ರಮವನ್ನು ಅರ್ಥಮಾಡಿಕೊಳ್ಳಲು.
3. ಆಶಾ ಕಾರ್ಯಕ್ರಮಯರ ಕುರಿತು ಅಧ್ಯಯನ
4. ಅಂಗನವಾಡಿ ಕಾರ್ಯಕ್ರಮಯರ ವಿಶ್ಲೇಷಣೆ.
5. ಮಹಿಳೆ ಮತ್ತು ಮಾನಸಿಕ ಆರೋಗ್ಯ

4. ಕೆಲಕೆಗಳು

4.1 ನನ್ನ ಬಗ್ಗೆ ನಾನು ಕೆಲತಿದ್ದು

ಈ ಕೆಲಕಾ ಕಾರ್ಯಕ್ರಮದ ಮೂಲಕ ಕೆಲತದ್ದು ಬಹಳವೇ ಇದೆ. ಕೆಲವಲ ಯಾವುದೋ ಒಂದು ಜ್ಞಾನ ಶೀಸ್ತಿಗೆ ಕಟ್ಟಬಹುದ್ದು ಬೈಬಜಾರಿಕ ಕೆಲಕಾಧಿಕರಿಗೆ ನಾನು ಈ ಕೆಲಕಾ ಕಾರ್ಯಕ್ರಮದ ಮೂಲಕ ಸಮುದಾಯಕ್ಕೆ ಮುಖಾಮುಖಿಯಾಗಲು ಸಹಕಾರಿಯಾಯಿತು. ಸಮುದಾಯದೊಣಿಗೆ ಕೆಲನ ಮಾಡಲು, ಸಮುದಾಯವನ್ನು ತನ್ನ ಭಾಷೆಯಲ್ಲಿ ಅರ್ಥಮಾಡಿಕೊಳ್ಳಲು ಸಹಾಯಕಾರಿಯಿತು.

- * ಅಧಿಕಾರಿಗಳೊಂದಿಗೆ ವ್ಯವಹರಿಸುವುದು.
 - * ಯಾವುದೇ ವಿಷಯವನ್ನು ಕೀಂದ್ರೀಷಾರಿಸಿ ಕೊಂಡು ಸಾರ್ವಜನಿಕವಾಗಿ ಮಾತನಾಡುವ ಅತ್ಯ ವಿಶ್ವಾಸ ✓
ದೋರೆತಿದೆ.
 - * ಮಾಹಿತಿ ಹಕ್ಕು ಅಧಿನಿಯಮ - 2005 ರ ಬಳಕೆ. ✓
 - * ಕ್ಷೇತ್ರ ಕಾರ್ಯಗಳನ್ನು ಸ್ವಾವಲಂಬಿಸಿ ಮಾಡುವ ಸಾಮರ್ಥ್ಯ ಬೆಳೆದಿದೆ. ✓
 - * ಸಮುದಾಯದೊಣಿಗೆ ಬೆರೆಯುವುದನ್ನು ಕಾಪ್ತಿಕ್ಷೇಣೆ
 - * ವಿಷಯ ಅಥವ ವ್ಯಕ್ತಿಗಳನ್ನು ಅವಲೋಕನ ಮಾಡುವ ಕೌಶಲ್ಯ ಬೆಳೆದಿದೆ. ✓

4.2 ಸಮುದಾಯದ ಮೂಲಕ ಕಾರ್ಯಗಳು

- * ಸಮುದಾಯದವರಿಗೆ ಆಗ್ನಕ್ತಿರುವ ಅನ್ಯಾಯದ ಪರಿಜಯವಾಯಿತು.
 - ✓ * ಜನರ ಹಕ್ಕುಗಳನ್ನು ಕಿರುಕೊಂಡಿರುವ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲಾಯಿತು.
 - ✓ * ಜನರು ಎದುರಿಸುವ ಆಹಾರ, ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು.
 - ✓ * ತಮ್ಮ ಹಕ್ಕುಗಳನ್ನು ಪ್ರಶ್ನಿಸಿದೇ ಇರುವ ಜನರ ಸ್ಥಿತಿಗತಿ ಅರ್ಥವಾಯಿತು.
 - ✓ * ಜನರಿಗೆ ಮಾರ್ಗದರ್ಶನದ ಕೊರತೆಯಿರುವುದು ತಿಳಿದು ಬಂದಿತ್ತು.
 - ✓ * ಸೂಕ್ತ ಮಾರ್ಗದರ್ಶನ ನಿರ್ದಿದರೆ ಜನರು ಪ್ರಶ್ನಿಸುವಂತಾಗುತ್ತದೆ ಎಂದು ತಿಳಿಯಿತು.
 - * ಆಶಾ ಕಾರ್ಯಕರ್ತೆಯರು ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ✘

4.3 ಅರ್ಥಾಗ್ನಿದ ಹಕ್ಕಿನ ಕಲಕೆ

“ಆರೋಗ್ಯದ ಹಕ್ಕು” ಇದರ ಉದ್ದೇಶವನ್ನು ಅರ್ಥಮಾಡಿಕೊಳ್ಳಲು ಸಾರ್ವಜನಿಕ ಅಹವಾಲು/ಜನಸಂಪಾದ / ಜನತಾ ನ್ಯಾಯಲಯದ ಕಾರ್ಯಕ್ರಮವು ಸಹಾಯಕಾರಿಯಾಯಿತು. ಜನಾತ ನ್ಯಾಯಲಯವನ್ನು ಮಾಡುವ ಪೂರ್ವದಲ್ಲಿ ಪ್ರಾ.ಆ ಕೇಂದ್ರಗಳ ಸಮೀಕ್ಷೆಯನ್ನು ಮಾಡುವ, ಪ್ರಾ.ಆ ಕೇಂದ್ರದಲ್ಲಿ ದೊರೆಯುವ ಸೇವಾ ಸೌಲಭ್ಯಗಳು, ಮುಕ್ತಿಸಿದಿ. ಜೈಷಧಿ, ಸಿಬ್ಬಂದಿ ಮತ್ತು ಇತರೆ ವಿಷಯಗಳ ಮರು ವಿಳೀಕಣೆಯ ಆರೋಗ್ಯದ ಹಕ್ಕನ್ನು ಅರ್ಥಮಾಡಿಕೊಳ್ಳಲು ಮತ್ತು ಪ್ರಸ್ತುತ ಪ್ರಾರ್ಥನೆಯಿಂದ ಆರೋಗ್ಯ ಕೇಂದ್ರಗಳು ಆರೋಗ್ಯ ಸೇವೆಯನ್ನು ಹಕ್ಕಾಗಿ ನೀಡುತ್ತಿರುವೀರು ಎಂದು ತಿಳಿಯಲು ಸಾಧ್ಯವಾಯಿತು.

ଜନାତ ନ୍ୟାୟଲଯ କାଯେକୁମଦ ନଂତର ନାନୀ ମୁରୁ ଭୀଏଟ ନିଦିଦ ପ୍ରାତି କେଇଠିଗଛ
ଅନୁସରଣୀଯିଲ୍ଲ ତୋଡ଼ିଦାଗ ନଂତରଦ ବଦଳାପଣେଗଲୁ କଂଦୁବିଳଦପୁ, ଖାଦ୍ୟରାଯିଜ୍ଞାରୁ ମାନ୍ୟିତାଲ୍ୟକିନ
ହିର୍ମଳେଟ୍ସିକଲ୍ ମୁତ୍ତୁ ସିଂଧନୀରୁ ତାଲ୍ୟକିନ ବଳିଗନୀରୁ କାନ୍ଦେ ରାଘଲପଚିନ ପ୍ରାତି କେଇଠିଗିଲ୍ଲ ଅନୁ
ଶ୍ଵେତୀଯିନ୍ଦ୍ର କାଣବହୁଦାଗିଦେ, ଜନିରିଗ ସରିଯାଦ ନେବା ସୌଲଭ୍ୟଗଲୁ ଦୋରେଯିତିଦେ. ହୈର୍ଦ୍ୟଦିକାରିଗଲୁ
ଆକାଯେକତେଯିରିଂଦ ଲାତୁମ କେଲନ ମାଦିନୁପତ୍ତି ଯଶ୍ଶୀଯାଗିଦ୍ବ୍ରାରେ ମୁତ୍ତୁ ବିନବିଲ ହୈର୍ଦ୍ୟ ପଦିସିଦ୍ଧାରେ.
ତେ ଲାଲ ଅଂଶଗଲୁ କାଯେଗତିନୀଂଦିଦ୍ବୁ ଜନାତ ନ୍ୟାୟଲଯଦିଲ୍ ସଂବନ୍ଧ ପଣ୍ଡ ଅଧିକାରିଗଳ ମୁନିଂଦ
ଅପରଦେ ଆମୋର୍ଗ୍ୟ ହୈର୍ଦ୍ୟକୁ ଫ୍ରିତିଗିଲେନ୍ଦ୍ରିଯ ନାହିଁ ମୁରାବେଗିଶ ସମେତ ମଂଦିସିଦ ନଂତର ଆମୋର୍ଗ୍ୟ ଲାଲର
ହକ୍କୁ ଆଦରେ ଅଦନ୍ତୁ ପ୍ରେସିପେପରିଲିଦିଦ୍ବ୍ରାଗ ତେ ରିକିଯାଗି ହୈର୍ଦ୍ୟକୁ ହଦଗେଟ୍ରୁ ହୋଇଗୁତ୍ତିଦେ. ଅଦନ୍ତୁ
ସରିପଦିନେକାଦ / ସୁଧାରିସ ଆମୋର୍ଗ୍ୟ ନେବେଯିନ୍ଦ୍ର ପଢ଼େଯବେକାଦରେ ଆମୋର୍ଗ୍ୟ ପ୍ରେସିପେବ୍ରାଗ ହକ୍କୁ ଅଦନ୍ତୁ
ପଢ଼େଦୁକୋଳ୍ପିଲୁ ସମ୍ବୁଦ୍ଧାଯ ମୁଂଦାଗବେକାଦମଦ ଅଗତ୍ୟ ଏବ ଅଂଶପନ୍ଦ୍ର ନାନୁ ଅଧିକାରିକୋଂଦିନୁ.

ರೀತಿಯಾಗಿ ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಒಳಪಟ್ಟಿ ಜನರು ಅನುಭವಿಸಿದ ನೋವು, ಸಂಕಟಗಳು, ಸಿಬ್ಬಂಧಿಯವರ ನಿರ್ಬಳ್ಳೆ, ನಂತರ ಆರೋಗ್ಯನಿಕಾರಣೆಯ ವಿರುದ್ಧ ದ್ವಾರಾ ಎತ್ತುವ ಮೂಲಕ ಆರೋಗ್ಯ ಹಕ್ಕು ಎಂಬುವ ಅಂಶ ಅಥವಾಯಿತು. ನಿರಾಕರಣೆಗೆ ಒಳಗಾದವರಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ನಿರಾಕರಣೆಯ ಕೇಂದುಗಳ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳ ಮುಂದಿಡಲು ಆರೋಗ್ಯದ ಹಕ್ಕನ್ನು ತಿಳಿಸಲಾಯಿತು. ಈ ರೀತಿಯಾಗಿ ಆರೋಗ್ಯದ ಹಕ್ಕನ್ನು ಅಥವಾಡಿಕೊಳ್ಳುವೆಲ್ಲ ಗ್ರಾ.ಆ ಕೇಂದ್ರಗಳಗೆ ಭೇದ ನೀಡಿ ಅಳಿನ ಸೇವೆ, ಔಷಧಿ ಮುಂತಾದ ಎಲ್ಲ ವಿಷಯಗಳನ್ನು ಕುರಿತು ಪ್ರಶ್ನಿಸುವ ಮತ್ತು R.T.I ಬಳಸುವ ಮಾಹಿತಿ ಪಡೆಯಾಯಿತು.

5. ಸಮುದಾಯ ಆರೋಗ್ಯ ಕೋಶದಲ್ಲಿ ಮಾರ್ಗದರ್ಶನ

5.1 ಮನರೋಮನ ಮತ್ತು ಕಲಕೆಗಳು

ದೂರದ ಪ್ರಯಾಣಕ್ಕೆ ಬುಕ್ಕಿ ಕಟ್ಟಿಕೊಡುವ ಅಮೃತನಂತೆ (ಕಲಕಾ ಪ್ರಯಾಣಕ್ಕೆ) ಸಮುದಾಯ ಆರೋಗ್ಯ ಕಲಕಾ ಪ್ರಯಾಣಕ್ಕೆ ಸೂಕ್ತ ಮಾರ್ಗದರ್ಶನದ ಬುಕ್ಕಿಯನ್ನು ಕಟ್ಟಿಕೊಡುವ ಕಾರ್ಯ ಓರಿಯಂಟೇಷನ್ ಅವಧಿಯಲ್ಲ ನಡೆಯಿತು. ಮೂರು ಹಂತಗಳಲ್ಲಿ ಈ ಓರಿಯಂಟೇಷನ್ ಪ್ರೋಣಗೊಂಡು ಪ್ರತಿಯೊಂದು ಹಂತದ ಮಾಹಿತಿ ಮುಂದಿನ ಕಲಕೆಗೆ ಮೂರಕ ಮತ್ತು ಸಹಾಯಕವಾಗುತ್ತಿತ್ತು. ಈ ರೀತಿಯಾಗಿ ಓರಿಯಂಟೇಷನ್ ಸಂದರ್ಭದಲ್ಲಿ ಪಡೆದ ಮಾಹಿತಿ, ಹೀಗಿದೆ. ಕ್ಷೇತ್ರ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮತ್ತು ಕಲಯುವಂತೆ ಪ್ರೀರೆಂಹಿಸಿ ಸಹಾಯಕವಾಯಿತು.

ಸಮುದಾಯ ಆರೋಗ್ಯ ಕಲಕಾ ಕಾರ್ಯಕ್ರಮದ ಮೌದಲ ಹಂತದ ಓರಿಯಂಟೇಷನ್ ಸಮಯದಲ್ಲಿ ಕಲತ ಪ್ರಮುಖ ಕಲಕೆಯ ಅಂಶಗಳು ಈ ಕೆಳಗಿನಂತಿವೆ.

- * ಸಮುದಾಯದ ಸಂಪನ್ಮೂಲ ಭಾಷೆಯ ಅಗತ್ಯತೆ / ಮಹತ್ತೆ.
- * ಸಮುದಾಯದ ಹಲವು ಆಯಾಮಗಳು.
- * ಕಲಕೆಯ ವಿಧಗಳು.
- * Adult learning
- * ನಮ್ಮನ್ನು ನಾವು ಅರಿಯುವುದರ ಮಹತ್ವ.
- * ಮೊನ್‌ಸೊನ್ ಗೇಮ್.
- * But why? ಮೂಲಕ ಸಮಸ್ಯೆಯ ಬೇರುಗಳನ್ನು ಮಡುಕುವುದು.
- * ಎಂಡೋಎಸ್‌ಲಾಫ್‌ನ ದುಷ್ಪರಿಣಾಮಗಳು.
- * ತುತ್ತು ಸಂದರ್ಭದಲ್ಲಿ ಅನುಸರಿಸಬಹುದಾದ ರಕ್ಷಣಾ ಕಾರ್ಯ.
- * ಆರೋಗ್ಯದ ಪರಿಕಲ್ಪನೆ.
- * ಆರೋಗ್ಯ ಸೇವೆಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆ.
- * ಪ್ರಾಥಮಿಕ ಆರೋಗ್ಯ ಪಾಲನೆ.
- * ಅಗತ್ಯ ಔಷಧಿಗಳು.
- * ಜಾಗತಿಕರಣದ ಪ್ರಭಾವ ಮತ್ತು ಆರೋಗ್ಯದ ಮೇಲಾಗುವ ಪರಿಣಾಮಗಳು.

5.2 ಸಾಕ್ಷ್ಯ ಇತ್ತರಗಳು

- * ನಮುದಾ ಬಜಾವ್ರೋ ಅಂಡೋಲನ
- * Holywives – ದೇವದಾಸಿ ಪದ್ಧತಿಯ ಪರಿಣಾಮವನ್ನು ಸ್ವಂತ ಅನುಭವಗಳ ಮೂಲಕ ತಿಳಿಯಲಾಯಿತು.
- * ಎಂಡೋನಲ್ಭಾನ್ – ಆರೋಗ್ಯದ ಮೇಲಾಗಿರುವ ಪರಿಣಾಮಗಳ ಬಗ್ಗೆ ತಿಳಿದವು.
- * ಬಾಂಬಿಸ್ಟ್‌ಮ್ಯಾ – ಸ್ವಂತಲ್ಲಿ ಬದುಕುತ್ತಿರುವ ಅಪಾರ ಸಂಖ್ಯೆಯ ನಿಲಾಕ್ಷ್ಯ ಸಮುದಾಯದ ಜನರ ಅವಮಾನಿಸೆಯ ಬದುಕಿನ ಜಿತ್ತಣ ದೊರೆಯಿತು.
- * ಹೊಳಕಾಕೋಲಾ – ಹಾನಿಯಗಳ ಪ್ರಭಾವ ಮತ್ತು ಆರೋಗ್ಯದ ಮೇಲಾಗುವ ಪರಿಣಾಮಗಳ ಹಾಗೂ ಸಾಂಪ್ರದಾಯಿಕ ಪದ್ಧತಿಗಳ ಕಣ್ಣರೆಯಾಗುತ್ತಿರುವುದ ತಿಳಿಯಿತು.

II. ಕ್ಷೇತ್ರಭೇಣಗಳಂದಾದ ಅನುಭವಗಳು ಮತ್ತು ಕಾರಣಗಳು

1.0 ಹೀರಿಕೆ

ಯಾವುದೇ ವಿಷಯದ ಕುರಿತು ಸ್ವೇಚ್ಛ ಮತ್ತು ಆಜವಾದ ಮಾಹಿತಿಯನ್ನು ಪಡೆಯಲು ನಾಧ್ಯವಾಗುವುದು ಸಂಬಂಧಪಟ್ಟ ಸ್ಥಳ/ವ್ಯಕ್ತಿಗಳನ್ನು ನೇರವಾಗಿ ಭೇಣಯಾಗುವ ಮೂಲಕ ಮತ್ತು ಅವಲೋಕನಾ ಸಂದರ್ಶನಗಳ ಮೂಲಕ ಈ ಸಿಟಿನಲ್ಲಿ ಸಮುದಾಯದೊಂದಿಗೆ ಕೆಲಸ ಮಾಡುವ ಹಲವು ಸಂಸ್ಥೆಗಳ ಹೆಸರುಗಳು ಅವರುಗಳ ಅಲೋಚನೆ, ಉದ್ದೇಶಗಳನ್ನು ಇತರರಿಂದ ಕೇಳಿದಾಗ ತಿಳಿದು ಬಂದಂತಹ ಅಂಶಗಳಿಂತ ನೇರವಾಗಿ ಸಿಗುವ ಮಾಹಿತಿಗಳು ಆ ಸಂಸ್ಥೆಗಳ ಜರಿತ್ತೆಯನ್ನು ಕಟ್ಟಿಕೊಡುತ್ತವೆ. ಹೀಗೆ ನನ್ನ ಕಾರಣ ಪ್ರಯಾಣದಲ್ಲಿ ನನಗೆ ಸಮುದಾಯದ ಸಮಸ್ಯೆಗಳ ಗ್ರಾಮೀಣ ಜನರ ಬದುಕಿನ ಹಾಸ್ತವರ್ಗಗಳು, ಹೊರಾಟದ ಸ್ವೇಚ್ಛ ಕಫಾನಕಗಳು, ಬದುಕು, ಬವಣಿ, ಸಂಘರ್ಷಗಳು ವ್ಯಾವಸ್ಥೆ ಮತ್ತು ಸಮುದಾಯದ ನಡುವೆ ಸೇತುವೆಯಂತೆ ಜನಪರವಾಗಿ ಕಾಯ್ದ ನಿರ್ವಹಿಸುತ್ತಿರುವ ಹಲವು ಸಂಸ್ಥೆಗಳನ್ನು ಭೇಣ ಮಾಡುವ ಮೂಲಕ ಸಮುದಾಯದ ಭಾಗಿಗಳು: ಜಿತ್ತಣವನ್ನು ಪಡೆಯಲು ಸಹಾಯಕವಾದಂತಹ ಕೆಲವು ಸಂಸ್ಥೆಗಳಿಂದ ನನಗೆ ದೊರೆತ ಒಳಹುಗಳು ಅವುಗಳಿಂದ ನನಗಾದ ಕಾರಣಗಳನ್ನು ಈ ರೀತಿಯಾಗಿ ವಿವರಿಸುವಂತಹ ಜಿಕ್ಕೆ ಪ್ರಯತ್ನವನ್ನು ಮಾಡಿದ್ದೇನೆ.

2.0 ವಿವಿಧ ಸಂಸ್ಥೆ – ಸಂಘರ್ಷನೆರಡು

2.1 ಜಾಗೃತ ಮಹಿಳಾ ಸಂಘರ್ಷನೆ

ರಾಯಚೂರು ಜಿಲ್ಲೆಯ ಮಾಸ್ಟಿ ತಾಲ್ಲೂಕಿನ ಮೊತ್ತಾಳೆದಲ್ಲಿ ಕಾಯ್ದ ನಿರ್ವಹಿಸುತ್ತಿರುವ ಜಾಗೃತ ಮಹಿಳಾ ಸಂಘರ್ಷನೆ ಪ್ರಮುಕವಾಗಿ ದಾತ ಮಹಿಳಾ ಅಭವ್ಯಾದಿ ಹಾಗೂ ಹಕ್ಕುಗಳಾಗಿ ಕಾಯ್ದನಿರ್ವಹಿಸುತ್ತದೆ. ಈ ಜಿಲ್ಲೆಯಲ್ಲಿ ತುಳತ್ತೊಳಗಾದ ಸಮುದಾಯ ದಾತ ಸಮುದಾಯವಾಗಿದ್ದ ಇಂದು ದಾತ ಮಹಿಳೆಯರು ತಮ್ಮ ಹಕ್ಕುಗಳನ್ನು ಕೇಳಿಸುವಲ್ಲ ಮತ್ತು ಪಡೆಯುವಲ್ಲ ಯಶಸ್ವಿಯಾಗಿದ್ದಾರೆ.

ಜಾಗೃತ ಮಹಿಳಾ ಸಂಘರ್ಷನೆಯ ಸುತ್ತಮುತ್ತಾನ ಸುಮಾರು 30 ಹಕ್ಕುಗಳಲ್ಲಿ ಮಹಿಳಾ ಸ್ವೇಚ್ಛಾಯ ಸಂಘರ್ಷಗಳನ್ನು ಕಟ್ಟುವ ಮೂಲಕ ಮಹಿಳೆಯರ ಆಧಿಕ ಭಾಗ್ಯತೆಗೆ ನಾಂದಿ ಹಾಡಿದೆ. ಹೀಗೆ ಸಂಘರ್ಷವಾದ ಮಹಿಳೆಯರ ಒಳಿಟ್ಟು ಅವರ ದಿನಸಿತ್ಯದ ಬದುಕಿಗಾಗಿ ಹೊರಾಟ ನೆಡೆಸುವ ಮತ್ತು ಹೊಟ್ಟಿಪಾಡಿಗಾಗಿ ವಲಸೆ ಹೊರಾಟ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸ್ಥಳೀಯವಾಗಿ ಉದ್ದೋಜ ದೂರಕಿಸಿಕೊಡುವಂತೆ MNREGA ಮತ್ತು ಸರಿಯಾಗಿ ಆಹಾರ ಧಾನ್ಯ

ಪೂರ್ವೆನುವಂತೆ PDS ವಿರುದ್ಧ ಹಲವು ಭಾರಿ ಹೋರಾಟ . ಧರಣಿಗಳನ್ನು ಮಾಡಿದ್ದಾರೆ. ಈ ಭಾಗದಲ್ಲಿ ದಲತ ಸಮುದಾಯ ಮಹಿಳೆಯರ ಮೇಲೆ ದೊಜಣಸ್ಯೇಗಳಾದಗ ಅದರ ವಿರುದ್ಧ ಸಿಡಿದ್ದೆಷ್ಟು ನ್ಯಾಯಕ್ಷಾಗಿ ಹಾಗೂ ಇತರರ ಸಮಸ್ಯೆಗಳನ್ನು ಕೇಳುವ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಹ ಮುಂದಾಗಿದ್ದಾರೆ.

ಸರಿಯಾಗಿ ಆಹಾರ ಧಾರ್ಯವನ್ನು ವಿಶರಿಸದಿರುವ PDS ಅಂಗಡಿ ಹಾಗೂ ಸರಿಯಾದ ಕೂಲಯನ್ನು ನೀಡಿರುವ ಪಂಚಾಯತಿಗಳಿಗೆ R.T.I ಮೂಲಕ ಸೂಕ್ತ ಮಾಹಿತಿ ಪಡೆಯುವ ಕೆಲಸವನ್ನು ಮಾಡಿದ್ದಾರೆ ಮತ್ತು ಹಲವು ಭಾರಿ PDS , MNREGA ಗೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯತಿಗೆ ಸರಿಯಾದ ಜಾಗೃತಿಯನ್ನು ಮಾಡಿಸಿ ಸರ್ಕಾರದ ಮಾರ್ಗದರ್ಶನಾಜಿಯನ್ನೆಯ ಸರಿಯಾದ ಪ್ರಮಾಣದ ಆಹಾರ, ಆದಾಯ ಸಿಗುವಂತೆ ಮಾಡಿದ್ದಾರೆ. J.M.S ಮಹಿಳೆಯರು ಸಂಘರ್ಷದ ಮಹಿಳಾ ಜೆಕ್ಕಿವಾರಾಗಿದ್ದು ಇದರಲ್ಲಿ ಕೆಲವು ಸಂಚಾಲಕಿಯರು ಇಂತಿಪ್ಪು ಹಕ್ಕಿಗಳು ಹಾಗೂ ಸಂಘರ್ಷಗಳನ್ನು ನೋಡಿಕೊಳ್ಳುವ ಜವಾಖ್ಯಾರಿಯನ್ನು ವಹಿಸಿಕೊಂಡು ಕಾರ್ಯನಿರ್ವಹಿಸಿಕೊಂಡು ಹೋಗುತ್ತಾರೆ. ಇನ್ನೂ ಕೆಲವು ಮಹಿಳೆಯರು, ಸ್ತ್ರೇ-ಉದ್ಯೋಗಿಗಳಲ್ಲಿ ತೊಡಗಿಕೊಂಡು ಬದುಕಿಗೆ ಸ್ವಯಂ ದಾರಿಯನ್ನು ಕಂಡುಕೊಂಡಿದ್ದಾರೆ.

J.M.S ನಲ್ಲಿ ನೆಡೆಯುತ್ತಿರುವ ಪ್ರಮುಖ ಕೆಲಸಗಳು ಈ ಕೆಳಗಿನಂತಿವೆ.

1. ಹಬಳ್ಳಿ ಮೆಡಿಸನ್ ತಯಾರಿಕೆ
2. ಬೆರಾಕೋಂಟ್ ಜ್ಯೂಯಲರಿ (ಕುಂಬಾರಿಕೆ)
3. ನೀರು ಫಟ್ಟಾಲ್ಸ್ ಸರ್ ಯುನಿಟ್ (ಬೆಳವಿನ ಗೊಬ್ಬರ ತಯಾರಿಕೆ)
4. ಬಾಲ ಕಾರ್ಮಿಕ ಶಾಲೆ (ಜಿಲ್ಲ-ಪಿಲ್ಲ ಶಾಲೆ)

2.2 ವಿಮೋಚನಾ ಸಂಸ್ಥೆ

1978 ರಲ್ಲಿ ಪ್ರಾರಂಭವಾದ ಈ ಸಂಸ್ಥೆಯ ಮಹಿಳೆಯರ ಸಮಸ್ಯೆಗಳಿಗೆ ಸ್ವಂದಿಸುವ ಮತ್ತು ಮಹಿಳಾ ಪರವಾದ ಕಾರ್ಯಾಚರಣಕೆಯಲ್ಲಿ ತೊಡಗಿಕೊಂಡಿದೆ. ಈಕುನ್ ಮೋಹಿನಿ, ತಬಸ್ಸುಮ್ ಮತ್ತು ಶೆಲ್ಲಿಯವರ ನೇತ್ಯತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರು ಸಮಾಜ ವ್ಯವಸ್ಥೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಕೇಂದ್ರಿಕರಿಸಿಕೊಂಡು ಕೆಲಸ ಮಾಡುವ ಈ ಸಂಸ್ಥೆಯನ್ನು ಭೇಟಿ ಮಾಡಿ ಮಾತನಾಡುತ್ತಿರುವಾಗ ಅಭವ್ಯಾದಿಯು ಆಗಾಧವಾದುದಾಗಿ ಕಂಡು ಬರುತ್ತಿದೆ. ಎಲ್ಲ ಲಾಯಿಗಳಲ್ಲಿಯೂ ನಾವು ಇಂದು ಅಭವ್ಯಾದಿಯನ್ನು ಗುರುತಿಸುತ್ತೇವೆ. ಆದರೆ ಸಮಾಜದಲ್ಲಿ ಈ ಮೂಲಕ ಮಹಿಳಾ ಅಭವ್ಯಾದಿಯನ್ನು ಗಮನಿಸಿದರೆ ಅಭವ್ಯಾದಿಗೊಳಿಪಟ್ಟಿರುವುದು ಕೇವಲ ಕಟ್ಟಡಗಳು, Dam ಗಳು ಇತರೆ. ಆದರೆ ಮಹಿಳೆಯರು ಬಹುಸಂಖ್ಯಾತರು ಜಳಿಯಲ್ಲಿದ್ದಾರೆ. (Street prostitution)

ಮಹಿಳೆಯರು ಹಲವು ರಿಂತಿಯ ಹಿಂಸೆಗೊಳಿಗಾಗುತ್ತಿದ್ದಾರೆ, ಹಿಂಗಾರಿ ಈ ಸಂಸ್ಥೆಯು ಗಮನಹರಿಸಿ ಕಾರ್ಯನಿರ್ವಹಿಸುತ್ತಿರುವ ವಿಷಯಗಳಲ್ಲಿ ಮಹಿಳೆಯ ವಿರುದ್ಧ ನಡೆಯುವ ದೊಜಣಸ್ಯೇಪು ಒಂದು. ದೊಜಣಸ್ಯೇದ ವ್ಯವಸ್ಥಿತ ರೂಪ ಹೊಕಟ್ಟು ಮತ್ತು ಮಹಿಳೆಯರ ಹಕ್ಕುಗಳ ಉಲ್ಲಂಘನೆಯ ಕುರಿತು ಜಚ್ಚೆ ನಡೆಯಲು. ಮಹಿಳಾ ಪರವಾದ ಹಲವು ನೀತಿಗಳು ಮತ್ತು ಹಕ್ಕುಗಳ ನಡುವಿನ ಸಂಬಂಧ ಹಾಗೂ ಪ್ರಸ್ತುತ ಸ್ಥಿತಿಗಳಿಗೆ ಮಹಿಳೆಯರ ಪರವಾಗಿರಬೇಕಾದ ನೀತಿಗಳು ಮಹಿಳಾ ಪರವಾಗಿರದೆ ವ್ಯವಸ್ಥೆಗೆ ಪೂರ್ಣವಾಗಿ ಕೆಲಸ ನಿರ್ವಹಿಸುವ ಮೂಲಕ ಮಹಿಳೆಯರು ಹಿಂಸೆಗೊಳಿಗಾಗುವಂತೆ ಕಾರ್ಯನಿರ್ವಹಿಸುತ್ತಿರುವ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಈ ಸಂಸ್ಥೆಯು ಸಂದಿಗ್ಧ ಸ್ಥಿತಿಯ ಸಮಸ್ಯೆಯ ಮದ್ದತ್ತಿಕೆಯನ್ನು ಅಂಗಳ, ಶುರಿಂಗ್ (Shelter) ಹಂತದಲ್ಲಿ ವಹಿಸಿಕೊಂಡು ಸಮಸ್ಯೆಗೆ ಸ್ವಂದಿಸಲಾಗುತ್ತದೆ. ಸಮಸ್ಯೆಗೊಳಿಗಾದವರ ಸಮಸ್ಯೆಯನ್ನು ಬಗೆಕರಿಸುವ, ತೀವ್ರಪಂತದ ಸಮಸ್ಯೆಗೊಳಿಗಾದ ಮಹಿಳೆಯರಿಗೆ ಆಶ್ರಯ ಕಟ್ಟಿಸಲಾಗುತ್ತದೆ ಮತ್ತು ಸಮುದಾಯದ ಜೊತೆಯಾಗಿ ಕೆಲಸ ನಿರ್ವಹಿಸಲಾಗುತ್ತದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಿರದರಲ್ಲಿಯೂ ಸಹ ಮಹಿಳಾ ಪರ ಕಾಳಜಿಯಂದ ಕೆಲಸ

ನಿರ್ವಹಿಸುತ್ತಿದೆ. ಹೆಣ್ಣು ಮಗು, ಮಹಿಳೆಯರ ಆಕಸ್ಮಾತ್ ಮರಣ, ಈ ಕುರಿತ ವಿಷಯಗಳ ಸಂಪರ್ಕ ಜಾಲವನ್ನು ಹೊಂದಿ ಕೆಲಸ ಮಾಡುತ್ತಿದೆ. ಮಹಿಳೆಯರಿಗೆ ಹಲವು ತರಬೇತಿಗಳನ್ನು ಕೊಡುವ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಈ ಮೂಲಕ ಮಹಿಳೆಯರ ತಮಗಾನುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟನುವ, ಹಕ್ಕಿನ ಕುರಿತು ಜಾಗೃತರಾಗಿರುವ, ಆತ್ಮವಿಶ್ವಾಸವನ್ನು ಮೂಡಿಸುವ ಕೆಲಸವನ್ನು ನಿರ್ವಹಿಸುತ್ತಿದೆ.

ಕಾರ್ಯಕ್ರಮ

ಈ ಸಂಸ್ಥೆಯ ಭೇದಾಯಂದ ಆದ ವೈಯಕ್ತಿಕ ಕೆಲಕೆಯಂದರೆ ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ಪರಿಚಯಿಸುವುದರ ಅಗತ್ಯತೆ ಎಷ್ಟಿದೆ ಎಂಬುದು ತಿಳಿಯಲು ಮತ್ತು ಅನ್ಯಾಯಕ್ಕೊಳ್ಳಬಾಗಿ ಮಹಿಳೆಯರ ಪರವಾಗಿ ಒಂಟಿಯಾಗಿ ನಿಲ್ಲುವುದಕ್ಕಿಂತ ಒಗ್ಗಬ್ಬಾರಿ (ಗುಂಪು) ಮಹಿಳೆಯರ ಗುಂಪೇ ನಿಂತರೆ ನ್ಯಾಯ ಪಡೆಯಲು ನಾಧ್ಯ ಮತ್ತು ವ್ಯವಸ್ಥೆಯಲ್ಲಿ ಅವರಾದಿಯನ್ನಾಗಿ ಮಹಿಳೆಯರನ್ನು ಗುರುತಿಸಿರುವ ಕಡೆ ಜಾಣ್ಣಿಯಂದ ತಮ್ಮ ವೈತೀತ್ವದ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬಹುದೆಂಬುದನ್ನು ಮಹಿಳೆಯರಿಗೆ ಕಾರ್ಯವ ಮೂಲಕ ಸ್ವಯಂ ಆತ್ಮರಕ್ಷಣೆ ಮಾಡಿಕೊಳ್ಳಬ ಜಾಣ್ಣ ಮತ್ತು ಆತ್ಮ ವಿಶ್ವಾಸವನ್ನು ಮಹಿಳೆಯರಿಗೆ ಕಾರ್ಯವ ನಾಧ್ಯ ಎಂಬುದನ್ನು ತಿಳಿದು ಕೊಳ್ಳಲಾಯಿತು.

2.3 ನವಜಾರನ ಮಹಿಳಾ ಒಕ್ಕೂಟ

ರಾಯಚೋರಿನಲ್ಲಿರುವ ನವಜಾರನ ಮಹಿಳಾ ಒಕ್ಕೂಟವು ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯು ಮುಖ್ಯವಾಗಿ ದೇವದಾಸಿ ಮಹಿಳೆಯರಾಣಿಗೆ ಕೆಲಸ ಮಾಡುತ್ತಿದ್ದು ಇದರ ಮೂಲ ಉದ್ದೇಶ ದೇವದಾಸಿ ಪದ್ಧತಿಯನ್ನು ನಿಲ್ಲಿಸುವುದಾಗಿತ್ತು. ಹೀಗಾಗಿ ಈ ಬಡು ತಾಲ್ಲೂಕುಗಳನ್ನು ಕಾರ್ಯವಾಗ್ತ್ವಿಯನ್ನಾಗಿಸಿಕೊಂಡ ಈ ಸಂಸ್ಥೆಯು ಆರಂಭದಲ್ಲಿ ದೇವದಾಸಿ ಮಹಿಳೆಯರ ಸ್ವಸರ್ಕಾರು ಗುಂಪುಗಳನ್ನು ಕಟ್ಟಲು ಆರಂಭಸುವ ಮೂಲಕ ದೇವದಾಸಿ ಮಹಿಳೆಯರನ್ನು ಸಂಘಟಿಸಿ ಆನಂತರ ಅವರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರಾರಂಭಿಸಿತು ಮತ್ತು ಈ ಪದ್ಧತಿಯಂದ ಮಹಿಳೆಯರು ಜಡುಗಡೆಗೊಳ್ಳಲು ಇರುವಂತಹ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅಧ್ಯೋಸಿಕೊಂಡು ಆ ಮಹಿಳೆಯರಿಗೆ ದೇವದಾಸಿ ಪದ್ಧತಿಯ ತಮ್ಮ ಬದುಕನ್ನು ಹೇಗೆ ನಿರ್ವಹಿಸುತ್ತಿದೆ ಎಂಬುದರ ಅರಿವನ್ನು ಮೂಡಿಸಿ ಅವರಿಂದ 'ನಮ್ಮ ಮಕ್ಕಳನ್ನು ದೇವದಾಸಿಯರನ್ನಾಗಿ ಮಾಡುವುದಿಲ್ಲ' ಎಂದು ಪ್ರತಿಜ್ಞೆ ಮಾಡಿಸಲಾಗಿದೆ.

ನಂತರ ದೇವದಾಸಿಯಾಗಿ ಬದುಕನ್ನು ನಿರ್ವಹಿಸುತ್ತಿದ್ದ ಮಹಿಳೆಯರು ನಿತ್ಯ ಜಾರಿಗೆ ನಡೆಸಲು ಆಗತ್ಯವಾಗಿ ಬೀಕಾದ ಕೆಲಸವನ್ನು ಕೊಟ್ಟಿರುತ್ತಿದ್ದು ತಡೆಯಬಹುದು ಮತ್ತು ಅವರ ಮಕ್ಕಳಿಗೆ ಶಿಕ್ಷಣ, ಹಾಗೂ ವಾಸಿಸಲು ಮನೆ, ಈ ಮೂರು ಅಂಶಗಳು ದೇವದಾಸಿ ಮಹಿಳೆಯರ ಪ್ರಮುಖ ಸಮಸ್ಯೆಗಳಾಗಿದ್ದವು, ಇವುಗಳನ್ನು ಗುರುತಿಸಿದ ಸಂಸ್ಥೆಯು ಈ ಮಹಿಳೆಯರಿಗೆ ಉದ್ಯೋಗವನ್ನು ಕಟ್ಟಿಸಲು ಉದ್ಯೋಗ ಬಾತಿ ಯೋಜನೆಯಲ್ಲಿ ಸಿಗುವ ಕೆಲಸದ ಬಗ್ಗೆ ಪರಿಚಯ ಮಾಡಿಸಿ ಮಹಿಳೆಯರು ಸ್ವತಃ ಅಜ್ಞಹಾಕುವುದು, ಕೆಲಸಮಾಡುವುದು, ಕೆಲಸ ಕೊಡಿದ್ದಾಗಿ ನಿರುದ್ಯೋಗಿ ಭೆತ್ತೆಗಾಗಿ ಬೀಡಿಕೆಯಿಡುವುದು ಈ ನಿಟ್ಟನಲ್ಲಿ ಮಹಿಳೆಯರನ್ನು ಜಾಗೃತರಾಗಿಸಲಾಗಿದೆ. ಈ ಮಹಿಳೆಯರು ಸ್ವಯಂ ಉದ್ಯೋಗ ಕ್ರೊನೊಳ್ಳಲು ಧನಸರ್ಕಾರುವನ್ನು ಇತರ ಸಂಸ್ಥೆಗಳಿಂದ ಪಡೆಯಲಾಗುತ್ತಿದೆ. NABARD ಇವರಿಗೆ ಸಾಲಕೊಡುವ ಮೂಲಕ ಸರ್ಕಾರು ಮಾಡಿದೆ. ಈ ದೇವದಾಸಿ ಮಹಿಳೆಯರು ತಮ್ಮ ಹಕ್ಕುಗಳನ್ನು ಅರಿತು ಅವುಗಳಾಗಿ ಹೆಲವು ಹೋರಾಟಗಳನ್ನು ಮಾಡಿದ್ದಾರೆ. ದೇವದಾಸಿಯರಿಗಾಗಿ ಲೋನ್, ಹಿಂಬಣೆಗಾಗಿ 2000 ಮಹಿಳೆಯರು ರ್ಯಾಲೀ ಸ್ನೇಧನ್ ನಿಂದ D.C ಅಷ್ಟಿನವರೆಗೂ ರ್ಯಾಲ ನಡೆಸಿದ್ದಾರೆ. ಅದೇ ರೀತಿಯಾಗಿ ಹುಡುಗಿಯರ ಹಾಸ್ಟಲ್, P.D.S ಕಾಡ್‌, ಮನೆಗಳಾಗಿ ಹೋರಾಟಗಳನ್ನು ನಡೆಸಿದ್ದಾರೆ. ಇವರಿಗೆ 30.000 ಸಬ್ಸಿಡಿ ಲೋನ್, ತಿಂಗಳಿಗೆ 400 ಹಿಂಬಣೆ, 310 ದೇವದಾಸಿ ಮಹಿಳೆಯರ ಮನೆಗಳು ಜಾರಿಯಾಗಿವೆ.

ಉದ್ಯೋಗಿ ಬಾತಿ ಯೋಜನೆಯಡಿ ಕೆಲಸ ಸರಿಯಾಗಿ ಕೊಡಿದ್ದಕ್ಕೆ ನಿರುದ್ಯೋಗಿ ಭೆತ್ತೆಗಾಗಿ 15 ದಿನಗಳ ಹೋರಾಟವನ್ನು ಮಾಡಿದ್ದಾರೆ. 5 ದಿನಗಳ ಉಪವಾಸ, ಅದೇ ರೀತಿ P.D.S ಗೆ ಸಂಬಂಧಿಸಿದಂತೆ ಜೊಳ ಬೆಳೆ ಹೋರಾಟವನ್ನು ಮಾಡುವ ಮೂಲಕ P.D.S ಗಳಲ್ಲಿ ಪ್ರಾದೇಶಿಕ ಬೆಳೆಗಳನ್ನು ಕೊಡುವಂತೆ ಒತ್ತಾಯಿಸಿದ್ದಾರೆ. ದೇವದಾಸಿ ಮಹಿಳೆಯರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನಿರ್ದಿಷ್ಟವಾಗಿದೆ. ಒಟ್ಟು 47 ಹಕ್ಕುಗಳಲ್ಲಿ ಕೆಲಸ ಮಾಡುವ ಈ ಸಂಸ್ಥೆಯು 75

ಮಹಿಳಾ ಸಂಭರಣೆಯನ್ನು ಒಳಗೊಂಡಿದೆ. ಈ ಮಹಿಳೆಯರು ತಮ್ಮದೇ ಅದ “ಸ್ವಾಜಿತಾನಿ ಜನಪರ ವಿವಿಧೋದ್ದೇಶ ಸಹಕಾರ ಸೋಸೈಟಿ”ಯನ್ನು ಕಟ್ಟಿಕೊಂಡು ಆರ್ಥಿಕವಾಗಿ ಸಬಲತೆಯನ್ನು ಮೇರೆದಿದ್ದಾರೆ.

ಕ್ರಾಕೆ

ಸಮಾಜದ ಅನಿಷ್ಟ ಪದ್ಧತಿಗಳಿಗೆ ಬಳಯಾದ ಮಹಿಳೆಯರ ಅಮಾಯಕ ಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಸಿದರೆ ಆ ಪದ್ಧತಿಯಿಂದ ಅವರನ್ನು ಮುಕ್ತಗೊಳಿಸಬಹುದು ಮತ್ತು ಅವರಿಗಿರುವ ಸಮಸ್ಯೆಗಳ ಮೂಲವನ್ನು ಹುಡುಕಿ ಆ ಸಮಸ್ಯೆಗಳನ್ನು ಬಗೆಹರಿಸಿದರೆ, ಅವರಿಗೆ ಬೀರೆಯ ಬದುಕನ್ನು/ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಬಹುದು. ಮಹಿಳೆಯರಿಗಿರುವ ಹಕ್ಕುಗಳನ್ನು ವ್ಯವಸ್ಥಿತವಾಗಿ ಪರಿಚಯಿಸಿ ಮಾರ್ಗದರ್ಶನ ಮಾಡಿದರೆ ಅವರು ಸ್ವಾವಲಂಜಗಳಾಗುವಳ್ಳ ಸಂಶಯವಿಲ್ಲ ಎಂಬುದರ ಮನವರಿಕೆಯಾಯಿತು.

2.4 ರೂಪಾರಿ ಸಂಖ್ಯೆ

ಗ್ರಾಮೀಣ ಮತ್ತು ನಗರಾಜ್ಯವೃದ್ಧಿಯನ್ನು ಕೇಂದ್ರಿಕರಿಸಿಕೊಂಡು ಈ ಸಂಖ್ಯೆಯು ಕೆಲಸ ನಿರ್ವಹಿಸುತ್ತಿದೆ. 2007-08ರಲ್ಲಿ ಈ ಸಂಖ್ಯೆಯು ಪ್ರಾರಂಭವಾಯಿತು. ಈ ಸಂಖ್ಯೆಯು ಪ್ರಮುಖವಾಗಿ ಕಾರ್ಯಕ್ರಿಯಾಗಿ ಕ್ಷೇತ್ರಗಳಿಂದರೆ, ಆರೋಗ್ಯ, ಶಿಕ್ಷಣ, ಸ್ನೇಹಾಲ್ಯ, ಆರಂಭದಲ ಜನರಲ್ಲ ಸ್ನೇಹಾಲ್ಯದ ಕುರಿತು ಜಾಗ್ರತ್ತಿ ಮೂಡಿಸುವ ಕೆಲಸದಲ್ಲ ನಿರತವಾಗಿರುವುದನ್ನು ಗುರುತಿಸಿದ ಜಿಲ್ಲೆ ಪಂಚಾಯತಿಯು ಇವರಿಗೆ ಸ್ವಜ್ಞತಾ ಕಾರ್ಯಕ್ರಮವನ್ನು ನಿರ್ದಿತು. ಈ ಕಾರ್ಯಕ್ರಮದಲ್ಲ ಇವರಿಗೆ 100 ಶೋಜಾಲಯಗಳನ್ನು ಕಟ್ಟಿಸುವಂತೆ ತಿಳಿಸಿ ಒಂದು ಶೋಜಾಲಯಕ್ಕೆ 1200ರೂಗಳ ಸಹಾಯ / ಪ್ರೋತ್ಸಾಹ ಧನ ನಿರ್ಡಿಂಬಾಯಿತು. ಈ ಮೊತ್ತವು ಕಡಿಮೆಯದ್ದಾಗಿದ್ದ ಜನರಿಗೆ ಶೋಜಾಲಯದ ಕುರಿತು ಜಾಗ್ರತ್ತಿ ಮೂಡಿಸಿ ಸ್ವಯಂ ಪ್ರೇರಣೆಯಿಂದ ಶೋಜಾಲಯವನ್ನು ಕಟ್ಟಿಸಿಕೊಳ್ಳುವಂತೆ ಮಾಡಿ ಆ ಹಣವನ್ನು ಸರ್ಕಾರಕ್ಕೆ ವಾಪಸ್ಸು ನಿರ್ದಿಂಬಾಯಿತು. ಈ ಮೂಲಕ ಜನರಲ್ಲ ಮಕ್ಕಳಿಂದ ಮುದುಕರವರೆಗೂ ಶೋಜಾಲಯವನ್ನು ಬಳಸಲು ಪ್ರೇರಣೆಯಿಸಿದರು ಜೊತೆಗೆ ಚರಂಡಿ, ತಿಪ್ಪೆಗಳನ್ನು ಸ್ಥಳಾಂತರಿಸುವುದು ಈ ರೀತಿಯ ಕಾರ್ಯಗಳಲ್ಲ ತೊಡಗಿ ಜನರಲ್ಲ ಸ್ನೇಹಾಲ್ಯದ ಕುರಿತು ಜಾಗ್ರತ್ತಿ ಮೂಡಿಸುವ ಮೂಲಕ ಆರೋಗ್ಯವನ್ನು ಉಳಿಸಿಕೊಳ್ಳಲು ಸ್ವಜ್ಞತೆಯು ಎಷ್ಟು ಪ್ರಾಮುಖ್ಯವಾದುದು ಎಂಬುದನ್ನು ಸಮುದಾಯಕ್ಕೆ ಮನವರಿಕೆ ಮಾಡಿಕೊಡುವುದರಲ್ಲ ಶ್ರಮಿಸುತ್ತಿದ್ದಾರೆ.

ಸಂಖ್ಯೆಯು ಮಹಿಳೆಯ ಸಬಳಕರಣ ಕಾರ್ಯಕ್ರಮವನ್ನು ನಡೆಸುತ್ತಿದ್ದು ಈ ಮೂಲಕ ದಿಲತ ಮಹಿಳೆಯರನ್ನು ಗುರುತಿಸಿ ಅವರಿಗೆ ಆರ್ಥಿಕವಾಗಿ ನೆರವಾಗಲು ಒಂದು ದಿಲತ ಮಹಿಳಾ ಗುಂಪಿಗೆ 20.000ರೂಗಳ ಆರ್ಥಿಕ / ಸಹಾಯ, ಸಾಲವನ್ನು ನಿರ್ದಿಂಬಾಯಿಸಿ ಮಹಿಳೆಯರು ಸ್ವಯಂ ಉದ್ಯೋಗಗಳನ್ನು ಕೈಗೊಳ್ಳಲು ಪ್ರೇರಣೆಯಿಸುವ ಜೊತೆಗೆ ಬ್ಯಾಂಕ್‌ಗಳಿಗೆ ಸಂಪರ್ಕ ಕಲ್ಪನ್ವಯ ಮೂಲಕ ಬ್ಯಾಂಕ್‌ಗಳಿಂದ ಮಹಿಳೆಯರಿಗೆ ಸಾಲ ನಿರ್ದಿಂಬಾಯಿಸಿ ಮಾಡಿ ಅವರಿಗೆ ಆರ್ಥಿಕ ಸಹಾಯವನ್ನು ಕಲ್ಪಿಸಲಾಗುತ್ತಿದೆ.

ನಿರ್ವಹಿಕ್ಕಣ ಅಜಿಯಾನ ಕಾರ್ಯಕ್ರಮವನ್ನು ಕೇಂದ್ರಿಕರಿಸಿಕೊಂಡು ಕಾರ್ಯಕ್ರಮದ ಗುಣಾವಗಣಗಳನ್ನು ಪರಿಶೀಲನೆಯಾಗಿ ನಡೆಯುತ್ತಿದ್ದು ಈ ನಿಷ್ಟಿನಲ್ಲಿ ಮಕ್ಕಳ ಅಜಿಪ್ರಾಯ, ಪ್ರೋಂಷರ ಅಜಿಪ್ರಾಯ, ಶಾಲೆಯ ಅವಲೋಕನ, ಮುಖ್ಯ ಗುರುಗಳ ಸಂದರ್ಭದಲ್ಲಿ ಈ ಮೂಲಕ ಕಾರ್ಯಕ್ರಮವನ್ನು ಗಮನಿಸಲಾಗುತ್ತಿದೆ.

ಗ್ರಾಮ ಜಿಂಟಿಯನ್ನು ನಿರ್ವಹಿಸುತ್ತಿದ್ದು ಇದರಿಂದ ಒಂದು ಗ್ರಾಮದಲ್ಲಿನ ತಾಯಂದಿರ ಆರೋಗ್ಯವನ್ನು ಗಮನಿಸಬಹುದಾಗಿದೆ. ಗ್ರಾಮದಲ್ಲಿ ಮಹಿಳೆಯರು, ಅವರ ರಕ್ಷಣೆ, ಅದರ ಹೋಣಿ, ಇಪುಗಳನ್ನು ನಿರ್ವಹಿಸುವುದರ ಮೂಲಕ ತಾಯಂದಿರ ಆರೋಗ್ಯವನ್ನು ಗಮನಿಸಲಾಗುತ್ತಿದೆ. ಜೊತೆಗೆ ಮಾಹಿತಿ ಹಕ್ಕನ್ನು ಬಳಸಿಕೊಳ್ಳುವಲ್ಲಿ ಈ ಸಂಖ್ಯೆಯು ಜಾಗ್ರತ್ತವಾಗಿರುವುದು ಕಂಡುಬಂದಿತು. ಆಡಳಿತ ಹಾರದಳೆಕೆತೆಯ ಜವಾಬ್ದಾರಿಗಾಗಿ ಜಾರಿಯಾಗಿರುವ ಮಾಹಿತಿ ಹಕ್ಕು ಅದಿನಿಯಮ 200ರಿಂದೆ ಆರ್ಥಿಕ ಹಳವು ಪೂರ್ವಕ ಮಾಹಿತಿಗಳನ್ನು ಪಡೆಯಲು ಬಳಸುತ್ತಿದ್ದುದು ಕಂಡುಬಂದಿತು.

ಕ್ರಾಕೆ

ಈ ಸಂಖ್ಯೆಯು ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ಸ್ನೇಹಾಲ್ಯದ ಕುರಿತು ಕೆಲಸ ಮಾಡುತ್ತಿದ್ದು ಈ ಮೂರು ಅಂಶಗಳು ಅಂತರೊಸಂಬಂಧವನ್ನು ಹೊಂದಿದವಾಗಿದ್ದು ಆರೋಗ್ಯಕರ ಬದುಕಿಗೆ ಈ ಮೂರು ಅಂಶಗಳೂ

ಪ್ರಮುಖವಾದವು. ಮಹಿಳೆಯರ ಸಬಳಕರಣದ ದೃಷ್ಟಿಯಿಂದ ಹಲವು ಕಾರ್ಯಕ್ರಮಗಳ ಜೊತೆಗೆ ತಾಯಿ, ಮತ್ತು ಗಂಭೀರೆಯರ ಆರೋಗ್ಯದ ಕಡೆ ಗಮನ ಹರಿಸಿದ್ದು, ಹಲವು ಸಮಸ್ಯೆಗಳಿಗೆ ಪರಿಹಾರ, ಅವರ ಆರೋಗ್ಯದ ಕುರಿತು ಸ್ಥಿತಿಗಳ ಜವಾಬ್ದಿರಾಗುವಂತೆ ಜನರಲ್ಲಿ ಆಸಕ್ತಿ ಮೂಡಿಸಿದಾಗ ಆರೋಗ್ಯ ರಕ್ಷಣೆ ಸ್ವಯಂ ಪ್ರೇರಿತವಾಗಿಯೇ ನಡೆಯುತ್ತಿದೆ. ಅದೇ ರೀತಿಯಾಗಿ ಸರ್ಕಾರದ ಹಲವು ಕಾರ್ಯಕ್ರಮಗಳು ವಿಫಲಗೊಳ್ಳಲು ಕಾರಣ ಯಾರೂ ಅವುಗಳ ಕಡೆ ಗಮನ ಹರಿಸಿದಿರುವುದು ಆದರೆ ಯಾರಾದರೂ ಗಮನಿಸಿದರೆ, ಅವುಗಳನ್ನು ಸರಿದಾರಿಯಲ್ಲಿ ನಡೆಸಬಹುದು, ಹಿಂದಿನ ನಡೆಸಲು ಸೂಕ್ತ ಮಾಹಿತಿಯ ಅಗತ್ಯವಿದ್ದು ಅದನ್ನು ಅಧಿಕೃತವಾಗಿ ಪಡೆಯುವ ಜ್ಞಾನದ ಅಗತ್ಯತೆಯಲ್ಲಿ.

ಮುಕ್ತಾಯ :

ಈ ಎಲ್ಲಾ ಸಂಸ್ಥೆಗಳಿಂದ ಮಹತ್ವದ ಅಂಶಗಳು ತಿಳಿದು ಬಂದಿವೆ. ಜನಪರ ಕಾರ್ಜಜಯ ಮನೋಭಾವವನ್ನು ಬೆಳೆಸಿಕೊಳ್ಳಲು ಅಗತ್ಯವೆಷ್ಟಿದೆಯಿಂದರೆ ಪ್ರತಿಯೊಬ್ಬ ವ್ಯಕ್ತಿಗೂ ವ್ಯೇಯುತ್ತಿಕೆ ಸಾಮಾಜಿಕ ಕಾರ್ಜಜಯರುಪುದಾದರೆ ಎಲ್ಲಿಯೂ ಸಹಾ ಹೋರಾಟದ ಗಾಳಿ ಸುಳಯುಪುದಿಲ್ಲ. ಎಲ್ಲಿಡೆಯೂ ಸ್ವಾಧೀನ ಅನ್ಯಾಯ ಭೂಷಣಿಕಾರದ ಮನೋಭಾವವೇ ತುಂಜರುಪುದರಿಂದಲೇ ಇಂದು ವ್ಯವಸ್ಥೆ ಮತ್ತು ಸಮುದಾಯದ ನಡುವೆ ದೊಡ್ಡದಾದ ಅಂತರವೇಷಣ್ಣ ಸಮುದಾಯ ಕಡೆಗೆ ಸಲ್ಪಟ್ಟಿರುಪುದರಿಂದ ಸಮುದಾಯದ ಪರವಾಗಿ ಸಂಸ್ಥೆಗಳಿಂದು ಹೋರಾಟದ ದಾರಿಯಲ್ಲಿ ನಡೆಯಬೇಕಾಗಿದೆ.

3. ಆರೋಗ್ಯ ವ್ಯವಸ್ಥೆಯ ಶ್ರಿತಿಗಳಿಯ ಬಗ್ಗೆ ಅನುಭವಾತ್ಮಕ ಕೆಲಕೆ:

3.1 ಹಾವೇರಿ, ಬಾಗೆಲಕೋಟಿ, ಧಾರವಾಡ, ರಾಯಚೌರು

ಕ್ಷೇತ್ರಕಾರ್ಯದ ಅವಧಿಯಲ್ಲಿ ಈ ಎಲ್ಲಾ ಜಿಲ್ಲೆಗಳಿಗೆ ಭೇದ ನೀಡಿದಾಗ ಹಲವು ಅಂಶಗಳ ಕುರಿತು ಕೆಲಕೆಯುಂಟಾಯಿತು. ಹಾವೇರಿಯಲ್ಲಿ ಕ್ಷೇತ್ರಾರ್ಥ್ಯನವನ್ನು ಕ್ಷೇತ್ರಾಂಡಾಗಿ ಸಾರ್ವಜನಿಕ ಅಕ್ವಾಲಿಟಿ ಕಾರ್ಯಕ್ರಮದ ನಂತರ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮರು ಭೇದ ಮಾಡಲಾಯಿತು, ಆದರೆ ಯಾವುದೇ ರೀತಿಯ ಗಂಭೀರ ಬದಲಾವಣೆಗಳು ಕಂಡುಬರದಿದ್ದುದು ಮಾಹಿತಿ ಹಕ್ಕನ್ನು ಬಳಸುವ ಅವಕಾಶ ದೊರೆಯಿತು. ಈ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರಬೇಕಾದ ವ್ಯವಹಾರಿಕ ಮರು ಉತ್ತರ ಪತ್ರಗಳನ್ನು ಕೇಳಿದಾಗಿ ಇಲ್ಲವೆಂಬ ಉತ್ತರ ಹಾಗೂ ಸಂಬಂಧ ಪಟ್ಟ ಇಲಾಖೆಗೆ ಸಾರ್ವಜನಿಕರಿಂದ ಹಾಕಿಸಿರುಪುದಾಗಿ ವ್ಯವಸ್ಥಾಪಿಕಾರಿಗಳು ತಿಳಿಸಿದಾಗ ಅವುಗಳ ನಕಲು ಪ್ರತಿಗಳನ್ನು ಕೊಳ್ಳಿ ಮಾಹಿತಿ ಹಕ್ಕಿನಲ್ಲಿ ಅಜಿಕಾರಕುವ ಮೂಲಕ ಮಾಹಿತಿ ಹಕ್ಕನ್ನು ಬಳಸಿಕೊಳ್ಳಲಂತಹ ಕೆಲಕೆಯಾಯಿತು.

ಮಹಿಳೆಯರನ್ನು ಒಟ್ಟಿಗೊಡಿಸುವ ಮೂಲಕ ಹೇಗೆ ಮಹಿಳಾ ಸಂಘಗಳನ್ನು ಕಟ್ಟಬಹುದು ಹಾಗೂ ಆದರೆ ಮೂಲಕ ಮಹಿಳೆಯರಿಗೆ ಹಲವು ವಿಷಯಗಳ ಕುರಿತು ಮಾಹಿತಿ ನೀಡುವುದು ಮತ್ತು ಹಾವೇರಿ ಜಿಲ್ಲೆಯ ಬ್ಯಾಂಕಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಉದ್ಯೋಗ ವಾತ್ತಿಯೋಜನೆಯ ಕುರಿತು ಜನರಲ್ಲಿ ಜಾಗ್ರತ್ತಿ ಮೂಡಿಸುವುದು, Jobcardಗಳನ್ನು ಮಾಡಿಸಿಕೊಡಲು ಮಾಹಿತಿ ಸಂಗ್ರಹಿಸುವ ಮೂಲಕ ಉದ್ಯೋಗ ವಾತ್ತಿಯೋಜನೆಯ ಅವ್ಯವಹಾರಗಳ ಪರಿಚಯವಾಯಿತು ಮತ್ತು ಜನರು ಈ ಯೋಜನೆಗಳಿಂದ ವಂಚಿತರಾಗುತ್ತಿರುವುದು ಸೂಕ್ತ ಮಾಹಿತಿಯ ಕೊರತೆಯಿಂದ ಎಂಬುದು ತಿಳಿದು ಬಂದಿತು. ಇದರ ಜೊತೆಗೆ ಆಶಾಕಾರ್ಯಕರ್ತೆಯರನ್ನು ಭೇದ ಮಾಡಿದಾಗ ಆಶಾಕಾರ್ಯಕರ್ತೆಯರ ಆಯ್ದಿಯ ಸ್ಥಳೀಯ ರಾಜಕೀಯ ಪ್ರಭಾವದಿಂದಾಗಿದೆ ಎಂಬುದು ತಿಳಿದಬಂದಿತು, ಹಿಂದಿನ ಹಲವು ಸಮಸ್ಯೆಗಳ ಮೂಲವನ್ನು ಸೂಕ್ಷ್ಮವಾಗಿ ಹೇಗೆ ಗಮನಿಸಿ ಗುರುತಿಸಬಹುದು ಎಂಬ ಕೆಲಕೆಯು ಹಾವೇರಿಯ ಕ್ಷೇತ್ರ ಭೇದಿಯಿಂದ ನಾನು ಕೆಲತಿದ್ದೇನೆ.

3.2 ಧಾರವಾಡ

ಶ್ರೀಯುತ ನೋಪಾಲ ದಾಬಡೆಯವರ ಮನೆಯಲ್ಲಿ ಜನಾರೋಗ್ಯ ಅಂದೋಲನ ಕನಾಟಕದ ಉತ್ತರ ಕನಾಟಕ ವೇದಿಕೆಯ ಕಾರ್ಯಕ್ರಮವಣಿಕೆಗಳನ್ನು ಕುರಿತು ಜರ್ಜಿಸಲಾಯಿತು. ಈ ಮೂಲಕ ಜನಾರೋಗ್ಯ ಅಂದೋಲನ ಕನಾಟಕದ 2010-11 ರ ಶ್ರೀಯಾರೋಜನೆಯ ಕುರಿತು ಹಾಗು ಜನಾರೋಗ್ಯ ಅಂದೋಲನವನ್ನು ಮುಂದುವರೆಸಿಕೊಂಡು ಹೋಗುವುದು ಮತ್ತು ಮುಂದಿನ ದಿನಗಳಲ್ಲಿ ಯಾವ ರೀತಿ ಕೆಲಸ ಮಾಡಬೇಕೆಂಬುದನ್ನು ಜರ್ಜಿಸುವ ಮೂಲಕ ಒಂದು ಅಂದೋಲನವನ್ನು ಹೇಗೆ ನಡೆಸಬೇಕು. ಮುಂದುವರೆಸಿಕೊಂಡು ಹೋಗಲು ಇರುವ ಅಡಿತೆಗಳು, ಅಪ್ರಾರ್ಥಿಕನ್ನು ನಿವಾರಿಸಲು ಹುಡುಕಬೇಕಾದ ಮಾರ್ಗ, ಮತ್ತು ಅಂದೋಲನದ ಜವಾಬ್ದಾರಿಯನ್ನು ತಿಳಿಯಲು ಈ ಜರ್ಜಿಸು ಸಹಕಾರಿಯಾಯಿತು.

3.3 ರಾಯಚೂರು

ರಾಯಚೂರು ಜಿಲ್ಲೆಯಲ್ಲಿ ನಡೆದ ನಾವಜನಿಕ ಅಹವಾಲು ಕಾರ್ಯಕ್ರಮದ ನಂತರ ಆರೋಗ್ಯ ವ್ಯವಸ್ಥೆಯಲ್ಲಾದ ಬದಲಾವಣೆ ಸುಧಾರಣೆಗಳನ್ನು ಗಮನಿಸಲು, ಭೇಟಿ ನಿರ್ದಿಷ್ಟಾಗ ಕೆಲವು ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಬದಲಾವಣೆಗಳಾಗಿರುವುದು ಕಂಡುಬಂದಿತು, ಮೊದಲು ಇದ್ದ ಪ್ರಾಥಮಿಕ ಅರೋಗ್ಯ ಕೇಂದ್ರಗಳು ತಮ್ಮ ಸ್ಥಿತಿಯನ್ನು ಬದಲಾಯಿಸಿಕೊಂಡಿವೆ ಎಂಬುದು ಜನರ ಅಭಿಪ್ರಾಯದ ಮೂಲಕ ಹಾಗೂ ಸ್ವತಃ ಭೇಟಿ ಮಾಡಿದಾಗ ತಿಳಿಯಿತು. ಕೆಲವು ಪ್ರಾಥಮಿಕ ಅರೋಗ್ಯ ಕೇಂದ್ರಗಳಗೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆಯಾಗಿದೆ, ವೈದ್ಯರಿಗೆ ಉಳಿದುಕೊಳ್ಳಲು ವಸತಿಯನ್ನು ಸಿದ್ಧಪಡಿಸುವ ಮೂಲಕ ವೈದ್ಯರು ಹಳ್ಳಿಗಳಲ್ಲಿ ಉಳಿಯುವುದಿಲ್ಲ ಎಂಬ ಆವಾದನೆಯಿಂದ ಮುಕ್ತರಾಗುವ ವ್ಯವಸ್ಥೆ ಸಿಕ್ಕಿದೆ. ವೈದ್ಯಾದಿಕಾರಿಯಾಭಿರು ಹೇಳುವಂತೆ 'ಇಷ್ಟ ದಿನದಿಂದ ನಿಂತಿದ್ದ ಈ ಕೆಲಸಗಳು ಜನಾರೋಗ್ಯ ಅಂದೋಲನದ ಪ್ರಭಾವದಿಂದ ವಸತಿ ಸೌಲಭ್ಯ ಪೂರ್ಣಗೊಂಡಿದೆ. ನಿಮ್ಮ ಅಂದೋಲನದ ಸಹಕಾರವೂ ವ್ಯವಸ್ಥೆಯ ಸುಧಾರಣೆಗೆ ಅಗತ್ಯವಾಗಿದೆ.'

3.4 ಬಾಗಲಕೋಳಣಿ

ಬಾಗಲಕೋಳಣಿಯ D.H.O ಅವರನ್ನು ಭೇಟಿಮಾಡಲಾಯಿತು ಇಲ್ಲಯೂ ಸಹ ನಾವಜನಿಕ ಅಹವಾಲು ಕಾರ್ಯಕ್ರಮದ ನಂತರ ಆರೋಗ್ಯ ವ್ಯವಸ್ಥೆಯ ಸುಧಾರಣೆಯ ಕಡೆಗೆ ಕಣ್ಣಿಕಾಯಿಸಿದಾಗ ಕಂಡುಬಂದಂತಹ ಬದಲಾವಣೆಗಳು ಅಷ್ಟೇನೂ ಗಮನಾರ್ಹವಾಗಿಲ್ಲವೆಂದು ತಿಳಿದು ಬಂದಿತು, ಈ ವಿಷಯವಾಗಿ ಕೆಲವು ಉಪಕೇಂದ್ರ, ಪ್ರಾಥಮಿಕ ಅರೋಗ್ಯ ಕೇಂದ್ರಗಳನ್ನು ಗಮನದಲ್ಲಿರಿಸಿಕೊಂಡು D.H.O ಅವರ ಮುಂದೆ ಆ ಕೇಂದ್ರಗಳಲ್ಲಾಗುತ್ತಿರುವ ಅನ್ಯಾಯವನ್ನು ಸಾಕ್ಷಿ ಸಮೀಕ್ಷೆ ಮುಂದಿರಿಸಿದಾಗ ಅವರು ಅದನ್ನು ಸರಿಪಡಿಸುವ ಭರವಸೆಯನ್ನು ನಿರ್ದಿಷ್ಟಿಸಿದರು. ಜೊತೆಗೆ C.E.O ಅವರನ್ನು ಭೇಟಿಸಿದಿ ಸ್ವಷ್ಟತಾ ಕಾರ್ಯಕ್ರಮದ ಕುರಿತು ಮಾಹಿತಿಯನ್ನು ಪಡೆಯಲಾಯಿತು.

ಈ ಸಂದರ್ಭದಲ್ಲಿ ಕಲಾಧಿಕಾರಿಯಾದ ನನಗೆ ಪ್ರಮುಖವಾಗಿ ಅಧಿಕಾರಿಗಳೊಂದಿಗೆ ವ್ಯವಹರಿಸುವ ಕುರಿತು ಅರಿವುಂಬಾಯಿತು. ಸಮಸ್ಯೆಯನ್ನು ಕೇವಲ ಬಾಯಿಮಾತಿನಲ್ಲಿ ಹೇಳುವುದರಿಂದ ಯಾವುದೇ ರೀತಿಯ ಪ್ರಯೋಜನವಾಗಲಾರದು, ಬದಲಾಗಿ ಸೂಕ್ತ ಆಧಾರಗಳ ಸಮೀಕರಣ ಸಮಸ್ಯೆಯನ್ನು ಮಂಡಿಸಿದರೆ ನಿರೀಕ್ಷಿತ ಫಲ ಸಿಗುವಂತಹ ಭರವಸೆ ಮೂಡುವುದು ನಾಢ್ಯವಾಗುತ್ತದೆ ಮತ್ತು ಕೇವಲ ಸಮಸ್ಯೆಯನ್ನು ತಿಳಿಸಿ ಅವರಿಂದ ಭರವಸೆಯನ್ನು ಮಾತುಗಳಲ್ಲಿ ಪಡೆಯುವುದು ಸೂಕ್ತವಲ್ಲ, ಮುಂದಿಂದಾದರೂ ಅವರನ್ನು ಪುನಃ ಅದೇ ವಿಷಯವಾಗಿ ಪ್ರಶ್ನಿಸುವ ಸಂದರ್ಭವೇದಿದರೆ, ಅದಕ್ಕೆ ಸಮ್ಮುಳ್ಳ ಸೂಕ್ತ ದಾಖಲಿಗಳಿರಬೇಕಾದುದು ಮುಖ್ಯ ಎಂದು ತಿಳಿದು ಬಂದಿತು.

4.0 ಎನ್.ಆರ್.ಹೆಚ್.ಎಂ ಮತ್ತು ಪ್ರಸ್ತುತತೆ

4.1 ಎನ್.ಆರ್.ಹೆಚ್.ಎಂ ಮತ್ತು ಆಶಾ

ಗ್ರಾಮೀಣ ಭಾಗದ ಬಡಜನರು, ಹಿಂಗಸರು ಮತ್ತು ಮಕ್ಕಳ ಅರೋಗ್ಯ ವ್ಯವಸ್ಥೆಯನ್ನು ಕೇಂದ್ರಿಕರಿಸಿಕೊಂಡು ಬಡಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವ ಮತ್ತು ನಾವಜನಿಕ ಅರೋಗ್ಯ ವ್ಯವಸ್ಥೆಯನ್ನು

ಬಲಗೊಳಸುವ ಉದ್ದೇಶವನ್ನಾಟ್ಟಿಕೊಂಡು ಎನ್.ಆರ್.ಹೆಚ್.ಎಂ ಕಾರ್ಯಕ್ರಮ ಜಾರಿಯಾಯಿತು. ಜನರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಆರೋಗ್ಯ ಪ್ರಮುಖ ಹಾತುವನ್ನು ವಹಿಸುತ್ತದೆಂಬ ಅಂಶವನ್ನು ಗಮನದಲ್ಲಿಸಿಕೊಂಡು ಜನರ ಜೀವನ ಮಟ್ಟವನ್ನು ಸುಧಾರಿಸುವ ನಿಷ್ಟನ್ನಲ್ಲಿ ಭಾರತ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿತು. ಆರೋಗ್ಯ ಮತ್ತು ಆರೋಗ್ಯದ ನಿರ್ದಾರಕಗಳ ನಡುವಿನ ಸಂಬಂಧವನ್ನಾಧರಿಸಿ ಕ್ರಿಯಾತ್ಮಕ ಹಾದಿಯನ್ನು ರೂಪಿಸುವ ತಂತ್ರವನ್ನು ಆಯ್ದುಕೊಂಡಿತು. ದುಬಂಳ ಆರೋಗ್ಯ ವ್ಯವಸ್ಥೆಯರುವ ರಾಜ್ಯಗಳಲ್ಲಿನ ಆರೋಗ್ಯ ಸ್ಥಿತಿಯನ್ನು ಸುಧಾರಿಸುವ ನಿಷ್ಟನ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಆರೋಗ್ಯ ನಿರ್ವಹಕಣ ವ್ಯವಸ್ಥೆಯನ್ನು ಬಲಪಡಿಸಿ ಸೇವಾ ಸೌಲಭ್ಯಗಳನ್ನು ಇನ್ನಾಟ್ಟು ವೃದ್ಧಿಯಾಗುವಂತೆ ಮಾಡುವ ಜವಾಭ್ಯಾರಿಯನ್ನು ಹೊಂದಿದೆ. ಗುಣಾತ್ಮಕ ಸೇವೆಯನ್ನು ಪರಿಣಾಮಕಾರಿಯಾಗಿ ಗ್ರಾಮೀಣ ಜನರಿಗೆ ಒದಗಿಸುವ ಹಲವು ಅಂಶಗಳು ಈ ಅಭಯಾನದಲ್ಲಿದ್ದು, ಅವುಗಳಲ್ಲಿ ಪ್ರತಿಯೊಂದು ಹಳ್ಳಗೊ ಮಹಿಳಾ ಆರೋಗ್ಯ ಕಾರ್ಯಕರ್ತೆಯರನ್ನು ನಿಯೋಜಿಸುವ ಮೂಲಕ ಸ್ಥಳೀಯ, ಪಂಚಾಯತಿ, ಆರೋಗ್ಯ ಮತ್ತು ಸ್ವಷ್ಟಿ ಮಹಿಳೆ, ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸಲು ಆಶಾ ಕಾರ್ಯಕರ್ತೆಯರನ್ನು ನೇಮಿಸಿರುವುದು ಪ್ರಮುಖ ಅಂಶವಾಗಿದೆ. ಈ ಆಶಾ ಕಾರ್ಯಕರ್ತೆಯರನ್ನು ಭೇಣ ಮಾಡಿ ಅವರ ಅನುಭವ, ಸ್ಥಿತಿಗತಿ, ಸಮಸ್ಯೆಗಳನ್ನು ಅವರಿಂದಲೇ ತಿಳಿಯುವ ಪ್ರಯತ್ನದಲ್ಲಿ ಈ ಕೆಳಗಿನ ಅಂಶಗಳು ನನ್ನ ಗಮನಕ್ಕೆ ಬಂದವು.

ರಾಯಚೂರು ಜಿಲ್ಲೆಯ ಸಿಂದನಾರು ಮತ್ತು ಮಾನ್ವಿ ತಾಲ್ಲೂಕುಗಳಲ್ಲಿ ಆಶಾ ಕಾರ್ಯಕರ್ತೆಯರು ಕುರಿತು ಅಧ್ಯಯನ ಕೈಗೊಳಿಸಿಲಾಯಿತು. ಆಶಾ ಕಾರ್ಯಕರ್ತೆಯರನ್ನು ಭೇಣಮಾಡಿ ಅವರೊಂದಿಗೆ ಮಾತನಾಡುವ ಮೂಲಕ ಆಶಾ ಕಾರ್ಯಕರ್ತೆಯರ ಹಲವು ಸಮಸ್ಯೆಗಳನ್ನು ಅರಿಯಾಗುತ್ತಾಯಿತು. ಆಶಾ ಕಾರ್ಯ ಕರ್ತೆಯರು ಸಮುದಾಯ, ಮತ್ತು ಆರೋಗ್ಯವ್ಯವಸ್ಥೆ ನಡುವೆ ಸಂಪರ್ಕ ಸೆತುವೆಯಂತೆ ಕೆಲಸ ನಿರ್ವಹಿಸುತ್ತಾರೆ. ಜನರನ್ನು ಮನವೋಲಾಸಿ ಸರ್ಕಾರಿ ಆಸ್ತಿಗೆ ಕರೆತರುವ ಕೆಲಸವನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ತಾಯಿ ಮರಣ, ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದ ಮೂಲಕ ಆಶಾಕಾರ್ಯಕರ್ತೆಯರ ಪ್ರಾಮುಖ್ಯತೆಯನ್ನು ಪಡೆದುಕೊಂಡರು ಮತ್ತು ಆ ನಿಷ್ಟನ್ನಲ್ಲಿ ಕಾರ್ಯ ನಿರ್ತರಾಗಿದ್ದಾರೆ.

ಅದರ ಜೊತೆಗೆ T.B ಯಂತಹ ವಾಯಿಲೆಯನ್ನು ಹೊಂದಿದವರಿಗೆ ಐಷಡಿ ನೀಡುವ, ಮಕ್ಕಳಗೆ ಲಸಿಕೆ ಮುಂತಾದ ಜವಾಭ್ಯಾರಿಯನ್ನು ವಹಿಸಿಕೊಳ್ಳುವ ಮೂಲಕ ಆರೋಗ್ಯ ವ್ಯವಸ್ಥೆಗೆ ಮೂರಕವಾಗಿ ಕೆಲಸಮಾಡುತ್ತಾರೆ ಮತ್ತು ಜನರಿಗೂ ಸಹ ಸೂಕ್ತ ತಿಳಿವಳಿಕೆ ನೀಡುವ ಕೆಲಸದಲ್ಲಿ ನಿರ್ತರಾಗಿದ್ದಾರೆ.

ಆಶಾಕಾರ್ಯಕರ್ತೆಯರಿಂದ ಸಮುದಾಯಕ್ಕೆ ಹಲವು ರೀತಿಯ ಉಪಯೋಗಗಳು ದೊರೆಯುತ್ತಿರುವುದು ಕಂಡುಬಂದಿದೆ

ಅದರೆ ಸಮುದಾಯದವರಿಂದ ಆಶಾ ಕಾರ್ಯಕರ್ತೆಯರು ಹಲವು ಸಮಸ್ಯೆಗಳಿಗೆ ಬಳಯಾಗಿರುವುದು ಕಂಡುಬಂದಿದೆ, ಆಶಾಕಾರ್ಯಕರ್ತೆಯರು ವ್ಯಾದ್ಯಾದಿಕಾರಿಗಳಿಂದ, A.N.Mಂದ ತೊಂದರೆಗೊಳಿಸುತ್ತಿರುವುದು ತಿಳಿಯಿತು. ತಪ್ಪನ್ನು ಬಂಡಿಸುವ ಆಗಾಗಳಿಗೆ ಕೆಲಸದಿಂದ ಕಿತ್ತುಹಾಕುವ ಬೆದರಿಕೆಯನ್ನು ಬಡ್ಡಲಾಗುತ್ತಿದೆ. ತಿಂಗಳಗೆ ಇಂತಿಷ್ಟ ಹೆರಿಗೆ ಕೆಲಸಗಳನ್ನು ತರಬೇಕು (2) ಜಾಸ್ತಿ ತಂದರೆ ಹಣ ನಿಡುವುದಿಲ್ಲ ಎಂಬುದಾಗಿ ಬಳಗಾನೂರು ಪ್ರಾಥಮಿಕ ಆರೋಗ್ಯಕೆಲಂದ್ರದಲ್ಲಿ ವ್ಯಾದ್ಯಾದಿಕಾರಿಗಳು ತಿಳಿಸಿರುವುದಾಗಿ ಹೆಚ್ಚಿದರು. ಲ್ಯಾಪ್‌ಮ್ಯೂನೆಸ್‌ಫಿ ಮಾಡಿಸಲು ಮಸ್ತಿ ಪ್ರಾಥಮಿಕ ಆರೋಗ್ಯ ಕೆಲಂದ್ರಕ್ಕೆ ಹೋಗಬೇಕಿರುವುದರಿಂದ ಅಲ್ಲಿನ ವ್ಯಾದ್ಯಾದಿಕಾರಿಗಳು ಬಾಯಿಗೆ ಬಂದಂತೆ ಜ್ಯೇಯುವುದು ತಿಳಿದುಬಂದಿದೆ, ಜನರನ್ನು ಮನವೂಲಾಸಿ ಕರೆದು ಕೊಂಡು ಹೋಗಿರುವಾಗ ಅಲ್ಲಿ ಸರಿಯಾಗಿ ಜಿಕ್ಕಿಸೆ ದೊರಕದೆ ವಾಪಾನು ಕಳುಹಿಸಿದರೆ ಜನರ ನಂಜಕೆಯನ್ನು ಕಳೆದುಕೊಳ್ಳುವ ಪ್ರಸಂಗ ಬಯತ್ತದೆ.ಆರೋಗ್ಯ ಸಂಬಂಧಿಯಾದ ಜಿತ್ತಿ ಪತ್ರಗಳನ್ನು ಹೋಸ್ಟೆಗಳನ್ನು ಹಜ್ಜಲು ತಿಳಿಸುತ್ತಾರೆ ನಿರಾಕರಿಸಿದರೆ ಇದು ನಿಮ್ಮದೆ ಕೆಲಸ ನಿರ್ವಹಿಸಿಕೊಂಡು

ತಾಕಿತು ಮಾಡುತ್ತಾರೆ. ಹೆರಿಗೆ ಸಮಯದಲ್ಲಿ ಸಿಸ್ಟರ್‌ಗಳಿಂದ ಬೈಸಿಕೋಳ್ಳಬೇಕು ಜನರು ಸ್ವಷ್ಟವಾಗಿರದುದ್ದರೆ ಎಂತವರನ್ನು ಕರೆದುಕೊಂಡು ಬಂದಿದ್ದಿರಿ ಎಂದು ದೋಷಿಸಲಾಗುತ್ತದೆ. ಹೆಣ್ಣು ಮಕ್ಕಳು ಇಂಥಿನ್ನು ನಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅಂತಹ ಕೇನ್‌ಗಳನ್ನು ನೋಡುವುದಿಲ್ಲ.

ಉರಿನಲ್ಲಿ ನೀರುನಿಲ್ಲದಂತೆ, ನೈಮಂತ್ಯ, ಮಲೀರಿಯಾ, ಜಿಕನ್ ಗೂಸ್, ಶೌಚಲಯದ ಕುರಿತು ಮಾಹಿತಿ ನೀಡುವಂತೆ ತಿಳಿಸುತ್ತಾರೆ ಮತ್ತು ಜನರ ಮನವೂಲಾಸಲು ನೀವು ಪ್ರಯತ್ನಮಾಡುವುದಿಲ್ಲವೆಂದು ದೋಷಿಸುತ್ತಾರೆ. ಮಾಡುವಕೆಲಸಕ್ಕೆ ಸರಿಯಾಗಿ ಹೊರತ್ತಾಹಿಂದಿನವನ್ನು ನೀಡುವುದಿಲ್ಲ **JSY** ಪ್ರಸೂತಿ, ಮಡಿಲಕಿಟ್ಟು ನೀಡುವಲ್ಲಿ ಕಿರಿಕಿ ಮಾಡುತ್ತಾರೆ. ಆಗ ಜನರಿಗೆ ನಮ್ಮ ಮೇಲನ ನಂಜಕೆ ಹೊರಟು ಹೋಗುತ್ತದೆ, ಮುಂದೆ ಅವರಿಗೆ ನಾವು ಎನನ್ನು ಹೇಳಲು ಆಗುವುದಿಲ್ಲವೆಂಬುದು ಆಶಾಕಾರ್ಯಕರ್ತೆಯರ ಆಳಲು.

ಆಶಾಕಾರ್ಯಕರ್ತೆಯರು ಬಂದು ಗಳಣೆ ಮಹಿಳೆಯನ್ನು ಸೊಂದಾಯಿಸಿ ಎ.ಎನ್.ಸಿ ಮಾಡಿಸಿ ಸಂಪೂರ್ಣವಾಗಿ ಅವರ ಹೇರಿಗೆಯನ್ನು ಆಸ್ತ್ರೆಯಲ್ಲಿ ಮಾಡಿಸಿದರೆ ಅವರಿಗೆ 450 ರೂಗಳು ದೊರೆಯುತ್ತಿತ್ತು ಆದರೆ ಅದನ್ನು 250ಕ್ಕೆ ಇಂತಹ ಮಾಹಿತಿಯಿಲ್ಲ ಆಶಾರವರಿಗೆ ತುಂಬಾ ನಿರಾಶೆಯನುಂಟುಮಾಡಿದೆ, ನಾವುಗಳು ಕೆಲಸ ಮಾಡುವುದು ವ್ಯಾಖ್ಯಾ, ನಮ್ಮ ಜೀವನ ನೇಡೆಸಲು ತುಂಬಾ ಕಷ್ಟವಾಗುತ್ತದೆ. ಅದ್ದರಿಂದ ಈ ಕೆಲಸಗಳನ್ನು ಬಿಡಬೇಕೆಂದುಕೊಂಡಿದ್ದೇವೆ ಎಂಬುದು ಆಶಾಕಾರ್ಯಕರ್ತೆಯರ ಅಭಿಪ್ರಾಯ.

ಆಶಾ ಕಾರ್ಯಕರ್ತೆಯರು, ಎದುರಿಸುತ್ತಿರುವ ಸಮಸ್ಯೆಗಳು

- **ANM** ಗಳಿಂದ ಬೈಗುಳಿಗಳು
- ಪ್ರಾ.ಆ ಕೆಂದ್ರಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯಲ್ಲ
- ನಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿದರೆ ಹೊರತ್ತಾಹಿಂದಿನ ನೀಡುವುದಿಲ್ಲ
- ಮಹಿಳೆಯರ ಸಮಸ್ಯೆಗಳನ್ನು ಸೊಂಡುವುದಿಲ್ಲ
- **HIV-test , Bloodsample** – ಕುರಿತು ಜನರಲ್ಲಿ ಅಪನಂಜಕರ್ಗಳವೆ
- ಅಂಗನವಾಡಿ ಕಾರ್ಯಕರ್ತೆಯರ ಕೆಲಸಗಳನ್ನು ಮಾಡಬೇಕು
- ಜನರಿಂದ ಅವಹೇಳಣ
- ರಾತ್ರಿ ಸಮಯದಲ್ಲಿ ಆರೋಗ್ಯಕೆಂದ್ರಗಳಲ್ಲಿ ಉಳಿಯಲು ವ್ಯವಸ್ಥೆಯಲ್ಲ
- ಕೆಳ ಜಾತಿಯವರೆಂದು ಹೊರಗೆ ನಿಲ್ಲಿಸುವುದು
- **JSY** ಪ್ರಸೂತಿ, ಮಡಿಲು ಕಿಟ್ಟು ಸರಿಯಾಗಿ ವಿತರಿಸದಿರುವುದು
- ಹೊರತ್ತಾಹಿಂದಿನ ಕಡಿತ

ಮಾರತಮ್ಮೆ ಎದುರಿಸಿದ ಸಮಸ್ಯೆ

మారతమ్మ ఎంబ ఆశాకాయికెలేయ హేరిగే మహిళీయాబ్బరన్న మావ్చి తాలూకు అస్ట్రోగే కరేదుకొండు హోగిద్దాగ నిలాష్య తోలది **ANM** అవరిగే హేరిగే ఆగలు సమయచిదయీందు వాపస్సు కళుకసి ఆంబులేస్తేనల్లి మనిగే కరేదొయ్యివంతే తెఱసిదదు, ఆంబ్యులేస్తేనవరు రూ.700/- గళు కేళలు హణవిల్లద బడవరు బ్లైనల్లి ప్రయాణ కృగొండు దారిమధ్య హేరిగే యాగి తోందరే అనుభవిసిద ఒందు ఉదాహరణ ఆశారవరు ఎదురిసుత్తిరువ సమస్యెగళల్లి ఒందు హింగె దివ్యానిలాష్యకే ఆశాకాయికెలేయరు ఒళగాగిద్దారే.

ಮಾನ್ಯ ಮತ್ತು ಸಿದ್ಧನೂರು ತಾಲ್ಲೂಕುಗಳಲ್ಲಿ ಹೊಳ್ಳುತ್ತಿರುವ ಬಳಗನೂರು, ಹಾಗೂ ರಾಗಲಪವಿ ಮತ್ತು ತೋಳಿದಿನಿಂದ, ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರೆಯನ್ನು ಭೇದಿಸುತ್ತಿರುತ್ತಾರೆ. ಈ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಸುಮಾರು 70 ಜನ ಆಶಾ ಕಾರ್ಯಕರೆಯನ್ನು ಮತಾನಾಡಿಸಿ ಅವರು ಮಾಡುತ್ತಿರುವ ಕೆಲಸಗಳನ್ನು ಕುರಿತು ಅವರ ಆಭಿಪ್ರಾಯವನ್ನು ತಿಳಿಯಬಾಯಿತು.

ಆಶಾ ಕಾರ್ಯಕರ್ತೆಯರಾಗಿ ಕೆಲಸ ನಿರ್ವಹಿಸಿತ್ತಿರುವ ಮಹಿಳೆಯರಲ್ಲಿ ಜಾಸ್ತಿ ಪ್ರಮಾಣದ ಮಹಿಳೆಯರು ಹೊಲದ ಕೆಲಸಗಳಲ್ಲಿ, ಕೂಲಕೆಲಸಗಳಲ್ಲಿ ಆದಾಯವನ್ನು ಗಳಿಸಿಕೊಂಡು ಜೀವನ ನೇಡಿಸುತ್ತಿದ್ದಾರೆ. ಆಶಾಕಾರ್ಯಕರ್ತೆಯರಾಗಿ ನೇಮಕಗೊಂಡ ನಂತರ ಅವರ ವೃತ್ತಿಷ್ಟಿದಲ್ಲಿ ಗಮನಾರ್ಹವಾದ ಬದಲಾವಣೆಯಾಗಿರುವುದನ್ನು ಸಂಶೋಧವಾಗಿ ಹಂಚಿಕೊಂಡರು, ಜನರು ತಮನ್ನು ಗುರುತಿಸುವುದಾಗಿ ತಿಳಿಸಿದರು. ಜನರು ತಮಗೇನಾದರೂ ಸಮಸ್ಯೆಯಾದರೆ ಆಶಾಕಾರ್ಯಕರ್ತೆಯರನ್ನು ಹುಡುಕಿಕೊಂಡು ಬರುತ್ತಾರೆ, ತಮ್ಮ ಸಲಹೆಗಳನ್ನು ಜನರು ಸ್ವಿಕರಿಸುತ್ತಾರೆ ಎಂದು ತಿಳಿಸಿದರು.

ఆశా కాయుస్కెండెంటరాగి కేలన మాధుర్తిరువ మహిళీయు తాత్పూర్విల్లాసదింద కేలన నివహిసుక్తిరుపుదాగి తిథిసిదరు. మత్తు జాతిభింబింద అపమానితారగిద్ద తమ్మ మనెయ బాగిలుగణగే మేలో జాతియవరు, గొడరు, బందు సలకే సకాయ కేళుపుదు అవరఱ్ల విల్లాసవన్న మూడిసిదే. గ్రామద సదస్యరఱ్ల ఒబ్బుళాగిద్ద మహిళీయు గ్రామద జనర ఆరోగ్యద కురితు మాఫితి నిది జాగ్రూతి మూడిసువ కేలన తమగే సంఘాణం తీప్పేదాయుక్కపాగిదే ఎందు ఆశాకాయుస్కెండెంటరు తమ్మ అభిప్రాయుతించిసిదరు.

ప్రేద్యారుగళు సహ ఆశాకాయఁకతేయిరు బండ నంతర తమగే హేజ్సిన హోరే కడిమేయాగిఁ , తుంబాదొరద నారిగే వ్యవస్థేయిరద కళ్ళగళంద హేరిగేగే ఆస్ట్రోగే జన బరుత్తిరుపుదు ఆశా కాయఁకతేయిర సాధనేయిందు అభిప్రాయ వ్యుతపడిసిదరు.

4.2 ಅಶಾ ಮತ್ತು ಮಾನಸಿಕ ಆರೋಗ್ಯ

ಆ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇಬ್ಬರೂ ಸಹ ಸಮುದಾಯ ಹಾಗು ಸಮಾಜದಲ್ಲಿ ಕೊಂಡಿಗಳಂತೆ ಕೆಲಸ ಮಾಡುತ್ತಾರೆ. ಆರೋಗ್ಯದ ವಿಷಯದಲ್ಲಿ ಜಾಗೃತಿ ಮಾಡಿಸುವಂತಹ ಕೆಲ ಆಶಾಕಾರ್ಯಕರ್ತೆಯರು ಅನಾರೋಗ್ಯ ಹಿಡಿತರಾಗದಂತೆ ತಡೆಯಲು ಅಗತ್ಯವಾಗಿ ಬೇಕಾಗುವ ಪೌಷ್ಟಕಹಾರವನ್ನು ಮಾರ್ಪಣವ ಕೆಲಸ ಅಂಗನವಾಡಿ ಕಾರ್ಯಕರ್ತೆಯರದರು ಸಮುದಾಯ ಒಳಗೆ ಇಬ್ಬರು ಅಗತ್ಯ ಆದರೆ ಇವರುಗಳು ಹತ್ತು ಹೆಲವು ಸಮಸ್ಯೆಗಳಂದೆ ಬಳಲುತ್ತಿರುವುದು ಇವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮಭರುತ್ತದೆ ಎಂಬ ಅಂಶವು ಯಾರ ಗಮನಕ್ಕೆ ಬಾರದಿರುವುದು ಯೋಜನೆಯಿಂದ ವಿಷಯವೇ ಆಗಿದೆ. ಎಕೆಂದರೆ ಅನಾರೋಗ್ಯಕ್ಕೆ ಕಾರಣವಾಗುವ ತೆಲೆಸೂವಿನಿಂದ ಹಿಡಿದು ಅತ್ಯಂತ ಭಯಂಕರ ಬಾಯಲೆಗಳಿಲ್ಲವು ಅನಾರೋಗ್ಯವೇ ಹಾಗೆಯೇ ಮಾನಸಿಕ ಆರೋಗ್ಯದ ವಿಷಯದಲ್ಲಿಯೂ ಸಹ ಅತ್ಯಂತ ಸಣ್ಣ ಕಾರಣದಂತಹ ಹೌನ, ಮುಸಿನು, ಇರಿಸುಮುರಿಸುಗಳಂದ ಹಿಡಿದು ಅಸ್ವಾಭಾವಿಕವಾಗಿ ವರ್ತಿಸುವ ಮುಚ್ಚು ಎಂದು ಗುರುತಿಸುವಲ್ಲಿನ ಪರೀಕ್ಷಾ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯವಾಗಿ ಆಗಿರುತ್ತದೆ.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿಸಿಗುವ ಪ್ರಾಥಮಿಕ ಆರೋಗ್ಯ ಹಾಲನೆಯಂತೆಯೇ ಮಾನಸಿಕ ಆರೋಗ್ಯನೇವೆಗಳು ಸಹ ಸಿಗಬೇಕು ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ ತಿಳಿಸುತ್ತದೆ ಈ ಪ್ರಕಾರವಾಗಿ ದೇಶವಿಡಿ ಮಾನಸಿಕ ಸಮಸ್ಯೆಯಿಂದ ಬಳಲುವರಿಗೆ ನಿರುವಾದ ಅಂತಿ ಅಂಶಗಳು ದೂರೆಯುತ್ತಿಲ್ಲ. ಆದರೆ ಭಾರತದಲ್ಲಿ ಮಾನಸಿಕ ಆರೋಗ್ಯ ಗ್ರಾಮ-ನಗರ ಪ್ರದೇಶಗಳಿರಡಿಗೆಯೂ ಸಾಮಾನ್ಯವಾಗಿದೆ. ಪ್ರಮುಖವಾದ ಅಂಶವೆಂದು ಮಾನಸಿಕ ಅನಾರೋಗ್ಯವೆಂಬುದು ಕಣ್ಣಿಗೆ ಕಾಳಿಪುಡಿಲ್ಲ 2%ಭಾರತದ ಮನೋಶಾಸ್ತ್ರಜ್ಞಾರ ಪ್ರಕಾರ 1 ಜಾರಿಯನ್ನು ಜನ ಸಂಖ್ಯೆಯಲ್ಲ 20 ಮಿಲಯನ್ನಾನಷ್ಟು ಜನ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಾ.ಮಾ.ಆ ಕಾರ್ಯಕ್ರಮವು 1982ರಲ್ಲಿ ಜಾರಿಗೆ ಬಂದಿತು ಇವರ ಉದ್ದೇಶ ಮಾನಸಿಕ ಆರೋಗ್ಯ ಸೇವೆಗಳನ್ನು ಉತ್ತಮಗೊಳಿಸುವುದಾಗಿತ್ತು. ಮತ್ತು ಆರೋಗ್ಯಪಾಲನೆಯ ಎಲ್ಲ ಹಂತಗಳಲ್ಲಿ ಅಂದರೆ **primary, secondary, tertiary**, ಈ ಹಂತಗಳಲ್ಲಿ ಮೂಲ ಸೇವೆಗಳು ದೂರೆಯಬೇಕಿಂದು, 7ಮತ್ತು 1ನೇ ಹಂಜವಾಚಿಕ ಯೋಜನೆಗಳಲ್ಲಿ ಇದು ಅಭಿವೃದ್ಧಿಯಾಗಲಿಲ್ಲ. ನಂತರ 1ನೇ ಯೋಜನೆಯಲ್ಲಿ ಸುತ್ತಿರು ಕೊಂಡ ಮಾ.ಆ ಕಾರ್ಯಕ್ರಮದ ಅಭಿವೃದ್ಧಿಗೆ ಸಾಕಾಗುವಷ್ಟು ಹಂ ಕೊಡಬೇಕಿಂದು ಶಿಪಾರಸನ್ನು ನಿರ್ದಿತು. ಪ್ರಸ್ತುತಿಗಳಿಲ್ಲ ಸಹ ನಾವು ಮಾನಸಿಕ ಆರೋಗ್ಯ ಸೇವೆಗಳನ್ನು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಪಡೆಯುವುದು ವಿರಿಷ, ಹಾಗೂ ಮಾನಸಿಕ ಸಮಸ್ಯೆಗಳನ್ನು ಗುರುತಿಸುವ ಕೌಶಲ್ಯ ಹೊಂದಿರುವ ವ್ಯದ್ವಾದಿಕಾರಿಗಳು ಎಲ್ಲಯೂ ಸಹ ಕಂಡು ಬರುವುದಿಲ್ಲ. ಮತ್ತು ಸಮಸ್ಯೆಯನ್ನು ಸಹ ಗರುತಿಸಿಕೊಳ್ಳುವಷ್ಟು ಜನರಲ್ಲ ಅರಿವಿನ ಪ್ರಮಾಣ ಕಡಿಮೆಯಿದೆ ಹಾಗೂ ಅವರು ಬದುಕಿನ ಸಂಘರ್ಷವಿದು ಎಂದು ಒಟ್ಟಿಕೊಳ್ಳುವ ಮೂಲಕ ತಮ್ಮಾಳಯೇ ಹೊಂದಾಣಿಕೆ ಮಾಡಿಕೊಂಡು, ಅಪ್ರಗತಿಗಳಿನಲ್ಲಿ ಸಹಿಸಿಕೊಳ್ಳುವ ಮನೋನಾಮಧ್ಯವನ್ನು ತಮ್ಮಾಗಿಸಿಕೊಂಡು ಜಿಜನಸಾಗಿಸುತ್ತಿದ್ದಾರೆ. ನ

ರಾಷ್ಟ್ರೀಯ ಗ್ರಾಮಿಣ ಆರೋಗ್ಯ ಅಭಯಾನವು ಮಾನಸಿಕ ಆರೋಗ್ಯ ಸೇವೆಯ ಕುರಿತು ಗಂಭಿರವಾಗಿ ಪರಿಗಣಿಸುವ ಅಗತ್ಯವಿದೆ.

 4.3 ಅಂಗನವಾಡಿ ಕಾರ್ಯಕರ್ತೆಯರ ಸಂದರ್ಭನ

ರಾಯಚೂರು ಜಿಲ್ಲೆಯಲ್ಲಿ ಸುಮಾರು 20 ಅಂಗನವಾಡಿ ಕಾರ್ಯಕರ್ತೆಯರನ್ನು ಭೇದ ಮಾಡಿದಾಗ ನನ್ನ ಗಮನಕ್ಕೆ ಬಂದ ಅಂಶಗಳು ಅಂಗನವಾಡಿಕಾರ್ಯಕರ್ತೆಯರು ಮತ್ತು ಅವರಿಗಿರುವ ಜವಾಬ್ದಾರಿಗಳು ಈ ರೀತಿಯಾಗಿವೆ, ಸುಮಾರು 22 ರಿಜಿಸ್ಟ್ರೋಗಳನ್ನು ಅಂಗನವಾಡಿಕಾರ್ಯಕರ್ತೆಯರು ನಿಭಾಯಿಸಬೇಕು, ಮತ್ತು ಸಮುದಾಯದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಪೋಷಿಕೆ ಅಹಾರವನ್ನುತ್ತಿಂದು ಮಕ್ಕಳಗೆ ಸಮನ್ವೇಯಾದರೆ ಜನರು ಮಕ್ಕಳನ್ನು ಶಾಲೆಗೆ ಕಳುಹಿಸಲು ನಿರಾಕರಿಸುತ್ತಾರೆ, ಆದರೆ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಹಾಜರಾತಿಯನ್ನು ತೋರಿಸಬೇಕು ಹಾಗಾದರೆ ಮಕ್ಕಳು ಶಾಲೆಗೆ ಬರುವಂತೆ ಜನರ ಮನವೂಳಿಸುವ ಕಾರ್ಯವನ್ನು ಇವರು ಮಾಡಬೇಕಾಗುತ್ತದೆ.

ಇಂದು ತಂದೆ ತಾಯಿಯರು ಮಕ್ಕಳು ಓ ರಿಂದ ನಾಲ್ಕು ವರ್ಷ ತಲುಪುತ್ತಿದ್ದಂತೆಯೇಸ ಅವುಗಳನ್ನು ಇಂದಿಇಂದಿಯಿರುವ ಮಾತ್ರ ಕಾರ್ಯಕ್ರಮ ಕಾರ್ಯಕ್ರಮ ಮಾಡಿಕೊಂಡಿರಿದ್ದಾರೆ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ಆದರೆ ಮಕ್ಕಳನ್ನು ಅಂಗನವಾಡಿಗಳಲ್ಲಿ ತೋರಿಸುವ ಸಹಾಯವನ್ನು ಈ ಕಾರ್ಯಕರ್ತೆಯರು ಮಾಡಬೇಕಾಗುತ್ತದೆ. ಪೋಷಿಕೆ ಅಹಾರದಲ್ಲಿ ಸಮನ್ವೇಗಿಸಿ ಅದನ್ನು ಜನರು ತೆಗೆದುಹೊಳ್ಳಬೇಕೆಂದು ತಿರಸ್ತರಿಸಿದರೆ ಮೇಲಾದಿಕಾರಿಗಳಿಗೆ ಅದನ್ನು ವಿತರಿಸಿದ ವಿವರವನ್ನು ವದಗಿಸಬೇಕಾಗಿರುತ್ತದೆ. ಹಾಗಾದರೆ ಆ ಪಾದಧರವನ್ನು ಅವರು ಎನು ಮಾಡಬೇಕು? ಜೊತೆಗೆ ಎಷ್ಟು ಕಡೆಗಳಲ್ಲಿ ಅವೈಜ್ಞಾನಿಕ ಹಂಜಿಕೆಯಿಂದ ಅಂಗನವಾಡಿ ಕೇಂದ್ರಗಳು ರಸ್ತೆ ಪಕ್ಕದಲ್ಲಿ ಸಾರ್ಥಕವಾಗಿ ಹಿಡಿತದಲ್ಲಿದ್ದಾರೆ ಮಕ್ಕಳು ಬರುವುದು ಕಡಿಮೆ, ಜೊತೆಗೆ ಕೇಂದ್ರದ ಕಟ್ಟಡವಿಲ್ಲದಿರುವ ಹಲವು ಉದಾರಣೆಗಳು ಕಂಡುಬಂದಿವೆ ಅಲ್ಲಿನ ಕಾರ್ಯಕರ್ತೆರು ಮರದ ಕೆಳಗೆ, ದೇವಾಂಗನಗಳಲ್ಲಿ ಶಾಲೆಗಳನ್ನು ನೆಡನ್ತಿದ್ದಾರೆ ಯಾಕೆಂದರೆ ಅದು ಅವರ ಬದುಕಿನ ನಿರ್ವಹಣೆಗೆ ಸಿಗುವ ಕನಿಷ್ಠ ಆಧಿಕ ಭಾಗಿತೆ, ನಿರಾಕರಿಸಿದರೆ ಅದನ್ನು ಕಳೆದು ಹೊಳ್ಳುವ ಸಂಭವಗಳು ಹೆಚ್ಚು.

5.0 ತಮಿಕ್ಸನಾಡು ಭೇದ

5.1 ಮೇಂದ್ರಾಕ್ ಪ್ರಾ.ಆ ಕೇಂದ್ರ

ಭಾರತದಲ್ಲಿ ಉತ್ತಮ ಪ್ರಾಥಮಿಕ ಆರೋಗ್ಯಕೇಂದ್ರವೆಂದು ಗುರುತಿಸಲ್ಪಟ್ಟಿದೆ. ಸರ್ಕಾರದಿಷ್ಟ ಉನ್ನತಿಕೆರಿಸಲ್ಪಟಿದೆ.

Terratecq-maars burg- Germany & catalyst trust-chennai

ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಪ್ರಾ.ಆ ಕೇಂದ್ರವು ಎಲ್ಲ ಮೂಲಭೂತ ಸೌಲಭ್ಯಗಳನ್ನು ಹೊಂದಿದೆ. ಮತ್ತು ಜನರಿಗೆ ಉಜಿತ ಸೇವೆಯನ್ನು ಒದಗಿಸುತ್ತಿದೆ. ಮೂಲಭೂತಸರ್ಕಾರಗಳ ಹೊರತೆಯಲ್ಲ ಮತ್ತು ಸಿಬ್ಬಂದಿಯ ಹೊರತೆಯೂ ಸಹ ಕಂಡು ಬರುವುದಿಲ್ಲ. ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತಿ ದಿನ ಸುಮಾರು 450-500ಜನೆಂದು ಜಿಕ್ಕೆ ಪಡೆಯುತ್ತಾರೆ. ಅದೇ ರೀತಿಯಾಗಿ ಇಲ್ಲ ‘ಸಿದ್ದ’ ವಿಭಾಗಕ್ಕೂ ಸಹ ಪ್ರತಿ ದಿನ ರೋಗಿಗಳ ಭೇದನಿಂದುತ್ತಾರೆ.

ದಂತಜಿಕ್ಕೆ ವಿಭಾಗದಲ್ಲಿ, ಇದನ್ನು ವೆಲ್ಲ ವಿಶ್ವವಿದ್ಯಾಲಯವು ನೋಡಿಕೊಳ್ಳುತ್ತದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಜಿಕ್ಕೆ ನೀಡುತ್ತಾರೆ ಹೆಚ್ಚಿನ ಜಿಕ್ಕೆಗೆ ವಿಶ್ವವಿದ್ಯಾಲಯಕ್ಕೆ ಕರೆದೊಯ್ದು ವಾಹನ ಸೌಲಭ್ಯವನ್ನು ಒದಗಿಸುತ್ತಾರೆ. ಕುಟುಂಬಯೋಜನೆ, ತಾಯಿ, ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ್ದಂತೆ ಉತ್ತಮ ಸೇವೆಯನ್ನು

ಒದಗಿಸಲಾಗಿದೆ. ಈ ಆಸ್ತ್ರೇಯಿಲ್‌ ವ್ಯವಸ್ಥೆ ಕಲ್ಪಿಸಿ ಜಿಕ್ಕೆ ನಿಡಲಾಗುತ್ತದೆ. ಯಾವುದೆ ರೀತಿಯ ಔಷಧಿಯನ್ನು ಹೊರಗೆ ಬರೆದುಕೊಡುವುದಾಗಲ, ಹಣ ತೆಗೆದುಕೊಳುವುದಾಗಲ ಇಲ್ಲ ಕಂಡುಬರುವುದಿಲ್ಲ.

ಈ ಪ್ರಾ.ಆ ಕೇಂದ್ರವನ್ನು ಗಮನಿಸಿದಾಗ ಎಲ್ಲ ರೀತಿಯ ವ್ಯವಸ್ಥೆಯದ್ದು ನಾವಂಜಿನಿಕರಿಗೆ ಉತ್ತಮ ಸೇವೆ ನೀಡುತ್ತದೆ, ಅದರ ಇದು ನಾದ್ಯಾವಾಗಿರುವುದು P.P.P.ಯಂದ ಮಾತ್ರ ಇದೇ ರೀತಿ ನಾವೆಜಿಕ ಖಾಸಗಿ ಭಾಗಿಯಾಗಿನುವೇಕೆಯು ಖಾಸಗಿಕಾರಣಕ್ಕೆ ರಾಜಮಾರ್ಗವನ್ನುಪಡರಲ್ಲ ಸಂದರ್ಭವಿಲ್ಲ. ಆ ಸಂದರ್ಭ ಬಡವರಿಗೆ ಆರೋಗ್ಯಸೇವೆ ಕೈಗೆಟ್ಟಿಕದ ಮಾತಾಗುತ್ತದೆ. ಈ ರೀತಿಯಾಗಿ P.P.P.ಗೆ ಒಳಪಡುವ ಆರೋಗ್ಯಕೇಂದ್ರಗಳ ಹಿಂದೆ ಖಾಸಗಿಕರಣದ ಕ್ಷೇವಾಡ ವಿರುವುದು ತಿಳಿದು ಬಂದಂತಹ ಅಂಶವಾಗಿದೆ.

5.2 RUWSEC

Rural Womens Social Education Centre

1981 ರಲ್ಲಿ ಈ ಸಂಸ್ಥೆ ಪ್ರಾರಂಭವಾಯಿತು. ಆರಂಭದಲ್ಲ ಮಹಿಳೆಯರ ಗುಂಪುಗಳನ್ನು ಕಟ್ಟಿ ವಯಸ್ಕ ಮಹಿಳೆಯರಿಗೆ ಶಿಕ್ಷಣ ಕೊಡಲು ಪ್ರಾರಂಭಿಸಿತು. ಹೀಗೆ ಮಹಿಳೆಯರನ್ನು ಗುಂಪುಗಳ ಮೂಲಕ ಸಂಘಟಿಸಿ ಅವರ ಸಮಸ್ಯೆಗಳ ಕಡೆಗೆ ಗಮನಹರಿಸಲು ಪ್ರಾರಂಭಿಸಿತು. ಪ್ರಮುಖವಾಗಿ ಈ ಸಂಸ್ಥೆಯು ದಾತ ಮಹಿಳೆಯರನ್ನು ಕೇಂದ್ರಿಕರಿಸಿಕೊಂಡು ಕೆಲಸಮಾಡುತ್ತದೆ. ಆ ಸಂದರ್ಭದಲ್ಲ ಮಹಿಳೆಯರು ಅಂಗ ಮತ್ತು ಜಾತಿ ತಾರತಮ್ಯಕ್ಕೊಳಗಾಗುತ್ತಿರುವ ಅಂಶ ತಿಳಿದು ಬರುತ್ತದೆ. ಹೀಗೆ ಮಹಿಳೆಯರ ಸಮಸ್ಯೆಗಳನ್ನು ಗುರುತಿಸಲು ಅವರನ್ನು ಸಂಘಟಿಸುವ ಹಂತದಲ್ಲ ಹಲವು ಸಮಸ್ಯೆಗಳಾದವು. ರಾತ್ರಿ ಸಮಯದಲ್ಲ ಮಿಟಿಂಗ್ ಮಾಡಲು ಗಂಡಸರು ಸಹಕರಿಸುತ್ತಿರುತ್ತಾರೆ ನಂತರ ಮಹಿಳೆಯರ ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾರಂಭಿಸಿದರು ಆಗ ದೊರೆತ ಮಾಹಿತಿಯ ಪ್ರಕಾರ ಮಹಿಳೆಯರು ಸಂತಾನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದು ಕಂಡು ಬಂದಿತು. ಜೊತೆ ಗಂಡಸರು ಸಹ ಇಂತಹ ಸಮಸ್ಯೆಗಳನ್ನು ಹೊಂದಿರುವುದು ತಿಳಿಯಲು ಮನೆಯ ಹೆಂಗಸರನ್ನು ಬಳಸಿಕೊಳ್ಳಲಾಯಿತು ನಂತರ ಅವರುಗಳಿಗೆ ಆರೋಗ್ಯ ತರಬೇತಿಗಳನ್ನು ಪ್ರಾರಂಭಿಸಿದರು. ಪ್ರತಿಯಿಂದ ಹಳ್ಳಿಯಲ್ಲ ಆರೋಗ್ಯಕೇಂದ್ರಗಳನ್ನು ಹಮುದಿಸಿಕೊಂಡು ತರಬೇತಿ ನೀಡತೂಡಿತು. 1990ರ ವೇಳೆಯಲ್ಲಿ ಈ ಸಂಸ್ಥೆಯು 100 ಹಳ್ಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ವಯಸ್ಕರ ಶಿಕ್ಷಣ ಪಡೆದ ಮಹಿಳೆಯರು ಈ ಜ್ಞಾನವನ್ನು ತಮ್ಮ ಹಳ್ಳಿಗಳಿಗೆ ಕೊಂಡೊಯ್ದಿರು. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಲು ಪ್ರಾರಂಭಿಸಿ ಆರೋಗ್ಯ ತರಬೇತಿಗಳ ಜೊತೆಗೆ ಮಕ್ಕಳಿಗೆ ಶಿಕ್ಷಣದ ಪ್ರಮುಖ್ಯತೆಯನ್ನು ಸಹ ಅರಿತ್ತರು. 12 ಮಹತ್ವದ ನೀಡಲು ಪ್ರಾರಂಭಿಸಿ ಆರೋಗ್ಯ ತರಬೇತಿಗಳ ಜೊತೆಗೆ ಮಕ್ಕಳಿಗೆ ಶಿಕ್ಷಣದ ಪ್ರಮುಖ್ಯತೆಯನ್ನು ಸಹ ಅರಿತ್ತರು. ಶಾಲೆ ಜಿಟ್ಟ ಮಕ್ಕಳಿಗೆ ವಿಷಯದಲ್ಲಿ ಮಹಿಳೆಯರು ಶಾಲೆಯಲ್ಲಿ ಮಹಿಳೆಯರು ಆರೋಗ್ಯ ಶಿಕ್ಷಣ ಕಾರ್ಯಾನ್ವಯಿಲ್ಲ ಕೆಲಸಮಾಡುವರಿಗೆ ಅಲ್ಲ ಶಾಜಲಯವಿಲ್ಲದಿರುವ ಕುರಿತು ಆದರಿಂದಾಗುವ ಆರೋಗ್ಯದ ಸಮಸ್ಯೆ ಕುರಿತು ಈ ರೀತಿಯಾಗಿ ಆರೋಗ್ಯ ಶಿಕ್ಷಣವನ್ನು ಮುಂದುವರೆಸಿದರು. ಪ್ರಸ್ತುತದಲ್ಲಿ

Violence

- **Reproductive**

- **Life style skill** ಈ ಮೂರು ಕಾರ್ಯಕ್ರಮದಲ್ಲಿ ಈ ಸಂಸ್ಥೆಯು ತೊಡಗಿದೆ.

ಕುತುಂಬದಲ್ಲಿ ಮಹಿಳೆಯರು ದೋಜನ್ಯ ಹಿಂಸೆಗೆ ಒಜಾಗದರೆ ಅವರುಗಳಿಗೆ ರಕ್ಷಣೆ ಒದಗಿಸಲಾಗುತ್ತದೆ ಮತ್ತು ಅಂತಹ ಸಮಸ್ಯೆಗಳನ್ನು ಕಾನುನಾತ್ಮಕವಾಗಿ ಬಗೆಹರಿಸಲಾಗುತ್ತದೆ ಈ ಸಮಸ್ಯೆಗೆ ಸಂಭಿಂದಿಸಿದ್ದಂತೆ 14 ದಿನಗಳ ತರಬೇತಿಯನ್ನು ಮಹಿಳೆ ಮತ್ತು ಮರುಷ ಇಬ್ಬರಿಗೂ ನಿಂದುವ ಮೂಲಕ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನವನ್ನು ಮಾಡಲಾಗುತ್ತದೆ. **Life skills** ಶಿಕ್ಷಣದ ಮೂಲಕ ಮಹಿಳೆಯರಿಗೆ ಆತ್ಮವಿಶ್ವಾಸ ಮೂಡಿಸುವ ಮತ್ತು ಆತ್ಮಸ್ಥ್ಯರ್ಪ್ಯಾ ಮಾಡಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ 1987ರಲ್ಲಿ ನೆಡೆಸಿದ ಸಮಿಕ್ಷೆಯ ಪ್ರಕಾರ ಪ್ರಾರಂಭಿಸಿದ ಆರೋಗ್ಯ ತರಬೇತಿಯ ನಂತರ ಪ್ರತಿ ಆರು ತಿಂಗಳಿಗೂಮೈ ಸಮಿಕ್ಷೆ ನೆಡೆಸಿ ಬದಲಾವಣೆಯನ್ನು ಗಮನಿಸತ್ತೊಡಗಿದ್ದಾಗ 60% ನಷ್ಟಿ ಜಾಗ್ತಿ ಜನರಲ್ಲಿ ಮುಡಿರುವುದು ಕಂಡುಬಂದಿತು.

ಈ ಹಿನೆಲೆಯಲ್ಲಿ ಈ ಸಂಸ್ಥೆಯು **Clinic** ಒಂದನ್ನು 1991 ರಲ್ಲಿ ಪ್ರಾರಂಭಿಸಿದರು. ಈ **Clinic** ಅನ್ನು ಪ್ರಾರಂಭಿಸಲು ಪ್ರಮುಖವಾದಂತಹ ಕಾರಣ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಸರಿಯಾದ ಸೇವೆ ಹೊರಕದಿರುವುದು ದಲಾತರು ಮತ್ತು ಮಹಿಳೆಯರಿಂಬ ಕಾರಣಕ್ಕೆ ತಾರತಮ್ಯಕೊಳಗಾಗುತ್ತಿರುವುದು ಹಿಗಾಗಿ ಮಹಿಳೆಯರೆಲ್ಲರು ಸೇರಿ **Clinic** ಅನ್ನು ಪ್ರಾರಂಭಿಸಿದರು. ಇಲ್ಲಿ ವೈದ್ಯರುಗಳು ಕೆಲವಲ ಕೆಲಸ ಮಾಡುವವರಾಗಿದ್ದರು ಪ್ರಾರಂಭದಲ್ಲಿ ಆಸ್ಪತ್ರೆಯನ್ನು **Technical** ಹಾಗಿ ನೆಡೆಸುವ ಸಂಧರ್ಭದಲ್ಲಿ ಹಲವು ಸಮಸ್ಯೆಗಳಾದವು. ಆಸ್ಪತ್ರೆಯ ಪ್ರತಿ ಯೋಂದು ವಿಭಾಗದ ಮೇಲ್ಜಾರಣೆಯು ಮಹಿಳೆಯರಿಂದ ಆಗಿರುತ್ತಿತ್ತು. ವೈದ್ಯರುಗಳನ್ನು ಸರ್ಕಾರದ ಮೂಲಕ ಒದಗಿಸಲಾಗಿತ್ತು. ಇವರುಗಳು ಮಹಿಳೆಯರು ಪ್ರಶ್ನಿಸುವುದನ್ನು ಸಹಿಸಿದೆ ಹಂತ ಹಂತವಾಗಿ ಇಡಿ ಆಸ್ಪತ್ರೆಯ ಮೇಲೆ ಹಿಡಿತಸಾದಿಸಿ ಹೊಂಡರು. ನಂತರ ಮಹಿಳೆಯರು ಅಲ್ಲಂದ ಹೊರಬಂದು ಸ್ವಂತ ಆಸ್ಪತ್ರೆಯನ್ನು ಮನಃ ಪ್ರಾರಂಭಿಸಿದರು ರ ವರ್ಷಗಳ ಕಾಲ ಸಮಸ್ಯೆಯಾಯತ್ತು. ನಂತರ ಹಿಂದಿನವರೆಗು ತುಂಬಾ ವ್ಯವಸ್ಥಿತವಾಗಿ ಈ ಆಸ್ಪತ್ರೆಯು ಕೆಲಸ ನಿರ್ವಹಿಸಿತ್ತಿದೆ. ಇದು ಮಹಿಳಾರೂಪವಾಗಿ ನಿರ್ವಹಿಸಲಬ್ಬದೆ. ಪ್ರತಿಯೋಂದು ಮೂಲಭೂತ ಸೇವೆಯು ಸಮುದಾಯಕ್ಕೆ ಪೂರಕ ಬೆಲೆಯಲ್ಲಿ ಸಿಗುವಂತೆ ವ್ಯವಸ್ಥೆ ಕಲ್ಪನೆ ಲಾಭಗಳಿಗೆ ಮಾರುಕಟ್ಟಿಯ ಬೆಲೆಯ 20% ಬೆಲೆಗೆ ಐಷದಿಗಳನ್ನು ಒದಗಿಸಲಾಗುತ್ತಿದೆ ಜನರಿಂದ ಅಭಿಪ್ರಾಯ ಸಲಹೆಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಲಾಗುತ್ತದೆ. ಮತ್ತು **Message box - colour cards** ಗಳ ಮೂಲಕ ಬದಲಾವಣೆಗಳನ್ನು ಗುರುತಿಸಲಾಗುತ್ತದೆ.

6/10/10 ರಂದು ಈ ನಗರದಲ್ಲಿರುವ ಸಮುದಾಯ ಆರೋಗ್ಯಕೋಣ ಆಫೀಸ್‌ಲ್ಲಿ ಹಿಂದಿನ ವರ್ಷದ ದಿನದ ಕೆಲಕೆಯ ಮನ್ಯ ಮನಸ್ಸವಾಯತ್ತು. ಮುಖ್ಯವಾಗಿ ಸಂಶೋಧನ ವಿಧಾನದ ಜಚ್ಚೆ ಯಾಯತ್ತು ಮತ್ತು ಕಲಾಕಾರಿಗಳಾದ ನಮಗೆ ಸಂಶೋಧನೆ ಕೈಗೊಳಳಲು ಆಗತ್ಯವಾಗಿ ಬೇಕಾಗುವಂತಹ ಮಾಹಿತಿಯನ್ನು ಸಿಡಲಾಯತ್ತು.

6.0 ತರಬೇತಿಗಳು

6.1 ಆರೋಗ್ಯ ಮಾನವ ಹಕ್ಕು ಅಧ್ಯಯನ ಶಿಜರ - ಹಾವೆರಿ

ದಿನಾಂಕ 26-8-10 ರಿಂದ 28-6-10ರವರೆಗೆ ಹಾರೇರಿ ಜಲ್ಲೆ ಬ್ಯಾಡೆಗಿ ತಾಲ್ಲೂಕಿನಲ್ಲಿ ಪರಿಸರಿಸಿದ್ದ 3 ದಿನಗಳ ಅಧ್ಯಯನ ಶೀಜರದಲ್ಲಿ ಪ್ರಮುಖವಾಗಿ ಆರೋಗ್ಯದ ಹಕ್ಕು ಮಾನವ ಹಕ್ಕು ಈ ಕುರಿತ ಹಲವು ಜೆಬೆಗಳನ್ನು ಪರಿಸಾಮರ್ಪಣೆಗೆ ಮತ್ತು ಜನತಾ ಸಾರ್ವಜನಿಕ ಅಹವಾಲು ಕಾರ್ಯಕ್ರಮವನ್ನು ನಡೆಸಿದಂತಹ ಜಿಲ್ಲೆಗಳಲ್ಲಿ ಜನರೋಗ್ಯ ಅಂಥೋಲನದ ಕುರಿತ ಸಾರ್ವಜನಿಕ ಅಭಿಪ್ರಾಯ, ಗುರುತಿಸುವಿಕೆ, ಮತ್ತು ವ್ಯವಸ್ಥೆ ಆರೋಗ್ಯ ವ್ಯವಸ್ಥೆಯ ಮೇಲಾಗಿರುವ ಪರಿಸಾಮರ್ಪಣ, ಬಳಸಿದ ಕಾರ್ಯತಂತ್ರ, ಸಾಂಪ್ರದಾಯಿಕ ಅನುಭವ, ಸಾಧನೆ ಈ ಎಲ್ಲ ಅಂಶಗಳನ್ನು ಜಿಲ್ಲಾವಾರು ಸಂಗ್ರಹಿಸುವ ಕೆಲಸ ನಡೆಯಲು. ಪ್ರತಿಯೊಂದು ಜಿಲ್ಲೆಯ ಪರದಿ ಮಂಡಣೆಯ ಸಂತರ ಕಂಡು ಬಂದಂತ ಅಂಶಗಳು.

ಅನುಭವ

- * ಸಂಘ, ಸಂಸ್ಥೆಗಳ ಒಗ್ಗಟ್ಟು, ಜೆಕುವೆಂದು, ಸಂಘಟನೆ.
- * ದಾಖಲಾತಿ.
- * ಸಮುದಾಯಕ್ಕೆ ಆರೋಗ್ಯದ ಹಕ್ಕು, ಮಾನವಹಕ್ಕು, ವಿಷಯ.
- * ರಾಜ್ಯಮಟ್ಟದ ಸಂಘಟನೆ.
- * ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ನಿರಂತರತೆ.
- * ಆರೋಗ್ಯವ್ಯವಸ್ಥೆಯ ತಿಳಿವೆಂದು.
- * ಮಾಹಿತಿ ಮತ್ತು ಕಾನೂನು.
- * ಸರ್ಕಾರಾತ್ಮಕ ದೃಷ್ಟಿಕೋನ / ವ್ಯವಸ್ಥೆ ಸರಿಪಡಿಸುವುದು.
- * ಗುರುತಿಸುವಿಕೆ, ಪ್ರಶ್ನಿಸುವುದು.
- * ಯುವ ಜನ ಭಾಗವಹಿಸುವಿಕೆ ಸ್ವಂತಿಕೆ.
- * ಸಾರ್ವಜನಿಕ ಉದ್ದೇಶ / ಮನೋಭಾವ.
- * ಮಾಧ್ಯಮಗಳ ಬೆಂಬಲ.
- * ಕಾರ್ಯಕರ್ತರ ಬೆಳವಣಿಗೆ.

ದೋಷಾಂಶ

- * ಭಾಗವಹಿಸುವಿಕೆ ಹೆಚ್ಚಾಗಬೇಕು.
- * ಸಮುದಾಯಕ್ಕೆ ಆರೋಗ್ಯ ಹಕ್ಕು.
- * ಅನುಸರಣೆ ಬಲಗೊಳ್ಳಬೇಕು.
- * ಗುರಿ, ಉದ್ದೇಶಗಳ ಅರಿವು.
- * ಕಾರ್ಯಕರ್ತರಲ್ಲಿ ಅರಿವಿನ ಕೊರತೆ / ದಾಖಲಾತಿ / ಮಾಹಿತಿ ಕೊರತೆ
- * ನಾಯಕತ್ವ ಕೊರತೆ / ಸಂವಹನ / ಸಮನ್ವಯ

- * ನಿರಂತರತೆ, ಹಣಕಾಸಿನ ಕೊರತೆ.
- * ಸಮಗ್ರ ಆರೋಗ್ಯದ ಕಲ್ಪನೆಯ ಕೊರತೆ.

ಸವಾಲುಗಳು

- * ಜನರ ಹಿಂಜರಿಕೆ.
- * ರಾಜಕೀಯ ಒತ್ತಡ.
- * ಅಧಿಕಾರಿಗಳಿಗೆ ಆರೋಗ್ಯ ಹಕ್ಕಿನ ಮನವರಿಕೆ / ಸ್ವಂದನೆ.
- * ಯುವ ಜನರ ಸಂಘಟನೆ.
- * ರಾಜ್ಯದ ದ್ವಿನಿಯಾಗಿ ಬೆಳೆಯುವುದು.
- * ಭೃತ್ಯಾಚಾರ ತೊಲಗಿಸುವುದು.
- * ಕಾರ್ಯಕರ್ತರ ರಕ್ಷಣೆ.
- * ಜನಪರ – ಸರ್ಕಾರ ವಿರುದ್ಧ ಅಲ್ಲ ಸಮರೋಲನ ಕಾಪಾಡುವುದು.

ಇಲ್ಲಯವರೆಗೂ ಜನಾರೋಗ್ಯ ಅಂಥೋಲನ ಕನಾಟಕವು ಎದುರಿಸಿದ ಅನುಭವಗಳು, ಸವಾಲುಗಳು, ದೊಬಳ್ಳುಗಳನ್ನು ಈ ರಿಂತಿಯಾಗಿ ಜಿಲ್ಲಾವಾರು ಸಂಗ್ರಹಿಸಿದ ಅನುಭವ ಮಾಹಿತಿಯಿಂದ ಸಮೀಕರಿಸಲಾಯಿತು. ಇಲ್ಲಯವರೆಗಿನ ಜನಾರೋಗ್ಯ ಅಂಥೋಲನ ಕನಾಟಕದ ಹಾದಿಯಲ್ಲಿ ಈ ರಿಂತಿಯಾದ ಸವಾಲು, ಸಮಸ್ಯೆಗಳೊಂದಿಗೆ, ಜನಾರೋಗ್ಯ ಅಂಥೋಲನ ಕನಾಟಕವು ಹೊಂದಿರುವ ದೊಬಳ್ಳುಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಜನಾರೋಗ್ಯ ಅಂಥೋಲನವನ್ನು ಮುಂದುವರೆಸಿಕೊಂಡು ಹೋಗುವುದರ ಕುರಿತು, ಜಂಟಿ ನಡೆಸಲಾಯಿತು.

ಜಳುವಳಿಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಬಗ್ಗೆ

ಸಮುದಾಯಕ್ಕೆ ಜಳುವಳಿಯನ್ನು ಕೊಂಡೊಯ್ದುವುದು ಅತ್ಯವಶ್ಯಕವೆಂದು ತಿಂಬಾನಿಸಲಾಯಿತು. ನಿರಂತರ ಸಂಪರ್ಕ, ತುತ್ತು ಸೇವೆ, ದಾಖಲಾತಿಯೋಂದಿಗೆ ತುಂಬಾ ಪ್ರಾಮುಖ್ಯತೆಯನ್ನು ಕೊಡಬೇಕು, ಕಾರ್ಯಕರ್ತರಿಗೆ ಪ್ರೋತ್ಸಾಹ, ಸಂಪನ್ಮೂಲ, ಸಹಕಾರ ಕೊಡಬೇಕು, ಜಿಲ್ಲಾ ಮಟ್ಟದ ಸಮಿತಿಗಳನ್ನು ಬಲವದನೆ ಮಾಡಬೇಕು, ರಾಜ್ಯಮಟ್ಟದ ಸಮಿತಿಯ ಜಲ್ಲೆಯ ಪ್ರಾತಿನಿಧಿ, ಹಣಕಾಸಿನ ವಿಷಯದಲ್ಲಿ ಪಾರದರ್ಶಕತೆ, ತಂತ್ರಜ್ಞಾನದ ಬಳಕೆ, ಯುವ ಜನರ ಭಾಗವಹಿಸುವಿಕೆ, ಮಾಧ್ಯಮದವರ ಬಳಕೆ, ನಿರಂತರ ಅನುಸರಣೆ ಹೊಸಜಟ್ಟುವರಿಕೆ, ಬೇರೆ ಜಳುವಳಿಗಳ ಅಂತರಜಾಲ, ಸಮಗ್ರ ಆರೋಗ್ಯದ ದೃಷ್ಟಿಕೋನ, ಮತ್ತು ಕಾರ್ಯ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ, ಕಾರ್ಯತಂತ್ರಗಳು, ಪತ್ರಾಂಥೋಲನ ಬಳಿಪೆ ಅಧಿಕಾರಿಗಳೊಂದಿಗೆ ಸಂಬಂಧ, ಸಂಘಟನಾತ್ಮಕ ಸಂರಚನೆ, ಆರೋಗ್ಯ ವ್ಯವಸ್ಥೆಯಲ್ಲಿರುವ ಸಮಿತಿಗಳನ್ನು ಶ್ರೀಯಾಶೀಲಗೊಳಿಸುವುದು ಬೇರೆ ಜಲ್ಲೆಗಳಿಗೆ ಜನಾರೋಗ್ಯ ಸಮಿತಿಗಳ ವಿಸ್ತರಣೆ, ಸುಖನ್ನು ಒಳಪಡಿಸುವುದು, ಕಲಾಕಾ ಭೇಂಟಿ / ಪ್ರವಾಸ / ಕಾರ್ಯಕರ್ತರ ತರಬೇತಿ ಎಲ್ಲಾ ಅಂಶಗಳನ್ನು ಗಮನದಲ್ಲಿಸಿಕೊಂಡು ಈ ಅಂಥೋಲನವನ್ನು ಮುಂದುವರೆಸಿಕೊಂಡು ಹೋಗುವ ಅಗತ್ಯತೆಯಡೆ ಎಂದು ತಿಳಿಯದು.

ಜಾಗತಿಕರಣದ ಪ್ರಭುವದಿಂದಾಗ ಆರೋಗ್ಯದ ಸ್ಥಿತಿಯ ಕುರಿತು ನಡೆದ ಚರ್ಚೆಯಲ್ಲಿ ಜಾಗತಿಕರಣದ ಪ್ರಭಾವದಿಂದಾಗಿ ಜಗತ್ತೀ ಹಳ್ಳಿಯಾಗಿ ಮಾರ್ಪಣ ಬಂಡವಾಳ ಶಾಹಿ ತತ್ವವು ಜಗತ್ತನ್ನು ಮುಕ್ತ ಮಾರುಕಟ್ಟೆಯಾಗಿಸುತ್ತಿರುವ ಮೂಲಕ ಖಾಸಗಿಕರಣದ ಪ್ರಭಾವವನ್ನು ಚರ್ಚೆನಲಾಯಿತು. ಹಾಶ್ವಾತ್ಮಕ ಆಗಮನದಿಂದ ಪ್ರಾರಂಭವಾದ ಖಾಸಗಿಕರಣದ ೨ನೇ ಮಹಾಯಾದದ ನಂತರ ಅಮೇರಿಕ ಬಾಹ್ಯವಾಗಿ ಇತರ ರಾಷ್ಟ್ರಗಳನ್ನು ಹಿಡಿತದಲ್ಲಿಸಿಕೊಂಡಿರಲು ಆರ್ಥಿಕ ನೇರವು ನಿಂಡಿತು. ಕ್ಯಾರಿಕಾ ಕ್ರಾಂತಿಯ ನಂತರ ಕಂಬಾತ್ಮೆಲದ ಬೇಳಿಕೆಯಿಂದ ಗಳಿಸಿದ ಹಣವನ್ನು ವಿದೇಶಿ ಬ್ಯಾಂಕ್‌ಗಳಲ್ಲಿ ಸಂಗ್ರಹಿಸಿ ಬೇಕಿದ್ದು.

ಸಮಾಜವಾದಿ ರಾಷ್ಟ್ರಗಳು ಬೆಳವಣಿಗೆ ಹೊಂದಿ ಸಮರ್ಗ ಆರೋಗ್ಯ ಪರಿಕಲ್ಪನೆಯ ಸಾಧನೆಗೆ ಮಾದರಿಯಾಗಿ ಅಮೃತಾ ಘೋಷಣೆಯಾಯಿತು.

* ೨೦೦೦ರ ವೇಳೆಗೆ ಎಲ್ಲಿರಿಗೂ ಆರೋಗ್ಯ.

* ಸಮರ್ಗ ಆರೋಗ್ಯಪಾಲನೆ.

* ಆರೋಗ್ಯಹಕ್ಕು ಮಾನವ ಹಕ್ಕು.

ಈ ಅಂಶಗಳು ಈಡೀರಾಲ್ಲಿದ ಕಾರಣ ಆಗ ತಾನೆ ಸ್ವತಂತ್ರಗೊಂಡ ಸಮ್ಮುದ್ರ ದೇಶ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿತ್ತು, ಆಗ ಹಾಶ್ವಾತ್ಮಕ ದೇಶಗಳಿಂದ ಸಾಲ ಪಡೆಯಿತು, ಪ್ರಬಲ ರಾಷ್ಟ್ರಗಳು ತಮ್ಮಲ್ಲಿರುವ ಹಣವನ್ನು ಬಂಡವಾಳವಾಗಿಸಿಕೊಂಡು ಬೆಳೆಯುವ ಜಿಂತನೆಯಲ್ಲಿದ್ದಾಗಲೇ World Bank, IMF ಎಂಬ ಸಂಸ್ಥೆಗಳನ್ನು ಮಣ್ಣಹಾಕಿದವು, ಅದೇ ಸಮಯಕ್ಕೆ ಸಮಾಜವಾದಿ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವವು ಇದ್ದು ಹೊಂದಿತು, ಅದೇ ಸಂದರ್ಭದಲ್ಲ ಅಭವ್ಯಾದಿ ಹೊಂದುತ್ತಿರುವ ರಾಷ್ಟ್ರಗಳಗೆ ಸಾಲನೀಡುವಾಗ ಅಮೇರಿಕ ದೇಶವು ಕೆಲವು ನಿಬಂಧನೆಗಳನ್ನು ವಿಧಿಸಿತು (ರಾಜನಿಕ ಹೊಂದಾಣಿಕೆ ಕಾಯಂತ್ರಮ). ಇಲ್ಲಿ ನೀತಿ-ಸಿಯಮಗಳ ಬದಲಾವಣೆಗಳಗೆ ಒತ್ತಡ ಹೇರಿ, ಮುಕ್ತಮಾರುಕಟ್ಟಿ ಪ್ರವೇಶಿಸಲು ಅವಕಾಶವಾಯಿತು. ಆದ್ದರಿಂದ ಪನ್ನುಗಳ ಮೇಲನ ಸುಂಕ ದರ ಕಡಿಮೆಯಾಯಿತು. ಈ ರಾಜನಿಕ ಹೊಂದಾಣಿಕೆಯ ಕಾಯಂತ್ರಮದ ಪರಿಣಾಮದಿಂದಾಗಿ ಆಲ್ಯಾತ್ಮಾ ಘೋಷಣೆಗಳು ಬೆಳವಣಿಗೆಯಾಗಿಲ್ಲ.

ಈ ಮೂಲಕ ತಿಳಿದು ಬಂದಂತಹ ಅಂಶವೆಂದರೆ ಆರೋಗ್ಯ ವ್ಯವಸ್ಥೆಯ ಸಮರ್ಗ ಆರೋಗ್ಯ ಪಾಲನೆಯನ್ನು ಒದಗಿಸಲು ಹಾಗೂ ಆಲ್ಯಾತ್ಮಾ ಘೋಷಣೆಯ ವ್ಯಾಪ್ತಿಯನ್ನು ಜಾಗತಿಕರಣದ ಪ್ರಭಾವವೆಷ್ಟು ಎಂದು ತಿಳಿಯಲಾಯಿತು. ಜಾಗತಿಕರಣದ ಪ್ರಭಾವ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಜೀರುತ್ತಿದೆ ಎಂದು ತಿಳಿಯಲಾಯಿತು.

ಜಾಗತಿಕರಣ ಮತ್ತು ಖಾಸಗಿಕರಣದ ಪ್ರಭಾವದಿಂದಾಗಿ ಎದುರಿಸಬೇಕಾಗಿರುವ ಹಲವಾರು ಸಮಸ್ಯೆಗಳನ್ನು ನಿರ್ದಿಷ್ಟಿಸಿ ಮೂಲಕ ಚರ್ಚೆನಲಾಯಿತು. ಇಲ್ಲಿ ಖಾಸಗಿಕರಣಕ್ಕೆ ಒಳಪಟ್ಟಿಂತಹ ಹಲವು ಸಂಸ್ಥೆಗಳು ಸಾರ್ವಜನಿಕರನ್ನು ಪ್ರಯೋಗಕ್ಕಾಗಿಸುವಲ್ಲಿ ಪ್ರಾಣಿಗಳಿಂತೆ ಬಳಸಿಕೊಳ್ಳಲ್ಪಡುವ ಹಾಗೂ ಪರಿಣಾಮಗಳ ಕುರಿತಾದ ಯಾವುದೇ ಯೋಜನೆಯಿರದೆ ಕೇವಲ ಅಭವ್ಯಾದಿಯನ್ನು ಮಾತ್ರವೇ ಗಮನದಲ್ಲಿಸಿಕೊಂಡಿರುವುದು, ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ಒದಗಿಸಬೇಕಾದಂತಹ ವೈದ್ಯಕೀಯ ವೈತ್ತಿಯನ್ನು, ಬಿಂಬಾದಿ ಬದುಕು ತಂದುಕೊಡುವ ಉದ್ದೇಶವನ್ನಾಗಿಸುವುದು, ಜಾಜಿಕಾಯದೆ ಮತ್ತು ರೈತ ವಿರೋಧಿ ನೀತಿಯನ್ನು ಜಾರಿಗೊಳಿಸಿ, ಸಮುದಾಯ,

ಸಾರ್ವಜನಿಕ ಆಹಾರ ಭದ್ರತೆಗೆ ಸಮಸ್ಯೆಗಳನ್ನು ತಂದೊಡ್ಡುಪುದು ಈ ರೀತಿಯ ಹಲವು ಸಮಸ್ಯೆಗಳನ್ನು ತಂದೊಡ್ಡುಪುದ್ದಲ್ಲಿ ಜಾಗತಿಕರಣ ಪರಿಶಾಮು ಒರಿರುವುದು ತಿಳಿದುಬಂತಹ ಗಮನಾರ್ಹ ಅಂಶವಾಗಿದೆ.

ಪೇಟಿಂಬ್ ಕಾಯಿದೆ ಮತ್ತು ಆರೋಗ್ಯ ಹಕ್ಕುಗಳ ಮೇಲನ ಪರಿಶಾಮಗಳೂ ನಹ ಖಾಸಗಿಕರಣ, ಜಾಗತಿಕರಣದ ನೆಲೆಯವೇ ಆಗಿವೆ. ಈ ಪೇಟಿಂಬ್ ಕಾಯಿದೆಯು 1970ರಲ್ಲಿ ಜಾರಿಗೆ ಬಂದಿತು. ಈ ಮೂಲಕ ಸಂಪೂರ್ಣ ಏಕಸ್ವಾಮ್ಯತೆಯಾಗಿ ವ್ಯಕ್ತಿಯು ತನ್ನ ಆಸ್ತಿಗನುಗುಣವಾಗಿ ಹೊಸ ಆವಿಷ್ಠಾರಗಳನ್ನು ನಿರ್ದಿಷ್ಟ ಅವಧಿಯವರೆಗೆ ತನ್ನದೇ ಏಕಸ್ವಾಮ್ಯದಲ್ಲಿ ತಯಾರಿಸಲು ಮೊದಲು ಅನುಮತಿ ನೀಡಿತು. ಇದರಲ್ಲಿ ತಮ್ಮದೇ ವಿಧಾನವನ್ನು ಬಳಸಿ ವಸ್ತುಗಳನ್ನು ತಯಾರಿಸಬೇಕಾಗಿತ್ತು ಜೊತೆಗೆ ಆ ವಿಧಾನವನ್ನು ಯಾರೂ ನಹ ಬಳಸುವಂತಿರಲ್ಲ, ನಂತರ ಉತ್ಪನ್ನ ಪೇಟಿಂಬ್ ವಿಧಾನವನ್ನು ಬಳಸಿಗೆ ತರಲಾಯಿತು ಈ ಮೂಲಕ ಒಂದು ವಸ್ತುವಿನ ಪೇಟಿಂಬ್ ಪಡೆದವರು ಮಾತ್ರವೇ ಆ ವಸ್ತುವನ್ನು ತಯಾರಿಸಲು ಅಧಿಕಾರವನ್ನು ಹೊಂದಿರುತ್ತಾರೆ. ಹೀಗೆ ಏಕಸ್ವಾಮ್ಯತೆಯಂದಾಗಿ ಔಷಧ ತಯಾರಿಕೆಯ ಏಕಸ್ವಾಮ್ಯವನ್ನು ಹಲವು ಕಂಪನಿಗಳು ಪಡೆದು ತಮಿಷ್ಟೆ ಬಂದ ರೀತಿಯಲ್ಲಿ ಔಷಧಗಳನ್ನು ತಯಾರಿಸಲು ಪ್ರಾರಂಭಿಸಿದವು.

ಹೀಗಾಗಿ ಅಗತ್ಯ ಔಷಧಗಳಿಂತ ಹೆಚ್ಚಿನ ಪ್ರಮಾಣದಲ್ಲಿ ಔಷಧಗಳು ಮಾರುಕಟ್ಟಿಯಲ್ಲವೇ, ಇವುಗಳಿರುವ ಜೆಲೆಯನ್ನು ನಿರ್ಧರಿಸುವವರು ಏಕಸ್ವಾಮ್ಯತೆಯನ್ನು ಹೊಂದಿದವರೇ ಆಗಿರುವುದರಿಂದ ಜೆಲೆ ನಿಯಂತ್ರಣ ನಾಡ್ಯಾವಿಲ್ಲ. ಹೀಗಾಗಿ ಅಗತ್ಯ ಔಷಧಗಳು ಬಡವರಿಗೆ ದೊರಕದಂತಾಗಿದೆ. ಈ ರೀತಿಯಾಗಿ ಆರೋಗ್ಯ ಮಾನವ ಹಕ್ಕುಗಳ ಕೇವಲ ಉಳ್ಳವರ ಹಕ್ಕಾಗಿ ಪರಿಣಮಿಸಿರುವುದನ್ನು ಆರೋಗ್ಯ ಮಾನವ ಹಕ್ಕಿನ ಅಧ್ಯಯನ ಶಿಜರದ ಕಾರ್ಯಾಗಾರದಲ್ಲಿ ನಿದರ್ಶನಗಳೊಂದಿಗೆ ಅಥವಾಡಿಕೊಳ್ಳಲಾಯಿತು.

6.2 ಪ್ರಸ್ತಾಪನೆ ಬರಹ ಕಾರ್ಯಾಗಾರ

ದಿನಾಂಕ 13-8-10 ರಿಂದ 14-8-10 ರವರೆಗೆ ಪ್ರೋತ್ಸಾಹ ಗ್ರಾಮದಲ್ಲಿ Proposal ಬರೆಯುವುದಕ್ಕಾಗಿ 2 ದಿನಗಳ ಕಾರ್ಯಾಗಾರವನ್ನು ಏರಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಪ್ರಮುಖವಾಗಿ ಕೆಳಕೆಯ ಅವುಭವಗಳ ಹಂಚಿಕೆಯು ಒಂದು ಭಾಗವಾಗಿತ್ತು. ಈ ಕಾರ್ಯಾಗಾರದಲ್ಲಿ ಕ್ರಾಸ್‌ಟ್ರಾಕ್ ಕೆಲಕಾರ್ಡಿಗಳಿಲ್ಲರು ಭಾಗವಹಿಸಿದ್ದೇವೆ. ಪ್ರತಿಯೊಬ್ಬರೂ ನಹ ತಮ್ಮ ಕ್ಷೇತ್ರಾನುಭವಗಳನ್ನು ಹಂಚಿಕೊಂಡರು, ಪ್ರಮುಖವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅನುಸರಣೆ, ಆಶಾ ಕಾರ್ಯಕರ್ತೆಯರ ಸಂದರ್ಭನ, ಅಂಗನವಾಡಿಗಳ ಭೇಟಿ ಮತ್ತು ಗ್ರಾಮ ಪಂಚಾಯತಿಗಳ ಭೇಟಿ ಮಾಡಿದ ಅನುಭವಗಳ ಜೊತೆಗೆ ಉದುಬತ್ತಿ ತಯಾರಿಸುವ ಮಹಿಳೆಯರು ಮತ್ತು ಗಾಮೆಂಟ್‌ನಲ್ಲಿ ಕೆಲಸ ಮಾಡುವ ಮಹಿಳೆಯರ ಸ್ಥಿತಿಗಳಿ ಮತ್ತು ಆರೋಗ್ಯದ ಕುರಿತು ಅನುಭವಗಳ ಹಂಚಿಕೆಯಾಯಿತು. ಜೊತೆಗೆ ಇಲ್ಲಯವರೆಗೂ ನಾವುಗಳು ಓದಿದಂತಹ ಪ್ರಸ್ತುತಿಗಳ ವಿಮರ್ಶೆಸಲಾಯಿತು.

Proposal ಬರೆಯುವ ವಿಷಯದಲ್ಲಿ ನಿರ್ವಹಿತವಾಗಿರುವ ಅಗತ್ಯತೆಯಡಿ. ನಾವು ಮಾಡಲು ಕೈಗೆತ್ತಿಕೊಂಡಿರುವ ವಿಷಯದ ಕುರಿತು ನಮ್ಮೆಲ್ಲರುವ ನಾಮಧ್ಯಾ ಮತ್ತು ದೌಬಳ್ಳೆ ಹಾಗೂ ಹೊರಗಿಸಿಂದ ಸಿಗುವಂತಹ ಬಲ ಇವೆಲ್ಲವುಗಳನ್ನು ವಿಶ್ಲೇಷಣೆ ಮಾಡಿಕೊಳ್ಳುವ ಅಗತ್ಯ ಎಷ್ಟಿದೆ ಎಂಬುದನ್ನು ಜಾಯ್ಸ್‌ರವರು ತಿಳಿಸಿದರು. Project Proposal ತಯಾರಿಸುವಾಗ ಬಳಸಬೇಕಾದಂತಹ ಕಾರ್ಯತಂತ್ರಗಳಿನು? ಬಳಸುವ ವಿಧಾನಗಳ ಸ್ವಷ್ಟಿ, ಬೇಕಾಗುವ

ಪರಿಕರಗಳು ಹಾಗೂ Proposal ಬರೆಯುವಾಗ ನಿಲರವಾದಂತಹ ಕಾರಣಗಳ ಜೊತೆಗೆ, ಅದರ ಹಿನ್ನೆಲೆ ಹಾಗೂ ವ್ಯಾಪ್ತಿ ಮತ್ತು ಫಲತಗಳು ಈ ಎಲ್ಲ ಅಂಶಗಳನ್ನೊಂಡಂತೆ ಆಯವ್ಯಯವನ್ನು ಸಹ ತಿಳಿಸಬೇಕು.

ಈ ರೀತಿಯಾಗಿ ಕಾರ್ಯಕ್ರಮಗಳ ಬಗ್ಗೆ ಪ್ರಸ್ಥಾಪನೆಗಳನ್ನು ಸಭೆಯ ಬೇಕಾದರೆ ಎಷ್ಟೇಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂಬುದರ ಕೆಳಕೆಯಾಯಿತು.

7.0 ಸಭೆ ಸಮಾಖೀಯಗಳಲ್ಲಿ ಭಾಗವಹಿಸಿದ ಅನುಭವಗಳು

7.1 JAAK-ರಾಜ್ಯ ಸಮಿತಿ ಸಭೆ

ಜನಾರೋಗ್ಯ ಆಂದೋಳನ-ಕನಾಂಟಕವನ್ನು ಮುಂದುವರೆಸಿಕೊಂಡು ಹೋಗಲು ಸೌಕ್ರೀಯಾಯೋಜನೆಯನ್ನು ತಯಾರಿಸಲು ಮತ್ತು ಜಿಲ್ಲಾ ಸಮಿತಿಗಳಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ವಹಿಸುವ ಮೂಲಕ ಜನಾರೋಗ್ಯ ಆಂದೋಳನವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಬೆಂಗಳೂರಿನ ಸಿ.ಪ್ರೆ.ಸಿ.ಡಿ ಯಲ್ಲಿ ಈ ಸಭೆಯನ್ನು ಏರ್ಪಡಿಸಲಾಯಿತು. ಈ ಸಭೆಯಲ್ಲಿ ಪ್ರಮುಕವಾಗಿ ಜನ ಸಂಖಾರ ಕಾರ್ಯಕ್ರಮದ ಅನುಸರಣೆ, ಸಿರಾಕರಣೆ ಕೇಳುಗಳ ಅನುಸರಣೆ, ಗ್ರಾಮ ಪಂಚಾಯತಿ ಪ್ರಣಾಳಕೆ, ಉತ್ತರ ಕನಾಂಟಕದೇದಿಕೆ JaaK ಯ ಕ್ರಿಯಾಯೋಜನೆ, **Body Mass Index** ಹಾಗೂ ಜನಾರೋಗ್ಯ ಆಂದೋಳನ- ಕನಾಂಟಕ ಮತ್ತು ಆಹಾರದ ಹಕ್ಕು ಆಂದೋಳನ ಕಾರ್ಯಕ್ರಮಗಳಿರಿಂದ ಕೂಡಿ ಹೇಗೆ ಕೆಲಸ ಮಾಡಬೇಕೆಂಬುದರ ಬಗ್ಗೆ ಜಿಜಿಂಗಳಾಯಿತು

ಈ ಪ್ರಕಾರವಾಗಿ ಪ್ರತಿಯೊಂದು ಜಿಲ್ಲಾ ಸಮಿತಿಗಳು ಮೇಲನ ಎಲ್ಲ ಅಂಶಗಳ ಜವಾಬ್ದಾರಿಯನ್ನು ವಹಿಸಿಕೊಂಡು, ತಮ್ಮ ಜಿಲ್ಲೆಗಳ ಗ್ರಾಮ ಪಂಚಾಯತಿ ಜುನಾವಳಿಗೆ ಸ್ವೀಕಾರ್ಯ ಅಭ್ಯರ್ಥಿಗಳಿಗೆ ತಾವು ಅಧಿಕಾರಕ್ಕೆ ಬಂದರೆ ಆಹಾರ, ಆರೋಗ್ಯ, ಆದಾಯ ಇಲ್ಲಿ ಮೂರು ವಿಷಯಗಳ ಕುರಿತು ಇರುವ ಸೌಲಭ್ಯಗಳು ಸರಿಯಾಗಿ ಸಾರ್ವಜನಿಕರಿಗೆ ಸಿಗುವಂತೆ ಮಾಡುತ್ತೇವೆ ಎಂದು ಬರವಸೆಯನ್ನು ಬರಹದ ಮೂಲಕ ಪಡೆಯುವ ಜವಾಬ್ದಾರಿಯನ್ನು ವಹಿಸಿಕೊಂಡರು. ಜೊತೆಗೆ ಸರ್ಕಾರದಿಂದ ಮೋರ್ನೆಕೆ ಯಾಗುತ್ತಿರುವ ಆಹಾರ ಪ್ರಮಾಣದ ಜತ್ತಿಂಗನ್ನು ಮತ್ತು ಗ್ರಾಮದ ಕೆಲವು ಕುಟುಂಬದಳ್ಳನ ಪೌಷ್ಟಿಕತೆಯ ಮಟ್ಟವನ್ನು ತಿಳಿಯಲು **BMI** ಮಾಡುವುದಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿವು. ಈ ಮೂಲಕ ಕೆಲತೆಂತಹ ಅಂಶವೆಂದರೆ ಯಾವುದೇ ಒಂದು ಆಂದೋಳನವನ್ನು ನಿರಂತರವಾಗಿ ಅನುಸರಣೆಗಳಪಡಿಸಿದಾಗ ಮಾತ್ರ ಅದು ಕ್ರಿಯಾಂಶವಾಗಿರುತ್ತದೆ ಮತ್ತು ಸಮುದಾಯ ಸಮಸ್ಯೆಗಳಿಗೆ ಕಾರಣಗಳು ಮತ್ತು ಜವಾಬ್ದಾರಿಯತವಾದ ವ್ಯವಸ್ಥೆಯ ಹುಳುಗುಗಳನ್ನು ಹೇಗೆ ಹತ್ತೆ ಮಾಡಬಹುದು ಹಾಗೂ ಅದಕ್ಕಾಗಿ ಬಳಸಬಹುದಾದಂತಹ ವಿಧಾನಗಳು ಯಾವುವು ಎಂದು ತಿಳಿದುಬಂದಿತು.

7.2 ಹಿ.ಎಚ್. ಸಿ : ಅನುಸರಣೆ- ಹೋಸಬೆಂಟಿ

ಹೊಸಪೆಂಟ ತಾಲ್ಲೂಕಿನಲ್ಲಿ ನಡೆದ ಜನ ಸಂವಾದ ಕಾರ್ಯಕ್ರಮದ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಬದಲಾವಣೆಗಳ ಬಗ್ಗೆ ಅಧ್ಯಾಯನ ನಡೆಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬದಲಾವಣೆಗಳು ಅಷ್ಟಾಗಿ ಕಂಡು ಬರಲಲ್ಲ. ಮೊದಲನ ಸ್ಥಿತಿಯೇ ಮುಂದುವರೆಯವುದು ಗಮನಕ್ಕೆ ಬಂದಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಂಡುಬಂದತಹ ಬದಲಾವಣೆ ಎಂದರೆ ವೈದ್ಯಾದಿಕಾರಿಗಳನ್ನು ನೇಮಿಸಿರುವುದು ಮತ್ತು ಕೆಲವು ಸಿಬ್ಬಂಧಿಗಳನ್ನು ಬದಲಾಯಿಸಿರುವುದು. ಆದರೆ ಮೂಲಭೂತ ಸೌಕರ್ಯಗಳಲ್ಲಿ ಅಷ್ಟೇನು ಬದಲಾವಣೆಗಳಲ್ಲ.

ಆ ಕಾರ್ಯಕ್ರಮದಲ್ಲಿ ತಿಳಿಸುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿಗಳನ್ನು ಹೊರಗೆ ಬರೆದು ಕೊಡಲಾಗುತ್ತದೆ, ಹೆರಿಗೆಗೆಂದು ಮಹಿಳೆ ಮನೆಯವರ ಮನವೊಲಸಿ ಆಸ್ಟ್ರೋಗೆ ಕರೆದುಕೊಂಡು ಹೊದರೆ ಅಲ್ಲ ಅವಶ್ಯಕ ಔಷಧಿಗಳನ್ನು ಹೊರಗೆ ಬರೆದುಕೊಡುವುದರಿಂದ ಗಭಿರಣೆ ಆಸ್ಟ್ರೋಗೆ ಹೊಂದಿ ಮನೆಯಲ್ಲಿಯೇ ಹೆರಿಗೆ ಆದರೆ ಹಣ ಉಳಿಯತ್ತದೆ ಎಂದು ಆಶಾಕಾರ್ಯಕ್ರಮದಲ್ಲಿ ದೂರುತ್ತಾರೆ ಆದುದರಿಂದ ಆ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಮನ ಒಳನ್ನಲು ನಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು ಹಾಗೂ ಪ್ರ.ಆ.ಕೇಂದ್ರ ಅನೇಕ ಸೌಕರ್ಯಗಳಿಂದ ಕೂಡಿದ್ದರು ಸಾರ್ವಜನಿಕರಿಗೆ ಸರಿಯಾದ ಸೇವಾ ಸೌಲಭ್ಯಗಳು ಸಿಗುತ್ತಿಲ್ಲ ಎಂದು ತಿಳಿಸಿದರು.

ಸಾರ್ವಜನಿಕ ಅಹವಾಲು ಕಾರ್ಯಕ್ರಮದ ನಂತರ ಮಾನವ ಸಂಪನ್ಮೂಲಗಳನ್ನು ಬದಗಿಸಲಾಗುತ್ತದೆ ಆದರೆ ಸೇವಾ ಸೌಲಭ್ಯಗಳನ್ನು ನೀಡುವೆಲ್ಲ ಯಾವುದೇ ಗಮನಾರ್ಹ ಬದಲಾವಣೆಗಳು ಕಂಡುಬಂದಿಲ್ಲ.

7.3 ಪ್ರಾಥಮಿಕ ಆರೋಗ್ಯಕೇಂದ್ರಗಳ ಅನುಸರಣೆ – ರಾಯಚೂರು

ಸಾರ್ವಜನಿಕ ಅಹವಾಲು/ಜನಾತಾ ನ್ಯಾಯಾಲಯ ಕಾರ್ಯಕ್ರಮದ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬದಲಾವಣೆಗಳು ಕಂಡುಬಂದಿದ್ದು ಈ ಕೆಳಗಿನಂತೆ ಗಮನಿಸಬಹುದಾಗಿದೆ. ಜನಾರೋಗ್ಯ ಆಂದೋಳನ ಕನಾಂಟಕದ ವರ್ತಿಯಂದ ದಿನಾಂಕ 28/6/2010 ರಂದು ರಾಯಚೂರಿನಲ್ಲಿ ಜನಾತ ನ್ಯಾಯಾಲಯದ ನಂತರ ರಾಯಚೂರು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ **THO & RCH officer** ಗಳು ಭೇಣಿಸಿದ್ದಿ ಅಲ್ಲಿನ ಸ್ಥಿತಿಗಳಿಗೆ ಕುರಿತು ಪರಿಶೀಲನೆ ನೆಡೆಸಿದ್ದಾಗಿ ಸಿಂಧನೂರು ಹಾಗೂ ಮಾಸ್ತಿ ತಾಲ್ಲೂಕುಗಳ ವ್ಯಾಪ್ತಿಗೆ ಬರುವಂತಹ ಮೋತ್ತಾಳೆ, ಹಿರೇಕೊಟ್ಟಿಕೊಳ್ಳ, ರಾಗಲಹೆರ್ನ ಮತ್ತು ಬಳಗಾನೂರು ಪ್ರಾಥಮಿಕ ಆರೋಗ್ಯಕೇಂದ್ರಗಳ ವೈದ್ಯಾದಿಕಾರಿಗಳು ತಿಳಿಸಿದರು.

ಬಳಗಾನೂರು ಪ್ರಾಥಮಿಕ ಆರೋಗ್ಯದ ಸಿಬ್ಬಂದಿಯವರಿಗೆ ವಾಸಿನಲು ಕ್ವಾಟರ್ಸ್ ವೈದ್ಯವನ್ನೇ ಸರಿಯಾಗಿದೆ ಹಲವು ವರ್ಷಗಳೆ ಕಳೆದಿದ್ದವು ಆದರೆ ಜನಾತ ನ್ಯಾಯಾಲಯ ಕಾರ್ಯಕ್ರಮದ ನಂತರ ಅವುಗಳ ರಿಪೋರ್ಟ ಕೆಲಸ ಮೊಣಾಗೊಂಡಿದ್ದು 16/7/2010 ರಂದು ವಸತಿನಿಲಯಗಳ ಉದ್ಘಾಟನೆಯಾಗಿ ವೈದ್ಯಾದಿಕಾರಿಗಳು ನಾನು ಭೇಣಿಸಿದಿದಾಗ ತಿಳಿಸಿದರು. ಅದೇ ರಿಪೋರ್ಟ ಮೋತ್ತಾಳೆ ಪ್ರಾಥಮಿಕ ಆರೋಗ್ಯಕೇಂದ್ರದ ಸಂಮೊಣ ಜಿತ್ತಣವೆ ಬದಲಾಗಿದೆಯಿಂದರೆ ತಪ್ಪಗಳಾರದು. ಕನ, ಪೆಪೆರುಳಂದ ತುಂಬರುತ್ತದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜನಸಂವಾದ ಕಾರ್ಯಕ್ರಮದ ನಂತರ ಜನರು ಕುಳತುಕೊಳ್ಳಲು ಹಾನು ಬಂಡಿಗಳನ್ನು ನಿರ್ವಹಿಸಲಾಗಿದೆ, ಹೊಸ ಸೆಸಿಗಳನ್ನು ನೆಡಲಾಗಿದೆ ಮತ್ತು ಆರೋಗ್ಯ ಕೇಂದ್ರದ ಸುತ್ತ ಮುತ್ತಾನ ಪರಿಸರ ಸ್ವಭಾವಿತಯಂದ ಕೂಡಿದೆ. ರಾಗಲಹೆರ್ನ

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶೌಚಲಯ, ನೀರಿನ ವ್ಯವಸ್ಥೆಯಾಗಿದೆ, ಆದರೆ ಇಲ್ಲ ಪ್ರೇದ್ಯಾದಿಕಾರಿಗಳಲ್ಲಿರುವುದು. ಪ್ರಾಥಮಿಕ ಆರೋಗ್ಯ ಕೇಂದ್ರದ ಇದ್ದೂ ಇಲ್ಲದಾಂತಾಗಿದೆ. ಕೊಟ್ಟಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾಕಾರ್ಯಕರ್ತೆಯರ ಮೇಲೆ ಕೈಮಾಡಿದಂತಹ ANM ಅವರನ್ನು ಸಂಗಾಮುರ ಉಪ ಕೇಂದ್ರಕ್ಕೆ ವರ್ಗ ಮಾಡಲಾಗಿದೆ. ಬಳಗಾನೂರು ಪ್ರಾ.ಆ ಕೇಂದ್ರದವರು ಐಷಧಿ ಕೊರತೆಯ ಬಾರವನ್ನು ಜನರ ಮೇಲೆ ಹೇರದೆ ಉಪಕೇಂದ್ರದ ಹಣದಲ್ಲಿ ಐಷಧಿಗಳನ್ನು ಖರಿದಿಸಿ ಕೊರತೆ ನೀಗಿಸಿಕೊಂಡಿರುವುದಾಗಿ ತಿಳಿಸಿದರು. ಈ ನಾಲ್ಕು ಪ್ರಾ.ಆ ಕೇಂದ್ರಗಳಲ್ಲಿ ಈ ರೀತಿಯ ಬದಲಾವಣಿಗಳನ್ನು ಗುರುತಿಸಲಾಯಿತು,

7.4 ಅಹೋರಾತ್ರಿ ಧರಣೆ – ರಾಯಚೂರು

ನೇರೆಸಂತೃಸ್ತರ ಸಮಸ್ಯೆಯ ಸಮಿತಿಯ ವರ್ತಿಯಂದ ರಾಯಚೂರು ಜಿಲ್ಲೆಯ ನೇರೆಪರಿಹಾರ ಕಾರ್ಯಕ್ರಮದಿನ ನೇರೆಸಂತೃಸ್ತರಿಗೆ ಸೂಕ್ತಪರಿಹಾರ ದೊರೆಯದಿರುವ ಬಗ್ಗೆ ಪ್ರತಿಭಂಗನಾತ್ಮಕವಾಗಿ ಕಾಲ್ಪಿಗಿನ ಜಾಥಾ ಹಾಗೂ ಅಹೋ ರಾತ್ರಿ ಧರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ನೇರೆ ಹಾವಳಗೆ ಒಳಗಾದಂತಹ ಕೆಲವು ಹಳ್ಳಗಳಗೆ ಕಾಲ್ಪಿಗಿಯ ಮೂಲಕ ಬೇಟ, ಅಲ್ಲಿನ ಜನರಿಗೆ ಜಾಗ್ರೂತಿ ಮೂಡಿಸುವ ಕೆಲಸವನ್ನು ಮಾಡಲಾಯಿತು. ಕಟಕನೂರಿನಿಂದ ಪ್ರಾರಂಭಿಸಿ, ತಲಮಾರಿಯವರೆಗೂ ನೇಡಿದ ಕಾಲ ಜಾಥಾ ತಂಡವು ನೇರೆಪರಿಹಾರಕಾರ್ಯದ ವಿಳಂಭನೆಯನ್ನು ಖಂಡಿಸಿ, ಈ ರೀತಿಯಾಗಿ ಪ್ರತಿಭಂಗನೆಯನ್ನು ಕೈಗೊಂಡಿತು.

ಈ ಕಾಲ್ಪಿಗಿನ ಜಾಥಾದಲ್ಲಿ ರಾಯಚೂರು ಜಿಲ್ಲೆಯ ಹಲವು ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿದವು. ಈ ಸಮಿತಿ ಪ್ರತಿಭಂಗನೆಯ ಪ್ರಮುಖ ಬೇಡಿಕೆಯೆಂದರೆ ನೇರೆಹಾವಳಗೆ ಬಲಯಾಗಿ ಮನೆಗಳನ್ನು ಕಳೆದುಕೊಂಡವರಿಗೆಂದು ಪರಿಹಾರ ಕಾರ್ಯದಲ್ಲಿ ಕಟ್ಟಿಸಿಕೊಡಬೇಕಿದ್ದ ಮನೆಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ ಮತ್ತು ಮನೆಗಳನ್ನು ಸಕಾರದ ಅನುಕೂಲಕ್ಕೆ ತಕ್ಷಂತೆ ಕಟ್ಟಲಾಗಿದೆ ವಿನಃ ಸಾವಜನಿಕರ ಅನುಕೂಲಕ್ಕೆ ಅಲ್ಲ ಮತ್ತು ಕಳಪೆ ಕಾಮಗಾರಿ ನೇಡೆಯಬಾರದೆಂಬುದಾಗಿತ್ತು.

ಕೆಲವು ಸ್ವಯಂ ಸೇವಾ ಸಂಸ್ಥೆಗಳು ರಾಯಚೂರು ಜಿಲ್ಲೆಯ ನೇರೆ ಹೀಡಿತ ಪ್ರದೇಶಗಳಿಗೆ ಕಾಲ್ಪಿಗಿಯಲ್ಲಿ ಭೇಟ ನೀಡಿದಾಗ ಸಾವಜನಿಕರು ಹಲವು ಸಮಸ್ಯೆಗಳಂದ ಬಳಲುತ್ತಿರುವುದು ಕಂಡು ಬಂದಿತ್ತು ಹಾಗೂ ನೇರೆಹಾವಳಗೆ ಬಲಯಾದ ದಿನಗಳಲ್ಲಿನ ಕಷ್ಟಗಳು, ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನೇರೆ ಹೀಡಿತ ಜನರಿಗೆ ಕಟ್ಟಿಸಲಾಗಿರುವ ಮನೆವಸತಿಕೇಂದ್ರಗಳಲ್ಲಿ ಅವರುಗಳು ಎದರಿಸುತ್ತಿರುವ ಸಮಸ್ಯೆಗಳು ಅಮಾನವಿಯವಾದವುಗಳಾಗಿವೆ. ತಲಮಾರಿ ಎಂಬ ಹಳ್ಳಯಲ್ಲಿ ಜನರಿಗೆ ಮನೆವಸತಿ ಕಟ್ಟಿಸಿರುವ ಜಾಗ ಉರಿಸಿನಿಂದ ಸ್ವಲ್ಪ ದೂರದಲ್ಲಿದ್ದ ಹೊಲದಲ್ಲಿ ಈ ಮನೆ/ಶೆಡ್ಬುಗಳನ್ನು ನಿರ್ಮಿಸಿಕೊಡಲಾಗಿದೆ, ಅಲ್ಲ ಅವುಗಳ ಜೊತೆ ಹಾವು, ಜೊಳಗಳು ಕೂಡ ಭಾರಿ ಪ್ರಾಮಾಣದಲ್ಲಿ ವಾಸಿಸುತ್ತವೆ.ಅಕ್ಕಿಯನ್ನು ಶೇಬರಿಸಿದ ಪಾತ್ರೆಯಲ್ಲಿ ಕೂಳತಿದ್ದ ಜೆಂಜನ್ನು ನಮ್ಮೆಲ್ಲರಿಗೂ ತೋರಿಸಿದರು. ಅಲ್ಲೆಲೆ ಬಂದು ಕುಟುಂಬದ ಯೆಜಮಾನ ಹಾವು ಕಡಿದು ಸಾವಿರಿಂದಾಗಿದ್ದಾರು ಸಹ ಸಕಾರಿ ಅಧಿಕಾರಿಗಳು ಗಮನವೂ ಅತ್ಯ ಹರಿದಿರದಿರುವುದು ವಿಷಾದನಿಯ, ಜಿಕ್ಕೆ ಜಿಕ್ಕೆ ಮತ್ತು ತಾಯಂದಿರ ಸರಿಯಾಗಿ ಉಂಟಿದ್ದ ಬಳಲುತ್ತಿರುವುದು ಕಟ್ಟಿಗೆ

ಕಟ್ಟಿದಂತಿದೆ. ಇನ್ನೂ ಎಪ್ಪು ದಿನ ಈ ರಿತಿಯಾಗಿ ಜಂತುಗಳ ಭಯದಲ್ಲ ವಾಸಿಸಬೇಕು ಎಂಬುದು ಆ ಜನರ ಪ್ರಶ್ನೆಯಾಗಿದೆ. ಈ ಗ್ರಾಮದ ಪ್ರತಿಯೊಬ್ಬರ ಸಹ ಒಂದಲ್ಲಿಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಸರ್ಕಾರವು ಒದಗಿಸಬೇಕಾದ ಸೌಲಭ್ಯಗಳು ಸರಿಯಾದ ಸಮಯಕ್ಕೆ ಒದಗಿಸದೆ ಬಂದವರ ಅಸಹಾಯಕಭೇದುಗಳನ್ನು ಕೇಳುವವರೆ ಇಲ್ಲದಂತಾಗಿದೆ. ಈ ರಿತಿಯಾಗಿ ನೆರೆಹಾವಣಿಯಂದ ನಿರ್ಗತಿಕರಾದವರಿಗೆ ಸರಿಯಾದ ಸೌಲಭ್ಯ ಕ್ಷಫಸಬೇಕೆಂದು ಆಗ್ರಹಿಸಿ ಕಾಲ್ಪಿಗೆ ಜಾಥಾದ ನಂತರದ ದಿನ ಅಂದರೆ ದಿನಾಂಕ 14/08/2010 ರಿಂದ ರಾಯಚೂರಿನ ಅಂಬೆಡ್ಕರ್ ಸರ್ಕಾರಾನ್ನೆಲ್ಲ ಕುಳತು ಅಹೋರಾತ್ರಿ ಧರಣೆ ನೆಡಿಸಿ 15/08/2010 ಸ್ವತಂತ್ರ ದಿನಾಚರಣೆಯಂದು ಜಿಲ್ಲಾದಿಕಾರಿಗಳು ಹಾಗೂ ರಾಯಚೂರು ಜಿಲ್ಲೆಯ ಮಾನ್ಯ ಉಸ್ತುವಾರಿ ಸಚಿವರು ಸ್ಥಳಕ್ಕೆ ಬಂದು ಅಹವಾಲನ್ನು ಸ್ವಿಕರಿಸುವಂತೆ ಮಾಡುವೆಲ್ಲ ನೆರೆಸಂತ್ರಸ್ತರ ಸಮಸ್ಯೆಯ ಸಮಿತಿಯು ಯಾಶಸ್ವಯಾಯಿತು.

ಅಹವಾಲು ಸ್ವಿಕರಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳುವುದಾಗಿ ಭರವಸೆ ನೀಡಿ, ನೆರೆಹಾವಣಿಗೊಳಾದ ಪ್ರದೇಶಗಳಿಗೆ ತಾವೂ ಭೇಟಿ ನೀಡಿ, ಪರಿಹಾರ ಕಾರ್ಯವನ್ನು ಕೈಗೊಳುವುದಾಗಿ ಭರವಸೆಯನ್ನು ನೀಡಿದರು.

ಈ ಪ್ರತಿಭಟನೆಯ ಮೂಲಕ ತಿಳಿದು ಬಂದಿರುವುದೇನೆಂದರೆ ಅನ್ಯಾಯಕ್ಕೊಳ್ಳಬಾದವರು ಪ್ರತಿಭಟನೆಯ ಮೂಲಕ ಎಜ್ಜರಿಸದೆ ಹೊಂದರೆ ಅನ್ಯಾಯ ಹಾಗೆಯೇ ಮುಂದುವರೆಯುವುದೆ ವಿನೇ ಪರಿಹಾರ ಸಿಗುವುದಿಲ್ಲವಾದುದರಿಂದ ಅನ್ಯಾಯದ ವಿರುದ್ಧ ಪ್ರತಿಭಟನೆಯ ಅಗತ್ಯವಿದೆ ಎಂದು ಕರ್ತವ್ಯಾಯಿತು.

4.0 ಜಾಗೃತ ಮಹಿಳಾ ಸಂಘಟನೆಯ ಬೇಕಾಗಿ

ಕನಾಟಕ ರಾಜ್ಯದ ಹೈದ್ರಾಬಾದ್ ಕನಾಟಕ ಪ್ರದೇಶದ ಬಂದು ಭಾಗವಾಗಿರುವ ರಾಯಚೂರು ಜಿಲ್ಲೆಯು ಅಧಿಕವಾಗಿ ಹಿಂದುಷದ ಪ್ರದೇಶವಾಗಿದೆ. ಇಲ್ಲಿನ ಜನರ ವರಮಾನವು ಕೂಡ ಈ ಆಧಿಕ ಹಿಂದುಷಯುವಿಕೆಗೆ ಕಾರಣವಾಗಿದೆ. ಅದೋಗ್ನಿ, ಶೈಕ್ಷಣಿ, ರಾಜಕೀಯ ಹಿಂದಿನ ಹೊದಲಾದ ವಲಯಗಳಲ್ಲ ತಿಳಿ ಹಿಂದುಷದಿನ್ನು ಕಾಣಬಹುದಾಗಿದೆ. ಇಲ್ಲಿನ ಜನರ ಸ್ಥಿತಿಗಳಿಗೆ ಕೂಡ ಜಿಂತಾಜನಕವಾಗಿರುವುದು ಕಂಡುಬಂದಿದೆ. ಇಲ್ಲಿನ ಜಾತಿ ಸಂಭಿಜನಕು, ಹತ್ತೆ ಸಂಭಿಜನಕು ಜಿಲ್ಲೆಯು ಅಭವ್ಯಾಸಿ ಹೊಂದಲು ತೊಡಕನ್ನುಂಟು ಮಾಡುತ್ತಾವೆ. ಜಿಲ್ಲೆಯ ಹಾಗೂ ಜಿಲ್ಲೆಯ ಜನರ ಅಭವ್ಯಾಸಿಗಾಗಿ ಶ್ರಮಿಸಲು ಹಲವಾರು ಸರ್ಕಾರೇತರ ಸಂಘ ಸಂಸ್ಥೆಗಳು ಹುಟ್ಟಿಕೊಂಡಿವೆ. ಆದರೆ ಇವುಗಳ ಬೆಂಬಲಕ್ಕೆ ಸರ್ಕಾರ ಸಹಕಾರ ನೀಡುತ್ತಿಲ್ಲ. ಹಾಗಾಗಿ ಇವುಗಳು ತಮ್ಮ ಸ್ವಂತ ಪರಿಶ್ರಮದಿಂದಲೇ ಅಭವ್ಯಾಸಿಗಾಗಿ ಪ್ರಯೋಜನಿಸುತ್ತಿವೆ. ಇಂತಹ ಪ್ರಯತ್ನದ ಸಂಕೇತವಾಗಿದೆ ಜಾಗೃತ ಮಹಿಳಾ ಸಂಘಟನೆ. ಇದು ಹೋರಾಟಗಳ ಮೂಲಕ ಇಲ್ಲದವರ ಡ್ಯೂಟಿಯಾಗಿ ತನ್ನ ಅಸ್ತಿತ್ವವನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲ ರಾಯಚೂರು ಜಿಲ್ಲೆಯ ಮಾನ್ಯ ತಾಲೂಕಿನ ಹೋತ್ತಾಳ ಗ್ರಾಮದಲ್ಲಿ ಜಾಗೃತಿ ಮಹಿಳಾ ಸಂಘಟನೆ ಎಂಬ ಪ್ರತ್ಯೇಕವಾದ ಸಂಘಟನೆಯನ್ನು ಸಾಫ್ಟೆಇನಲಾಯಿತು. ಇದರ ಹುಟ್ಟಿಗೆ ಕಾರಣಕ್ಕರಾದವರು ಪ್ರೇಮದಾಸ್, ನೇಜು, ಕೋಳಿ, ಮೀತ ಇವರ ಜೊತೆಗೆ ದೇವಮತಪ್ಪ, ಬೋರಪ್ಪ ಮತ್ತು ರತ್ನಮೃತಿ. ಇವರು ಅಲ್ಲಿ ಜನರ ಸ್ಥಿತಿಗಳನ್ನು ಸಂಕಷ್ಟಗಳನ್ನು ಅರಿತುಕೊಂಡು ಹಾಗೂ ದಾಳತರ ವಿಶೇಷವಾಗಿ ದಾಳತ ಮಹಿಳೆಯರ ನಡೆಯುತ್ತಿರುವ ಮೇಲೆ ನಡಿಯುತ್ತಿರುವ ದೊಜನ್ಯೆಗಳನ್ನು ತಡೆಯಲು ಹಾಗೂ ದಾಳತ ಮಹಿಳೆಯರ ಅಭವ್ಯಾಸಿಗಾಗಿ ಪರಿಶ್ರಮಿಸಲು ಹೋತ್ತಾಳ ಗ್ರಾಮದಲ್ಲಿ 1999ರಲ್ಲಿ ಜಾಗೃತ ಮಹಿಳಾ

ಸಂಘಟನೆ ಹುಟ್ಟಿಕೊಂಡಿತ್ತು. ಮೊದ ಮೊದಲು ಈ ಸಂಘಟನೆ ಕೆಲವು ಹಳ್ಳಗೆಳಲ್ಲಿ ಮಾತ್ರ ಕೇಲನ ನಿರ್ವಹಿಸುತ್ತಿತ್ತು. ನಂತರ ಸುತ್ತಮುತ್ತಲನ ಹಳ್ಳಗೆಳ ಜನರಲ್ಲಿಯು ಸಂಘಟನೆಯ ಮನೋಭಾವನೆಯನ್ನು ಬೆಳೆಸಲು ಒಂದು ಮಾರ್ಗಸೂಚಿಯನ್ನು ತಯಾರಿಸಿಕೊಂಡರು. ಈ ನಿಟ್ಟನಲ್ಲಿ ಜಾಗೃತ ಮಹಿಳಾ ಸಂಘಟನೆ ಕೆಲನ ಮಾನವಿ ತಾಲ್ಲೂಕಿನಲ್ಲಿ ಆರಂಭವಾಯತ್ತು. ಇದಕ್ಕೂ ಮೊದಲು ಹಳ್ಳಗೆಳಲ್ಲಿ ಡಿ.ಎನ್.ಎನ್. ನವರ ಪ್ರಭಾವ ತುಂಬಾ ಇತ್ತು. ಇದರಿಂದಾಗಿ ಜನರು ಅದಾಗಲೆ ಸಂಘಟರಾಗಲು ಪ್ರಾರಂಭಿಸಿದರು. ಡಿ.ಎನ್.ಎನ್ ನವರು ಸ್ತೀ ಪುರುಷರಿಭಿರನ್ನು ಹೋರಾಟದಲ್ಲಿ ಭಾಗವಹಿಸುವಂತೆ ಪ್ರೇರಣೆಸಲು ಹಲವಾರು ರೀತಿಯಲ್ಲಿ ಪ್ರಯೋಜಿಸಿದರೂ. ಡಿ.ಎನ್.ಎನ್‌ನಲ್ಲಿ ಹಲವಾರು ಬಣಗಳಿಂದ ಜನರ ಮತ್ತು ಡಿ.ಎನ್.ಎನ್ ನಡುವೆ ಹೊಂದಾಣಿಕೆಯ ಕೌರತೆ ಕಂಡುಬಂದಿತು. ಡಿ.ಎನ್.ಎನ್ ನವರು ಮಾಡದೆ ಇದ್ದ ಕೆಲಸವನ್ನು ಜೀ.ಎಮ್.ಎನ್ ನವರು ಮಾಡಿ ಪೂರ್ತಿಗೊಳಿಸಿದರು. ಜಾಗೃತ ಮಹಿಳಾ ಸಂಘಟನೆಯವರು ಹೋತ್ತಾಳಿ ಸುತ್ತಲನ ಮಾನವಿ ತಾಲ್ಲೂಕಿನ ಹತ್ತಾರು ಹಳ್ಳಗೆಳಲ್ಲಿ ದಾತ ಮಹಿಳೆಯರನ್ನು ಸಂಘಟನೆ ತಮ್ಮ ಅಭಿವೃದ್ಧಿಗಾಗಿ ಶ್ರಮಿಸುವಂತೆ ಪ್ರೇರಣೆಸಿದರು. ಈ ಕೆಲಸಕ್ಕಾಗಿ ಜೀ.ಎಮ್.ಎನ್ ಮೂರು ವಲಯಗಳಾಗಿ ವಿಂಗಡನೊಂಡಿತು. ಬಾಗಲವಾಡ, ಹೋತ್ತಾಳಿ, ಬಳಗನೂರು ದಾತ ಮಹಿಳೆಯರನ್ನು ಸಂಘಟನುವ ಕೆಲಸವು ಸಿಂಧನೂರು ತಾಲ್ಲೂಕಿನ ಹಳ್ಳಗೆಳಲ್ಲಿ ಪ್ರಾರಂಭವಾಯತ್ತು. ಜಾಗೃತ ಮಹಿಳಾ ಸಂಘಟನೆಯ ಮುಖ್ಯ ಕಾರ್ಯಾಲಯವಾಗಿ ಹೋತ್ತಾಳಿ ಗ್ರಾಮವು ಗುರುತಿಸಲ್ಪಟ್ಟಿತ್ತು.

ಜೀ.ಎಮ್.ಎನ್‌ನಲ್ಲಿ ಒಟ್ಟು 11 ಜನ ಸಂಜಾಲಕಿಯರಿದ್ದು ಇವರಲ್ಲಿ ಒಬ್ಬೊಬ್ಬರು ಬಡ್ಡೆದು ಹಳ್ಳಗೆಳನ್ನು ಆಯ್ದು ಮಾಡಿಕೊಂಡು ಪ್ರತಿ ಹಳ್ಳಯಲ್ಲಿಯು ಮಹಿಳಾ ಸ್ವೇ ಸಹಾಯ ಸಂಘರ್ಷನ್ನು ಸ್ಥಾಪಿಸುವುದು, ಅವರಲ್ಲಿ ಹಣದ ಉಳತಾಯ ಮಾಡಿಸುವುದು, ಹಲವಾರು ರೀತಿಯ ತರಬೇತಿಗಳನ್ನು ನಿರ್ದೇಶಿಸುವುದು, ಹೋರಾಟದ ಮನೋಭಾವನೆಯನ್ನು ಬಿಳಿಸುವುದು. ಹೀಗೆ ಹಲವಾರು ವಿಷಯಗಳಲ್ಲಿ ಕೆಲಸ ನಿರ್ವಹಿಸಲು ಪ್ರಾರಂಭಿಸಿದರು. ಜೀ.ಎಮ್.ಎನ್‌ಗೆ ಬೆಂಬಲವಾಗಿ ನವ ನಿರ್ಮಾಣ ಪ್ರಿಯ ನೋಂದಾಯಿಸಿ ಕೊಂಡ ಸಂಸ್ಥೆಯಾಗಿದೆ. ಮೇರಿ ದಾನಪ್ಪ, ಡಾಬಾಗ್ರ್ಯಾಲಕ್ಕಿಂತ ಹಾಗು ಎ.ಬಿ.ಡಿ ಎಂಬ ಸಂಸ್ಥೆ ಬೆಂಬಲ ನಿರ್ದುತ್ತಿದೆ. ಇದರಿಂದ ಜೀ.ಎಮ್.ಎನ್ ಅರ್ಥಾಂತ ಉತ್ಸಾಹದಿಂದ ತಮ್ಮ ಕಾರ್ಯವನ್ನು ಮುಂದುವರಿಸಿತು. ಇದರಿಂದ ಅರ್ಥಾಂತ ಪ್ರಬಲ ಸಂಘಟನೆಯಾಗಿ ಹೊರಹೊಮ್ಮಿತ್ತು.

ಜೀ.ಎಮ್.ಎನ್‌ನ 11 ಜನ ಸಂಜಾಲಕಿಯರು ಸಂಘಟನೆಗೆ ನೇರುವುದಕ್ಕಿಂತ ಮುಂಚೆ ಸಮಾಜದಲ್ಲಿ, ಕುಟುಂಬದಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸಿದ್ದರು. ಉರಿನಲ್ಲಿ ಜನರು ಇವರನ್ನು ದಾತರು ಎಂದು ದೂರಿಟ್ಟಿದ್ದರು. ಕೂಲಾಗಾಗಿ ಅಲೆದಾಡುವ ಪರಿಸ್ಥಿತಿ ಇತ್ತು. ಒಂದು ದಿನಕ್ಕೆ ಬಿಂದು ರೂಪಾಯ ಕೂಲ ಇದ್ದಾಗಿನಿಂದ ಬೆಳೆಯವರ ಜೀತದಾಳಾಗಿ ದುಡಿಯತ್ತಲೆ ಬಂದಿದ್ದಾರೆ. ಇದರಿಂದ ಅವರ ಸಾಫನಮಾನಗಳಲ್ಲಾಗಲ ಅಥವಾ ಅವರ ಜೀವನ ಮಟ್ಟದಲ್ಲಾಗಲ ಯಾವುದೇ ಸುಧಾರಣೆಗಳು ಕಂಡುಬರಲ್ಲ. ಮತ್ತು ತಮ್ಮ ಕುಟುಂಬದ ಅವಶ್ಯಕತೆಗಳನ್ನು ಸಹ ಮಾರ್ಗಸಿಕೊಳ್ಳಲ್ಕೆ ಆಗದ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಅವರಲ್ಲಿ ಕೆಲವರು ದೇವದಾಸಿ ಮತ್ತೆಂದಾದ್ದರಿಂದ ಸಮಾಜದಿಂದ ಹಲವಾರು ತಿಳಿಗಳನ್ನು ಗುರಿಯಾಗಿದ್ದಾರೆ. ಈ ಜೀ.ಎಮ್.ಎನ್ ಅವರ ಬದುಕಿನಲ್ಲಿ ಒಂದು ಆಶಾಕಿರಣವಾಗಿ ಮೂಡಿಬಂದಿತು. ಇದರಿಂದ ಮಹಿಳೆಯರು ಸಂಘಟರಾಗಿ ಅಭಿವೃದ್ಧಿಯ ಪಥದತ್ತ ದಾಪುಗಾಳಿತ್ತಿದ್ದಾರೆ. ಜೀ.ಎಮ್.ಎನ್ ನವರು ತಮ್ಮ ಸಬಲೀಕರಣಕ್ಕಾಗಿ ನಡೆಸಿದ ಪ್ರಯೋಜನಗಳನ್ನು ಈ ಕೇಳಗಿನಂತೆ ಸ್ಥೂಲವಾಗಿ ವಿವರಿಸಲಾಗಿದೆ.

8.1 ತರಬೇತಿ ಶಿಜರಗಳಲ್ಲ ಹಾಲ್ಯಾಂಚ್ಲುವಿಕೆ.

ಜೀ.ಎಮ್.ಎನ್‌ನ ಮಹಿಳೆಯರಿಗೆ ಪ್ರೇಮದಾಸ್, ಕೋಟಿ, ನೇಜು, ಮೀರೆತ ಇವರುಗಳು ಸ್ವತಃ ಹಲವಾರು ವಿಧಿಗಳನ್ನು ನಿರ್ದಿಷ್ಟವಾಗಿ ಮತ್ತು ತರಬೇತಿಗಳನ್ನು ಕೊಡಿಸಿದ್ದಾರೆ. ಅವುಗಳಲ್ಲ

- ಮೀರೆಥಾ ಮತ್ತು ಪ್ರೇಮದಾಸ್ ಇವರು ಭೂಮಿ ಹಂಡಿಸಿದ್ದಾರೆ ತಾರತಮ್ಯ, ಉಳುವವನೆ ಭೂಮಿಯ ಒಡೆಯ ಎಂಬ ವಿಷಯಗಳಿಗೆ ಸಂಭದ್ದಿಸಿದಂತೆ ತರಬೇತಿಯನ್ನು ನಿರ್ದಿಷ್ಟವಾಗಿ. ಹಾಗು ಗ್ರಾಮ ಪಂಚಾಯತಿಯನ್ನೇ ಕಾಣಿಸಿ ಮಹಿಳೆಯರಿಗೆ ಅದನ್ನು ಪರಿಜೆಯಿಸಿ ಅಲ್ಲಿನ ಹಲವಾರು ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
- ಸರಾಯ ನಿರ್ವೇಧಕ್ಕಾಗಿ ಆಂದ್ರದಲ್ಲ ಮಹಿಳೆಯರು ನಡೆಸಿದ ಚಳುವಳಿಗಳ ಸಿನಿಮಾವನ್ನು ತೋರಿಸಿದ್ದಾರೆ. ಇದರಿಂದ ಮಹಿಳೆಯರು ಜಾಗ್ರತ್ತರಾಗಿ ಮಹಿಳೆಯರ ಮೇಳನ ಹಿಂಸೆಯ ವಿರುದ್ಧ ಎಚ್ಚಿತ್ತಕೊಂಡು ಅದನ್ನು ದಿಟ್ಟಿವಾಗಿ ಎದುರಿಸುವಂತೆ ಅವರನ್ನು ಪ್ರೇರಿಸಿದ್ದಾರೆ. ಹಾಗೆಯೇ ಮೂಡನಂಜಕೆಗಳು, ಅಂಗ ತಾರತಮ್ಯ ಕುರಿತಾದ ಹಲವಾರು ತರಬೇತಿಗಳನ್ನು ನಿರ್ಣಯಿಸಿದ್ದಾರೆ.
- ಹೆಂಗಸರ ಹಕ್ಕಿನ ಸಂಭದ್ದಿಂದ ಜೀ.ಎಮ್.ಎನ್‌ನ ಬದು ಜನ ಮಹಿಳೆಯರಿಗೆ ಬದು ಹಂತದಲ್ಲ ತರಬೇತಿಯನ್ನು ಕೊಡಿಸಲಾಯಿತು. ಇದರಲ್ಲ ಮುಖ್ಯವಾಗಿ ಮರುಷ ಮತ್ತು ಮಹಿಳೆಯರ ಸಮಾನತೆ, ಅಂಗತ್ವ, ಕಾನೂನು ಮತ್ತು ಯೋಜನೆಗಳ ಕುರಿತಾದ ಹಲವಾರು ವಿಷಯಗಳನ್ನು ತಿಳಿಸಿಕೊಡಲಾಗಿದೆ.
- ಗಿಡಮೂಲಕೆಗಳಿಂದ ಔಷಧಿಗಳನ್ನು ತಯಾರಿಸುವ ತರಬೇತಿಯನ್ನು ಪಡೆದಿದ್ದಾರೆ.
- ಮಣಿನಿಂದ ಮಣಿಗಳನ್ನು ತಯಾರಿಸುವ (ಪೊರಾಕೋಂಟಾ) ತರಬೇತಿಯನ್ನು ಪಡೆದಿದ್ದಾರೆ.
- ಸಾವಯಾವ ಮತ್ತು ಬೇವಿನ ಗೊಬ್ಬರ ತಯಾರಿಸುವ ತರಬೇತಿ ಪಡೆದಿದ್ದಾರೆ.

ಹಿಂಗಾ ಹಲವಾರು ತರಬೇತಿಗಳನ್ನು ಪಡೆದುಕೊಂಡು ಅಭಿವೃದ್ಧಿಯತ್ತ ಸಾಗುತ್ತಿದೆ.

8.2 ಅಭಿವೃದ್ಧಿಗಾಗಿ ಆಯ್ದು ಮಾಡಿಕೊಂಡ ವಲಯಗಳು

ಜೀ.ಎಮ್.ಎನ್‌ನ ಮಹಿಳೆಯರು ತಮ್ಮ ಅಭಿವೃದ್ಧಿಗಾಗಿ ಕೆಲವು ವಲಯಗಳನ್ನು ಆಯ್ದು ಮಾಡಿಕೊಂಡು ಅವುಗಳಲ್ಲ ತರಬೇತಯನ್ನು ಪಡೆದುಕೊಂಡು ಪರಿಣತರಾಗಿರುವುದನ್ನು ಕಾಣುತ್ತೇವೆ. ಅವುಗಳಿಂದರೆ,

- ಎ. ಸಾವಯಾವ ಗೊಬ್ಬರ ತಯಾರಿಸುವುದು : ಜೀ.ಎಮ್.ಎನ್‌ನ ಮಹಿಳೆಯರು ಬೇವಿನ ಜೀಜಗಳಿಂದ ಗೊಬ್ಬರವನ್ನು ತಯಾರಿಸಿ ಅದನ್ನು ಮಾರಿ ಲಾಭ ಪಡೆಯುವಲ್ಲ ಯಶಸ್ವಿಯಾಗಿದ್ದಾರೆ. ಈ ಗೊಬ್ಬರ ತಯಾರಿಕ ವಿಧಾನವನ್ನು ನೇಜುರವರ ಸಹಾಯದಿಂದ ಹಲವಾರು ತರಬೇತಿಗಳನ್ನು ಪಡೆದು ಗೊಬ್ಬರ ತಯಾರಿಸುವಿಕೆಗೆ ಮುಂದಾಗಿದ್ದಾರೆ. ಮೊದಲು ಸಂಘಟನೆಯಲ್ಲಿನ ಬದು ಸಾವಿರ ರೂಪಾಯಗಳ ಹಣದಲ್ಲ ಬೇವಿನ ಜೀಜಗಳನ್ನು ಖರೀದಿಸಿದರು. ಇದರಿಂದ ಗೊಬ್ಬರವನ್ನು ತಯಾರಿಸಿ ಮಾರುವ ಸಂದರ್ಭದಲ್ಲ ಹಲವಾರು ಸಮಸ್ಯೆಗಳನ್ನು ಎದುರಿಸಿದರು. ಈಗಿನ

ಜೀ.ಎಮ್.ಎಸ್.ನ ಅರ್ಥಕ್ಕರಾಗಿರುವ ಜಿನ್ನೆಪ್ಪುನವರು ಹೇಳುವಂತೆ 'ಮೊದ ಮೊದಲು ನಾವು ತಯಾರಿಸಿದ ಗೊಬ್ಬರವನ್ನು ಯಾರು ಲರಿಂಡಿಸುತ್ತಿರಲ್ಲ. ಇದು ನಮಗೆ ತುಂಬಾ ಜಿಂತೆಗಿಡುಮಾಡಿತ್ತು. ನಂತರ ಗೊಬ್ಬರದ ಬಗೆಗಿನ ಕರಪತ್ರಗಳನ್ನು ತಯಾರಿಸಿ, ಒಂದು ಚೆಂಪೊವನ್ನು ಬಾಡಿಗೆ ಮಾಡಿಕೊಂಡು ಹೆಚ್ಚಿನ ಹೆಚ್ಚಿನ ಪ್ರಜಾರ ಮಾಡಿದೆವು. ಆಗಲೂ ರ್ಯಾತ್ರೆ ಇದನ್ನು ಲರಿಂಡಿಸಲು ಇಂದು ಮುಂದು ನೋಡಿದರು. ನಂತರ ಒತ್ತಾಯಿದಿಂದ ನಾವೇ ಅವರಿಗೆ ಗೊಬ್ಬರವನ್ನು ಹಾಕಿದೆವು ಆದರೆ ಕೊಟ್ಟಿ ಈ ಗೊಬ್ಬರಕ್ಕೆ ಹಣ ಸಿಗಲಲ್ಲ ಬದಲಾಗಿ ಬೆಳೆ ಬಂದ ನಂತರ ಹಣ ಕೊಡುವುದಾಗಿ ರ್ಯಾತ್ರೆಯ ಹೇಳದರು. ಬೆಳೆ ಬಂದ ನಂತರ ಗೊಬ್ಬರ ಲರಿಂಡಿಸಿದ ರ್ಯಾತರಲ್ಲ ಕೆಲವರು ಮಾತ್ರ ಹಣವನ್ನು ತಂದುಕೊಟ್ಟಿರು ಎಂದು ಹೇಳದರು. ನಮ್ಮ ಪರಿಷ್ಟಿಯನ್ನು ಅರಿತುಕೊಂಡ ಕೋಶಿಯವರು ದೇವನಹೆಚ್ಚಿ, ಕೋಶಿಗಾಲ ಮುಂತಾದ ಕಡೆಗಳಲ್ಲ ಗೊಬ್ಬರವನ್ನು ಮಾರಾಟ ಮಾಡಲು ಸಹಕರಿಸಿದರು. ಮುಂದೆ ನಾವು ತಯಾರಿಸಿದ ಗೊಬ್ಬರಕ್ಕೆ ತುಂಬಾ ಬೆಂಡಿಕೆ ಬಂದಿತು. ಇದರಿಂದ ಹೆಚ್ಚಿಜ್ಞ ಗೊಬ್ಬರವನ್ನು ತಯಾರಿಸುವೆಂದು ಬ್ಯಾಂಕಿನಲ್ಲ 40 ನಾವಿರ ರೂಪಾಯಿಗಳ ನಾಲವನ್ನು ಪಡೆಯಲಾಯಿತು. ಇದರಿಂದ ಗೊಬ್ಬರವನ್ನು ತಯಾರಿಸಲಾಯಿತು. ಮೊದಲು ಒಂದು ಶ್ರೀಂಟಲೋಗ್ 400 ರೂ ಇತ್ತು. ಈಗ ಇದರ ಬೆಲೆ 1100 ರೂಪಾಯಿಗಳಿಗೆ ವಿಸ್ತರಿಸಿದೆ.' ಹೀಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಜೀ.ಎಮ್.ಎಸ್.ನ ಮಹಿಳೆಯರು ಗೊಬ್ಬರವನ್ನು ತಯಾರಿಸುವುದರ ಮೂಲಕ ಅಭವ್ಯಾಸಿಯ ಹಾದಿಯನ್ನು ಕಂಡುಕೊಂಡಿದ್ದಾರೆ. ಗೊಬ್ಬರ ತಯಾರಿಸಿ ಸಬಲರಾಗಲು ಪ್ರಯತ್ನಿಸುತ್ತಿರುವ ಇವರಿಗೆ ದೇಹಾಯ ಒಂದು ಸಂಸ್ಥೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡಿದೆ. ಇಷ್ಟಕ್ಕೆಲ್ಲ ಕೋಶಿಯವರ ಹಾತ್ರ ಪ್ರಮುಖವಾಗಿದೆ.

ಇ. ಗಿಡ ಮೂಲಕೆಗಳ ಔಷಧಿ ತಯಾರಿಕೆ : ಮೀತರವರು ಔಷಧಿ ತಯಾರಿಕಾ ವಿಧಾನವನ್ನೆ ಕೆಲತವರಲ್ಲ ಮೊದಲಾಗುವು, ಮೀತ JMS ನ ಮಹಿಳೆಯರು ಈ ವಿಧಾನವನ್ನು ಕೆಲಯಲು ಮುಂದೆ ಬರದಿದ್ದ ಕಾರಣ ಮೀತರವರು ಅವರ ಜಿಂತನೆಗಳನ್ನು ಬದಲಾಯಿಸಲು ಹಲವಾರು ವಿಧಾನಗಳ ಶ್ರಮಿಸಿದರು. ಮೊದಮೊದಲು ಅವರೇ ಜಿಕ್ಕೆ ಜಿಕ್ಕೆ ಔಷಧಗಳನ್ನು ತಯಾರಿಸಿ ತೋರಿಸುತ್ತಿದ್ದರು. ಆದರು ಅದಕ್ಕೆ ಯಾರೂ ಮನಸ್ಸೆಪ್ಪದಿದ್ದ ಕಾರಣ ಕೆಲವರನ್ನು ಮೃಸೂರಿಗೆ 8 ದಿನಗಳ ತರಬೇತಿಗೆ ಕರೆದುಕೊಂಡು ಹೋಗಿ ಅವರ ಮನಃ ಹರಿವತ್ತಿಸಲು ಪ್ರಯತ್ನಿಸಿ ಅದರಲ್ಲಿ ಸಫಲರಾದರು. ಇದರಿಂದಾಗಿ JMS ನ ಮಹಿಳೆಯರು ಔಷಧಿ ತಯಾರಿಕೆಯಲ್ಲ ಆಸಕ್ತಿ ವಹಿಸಿದರು. ಹಾಗಾಗಿ ಇವರಿಗೆ ಧಾರವಾಡ ಮತ್ತು ಹೈದ್ರಾಬಾದ್ಗಳಲ್ಲಿಯೂ ತರಬೇತಿಯನ್ನು ಕೊಡಿಸಲಾಯಿತು. ಹಾಗೆಯೇ ರೋಗಿಗಳೊಂದಿಗೆ ನೇರವಾಗಿ ಸಂದರ್ಶನ ಮಾಡುವುದರೊಂದಿಗೆ ಸಮಸ್ಯೆಯ ಮೂಲಕಾರಣಗಳನ್ನು ತಿಳಿದುಕೊಳ್ಳುವ ಸಾಮರ್ಥ್ಯ ಅವರಲ್ಲ ಬಂದಿತು. ಇದರಿಂದಾಗಿ ಗಿಡ ಮೂಲಕೆಗಳಿಂದ ಔಷಧಿ ತಯಾರಿಕೆಯಲ್ಲ ಪ್ರವೃತ್ತಿರಾದರು. ಈಗ ಈ ಔಷಧಿಯಲ್ಲ ಜನರಲ್ಲ ತುಂಬಾ ನಂಜಕೆಯದ್ದು, ಒಳ್ಳೆಯ ಬೆಳೆವೆಗೆಯನ್ನು ಹೊಂದಿದೆ. ಇದಕ್ಕೆ ಮೂಲ ಪ್ರೇರಣೆ ಮೀತರವರು.

ಸಿ. ಟೆರಕೋಂಟಾ ಅಭರಣಗಳು : ಮಹಿಳೆಯರು ಹೊಲದ ಕೆಲಸ, ಗೊಂಡಿ ಕೆಟ್ಟಪುದು, ಕೂಲ ಕೆಲಸ, ಕಣ ಮಾಡುವುದು, ಇದ್ದ ಕಾಳುಗಳನ್ನು ಆಯುಪುದು, ಹೀಗೆ ಬೆಂಗಳಿಗೆ 4 ರಿಂದ ರಾತ್ರಿ 8-9ರವರೆಗೆ ದುಡಿಯುತ್ತಿದ್ದರು. ನಂತರ ಕೆಲಸದಿಂದ ಬಂದ ನಂತರ ಮನೆಯ ಕೆಲಸಗಳನ್ನು ಸಹ ನಿರ್ವಹಿಸುತ್ತಿದ್ದರು. ತಮ್ಮ ಉರಿನಲ್ಲ ಕೆಲಸ ಸಿಗದೇ ಇದ್ದಾಗ ಬೇರೆ ಬೇರೆ ಉರುಗಳಿಗೆ ವಲಸೆ ಹೋಗುತ್ತಿದ್ದರು. ಹೀಗೆ ಹೋದಾಗ ತಮ್ಮ ಮಕ್ಕಳ ವಿದ್ಯಾಭ್ಯಾಸ ಕುಂಟಗೊಳ್ಳುತ್ತಿತ್ತು. ಇದರಿಂದ ಬೇಸತ್ತ ಮಹಿಳೆಯರು JMS ಸೇರಿಕೊಂಡರು ಕೆಲವು ಮಹಿಳೆಯರು ಪುರುಷರ ರಾಜಕಾರಣದಿಂದ JMS ನ

ಜಡೆಬೀಕಾಯಲು. JMS ನೇರಿಕೊಂಡು 1 ವರ್ಷದವರೆಗೆ ಉಳತಾಯ ಮಾಡುವುದು ಮತ್ತು ಹೋಲದ ಕೆಲಸಗಳನ್ನು ಹೋಗುತ್ತಿದ್ದರು. ನಂತರ ವರ್ಗಿಸ್‌ ಕೋಶಿಯವರ ಸಹಾಯದಿಂದ ಮಣಿ ಮಾಡುವ ಕೆಲಸವನ್ನು ಕಳತರು ಹಗಲಲ್ಲ ಹೋಲದ ಕೆಲಸ ರಾತ್ರಿಯಲ್ಲ ಮಣಿ ಮಾಡುವುದರಲ್ಲ ನಿರತರಾದರು. ಇದನ್ನು ಕನುಬಾಗಿಸಿಕೊಂಡು ದಿನದ ಎಲ್ಲಾ ಸಮಯವನ್ನು ಇದಕ್ಕೆ ಏಂಸಲಾರಿಸಿದರು. ಕೋಶಿಯವರು ಕಲವಾರು ತರಬೀತಿಗಳನ್ನು ನೀಡಿದರು ಇದರಿಂದ JMS ನ ಮಹಿಳೆಯರು ಮಣಿ ಮಾಡುವುದರಲ್ಲ ಪರಿಣತಿಯನ್ನು ಪಡೆದರು. ನಂತರ ಇವರೇ ಸ್ವತಃ ಮಣಿ ತಯಾರಿಸಿ, ಮಣಿ ಮಾಡುವುದು, ಸುಡುವುದು, ಬಣ್ಣ ಹಜ್ಜುವುದು, ದಿಸ್ಕ್‌ನ್ನು ಮಾಡುವುದನ್ನು ಕಳತರು, ಮಣಿ ಮಾಡುವಾಗ ಮಣಿಯ ದಿಸ್ಕ್‌ನ್ನು ಮೇಲೆ ಮಾಡಿದಷ್ಟು ಕೂಲ ಸಿಗುತ್ತಿತ್ತು. ಮಾಡಿದ ಮಣಿಗಳನ್ನು ಮೊಟ್ಟ ಮೊದಲು ಬೆಂಗಳೂರಿನ ಕಲಾಪ್ರದರ್ಶನದಲ್ಲ ಪ್ರದರ್ಶನಸಲು ಅವಕಾಶ ದೊರೆಯಲು. ಇದಕ್ಕೆ ಕೋಶಿಯವರ ಪ್ರಯತ್ನ ಹಿಡಾಗಿದೆ. ಹಾಗೆಯೇ ಮಾರುಕಟ್ಟೆಯ ಪರಿಚಯವಾಯಲು. ಕೋಶಿಯವರು ಇಟ್ಟ ಹೋದಾಗ ಮಣಿ ಮಾಡುವ ಮಹಿಳೆಯರು ಗೊಂದಲಕ್ಕೆ ಈಡಾದರು. ಇನರಿಂದ ಮತ್ತು ಸ್ವತಃ ನಂಭಟನೆಯ ಇತರ ಮಹಿಳೆಯರಿಂದ ಅಪಹಾಸ್ಕ್‌ಕ್ಕೆ ಈಡಾದರು. ಆದರೆ ಇಪ್ಪಂದು ಮಾಡಿದಾಗ ಧೃತಿಗೆದರೆ ಮಣಿ ಮಾಡುವ ಕೆಲಸವನ್ನು ಮುಂದುವರೆಸಿದರು. ಇಂದು ಇವರು ದೇಹಲ, ಮೃಷಣಾರು, ಬೆಂಗಳೂರು ಮುಂತಾದ ಕಡೆಗಳಲ್ಲ ಯಾರಾ ಸಹಾಯವೂ ಇಲ್ಲದೆ ಸ್ವತಃ ತಾವೇ ಹೋಗಿ ವ್ಯಾಪಾರ ಮಾಡಿಕೊಂಡು ಬರುವಷ್ಟು ಬಿಳಿದಿದ್ದಾರೆ. ಮೊದಲ ಬೆಂಗಳೂರಿನ ಕಲಾ ಪ್ರದರ್ಶನದಲ್ಲ ೧೦,೦೦೦ರೂ ವ್ಯಾಪಾರ ಮಾಡಿದಾಗ ಅವರ ಆನಂದಕ್ಕೆ ಹಾರವೇ ಇರಲಿಲ್ಲ. ಹಿಂಗೆ ಇಂದಿಗೂ ಮಣಿ ಮಾಡುವುದಕ್ಕೆ ಸಾಕಷ್ಟು ಬೆಲೆಯಿದ್ದು ಹಾಗೆಯೇ ಮುಂದುವರೆದಿದೆ.

೪.೩ ರಾಜಕೀಯದಲ್ಲಿ JMS ಮಹಿಳೆಯರ ಪಾಲ್ಯಾಕ್ಟ್‌ವಿಕೆ

ಆರ್ಥಿಕವಾಗಿ ಸಬಲರಾಗೆಲು ದಾರಿಗಳನ್ನು ಕಂಡುಕೊಂಡಂತೆ JMS ನ ಮಹಿಳೆಯರು ರಾಜಕೀಯದಲ್ಲಿಯೂ ಕೂಡ ತಮ್ಮನ್ನು ಗುರುತಿಸಿಕೊಳ್ಳಲು ಪ್ರಾರಂಜಿಸಿದರು. ಗ್ರಾಮ ಪಂಚಾಯ್ತಿಗಳ ಜುನಾವಣೆಗಳಲ್ಲ ಸ್ವಾರ್ಥಿಸಿ ಆರಿಸಿ ಬಂದರು. ನಂತರ ತಾಲೂಕು ಪಂಚಾಯ್ತಿಗಳಲ್ಲಿಯೂ ಸಹ ಅವರ ಪ್ರತಿನಿಧಿಕರಣ ಮುಂದುವರೆಯಿಲು. ಅಂದರೆ ತಾಲೂಕು ಪಂಚಾಯ್ತಿ ಜುನಾವಣೆಯಲ್ಲ ಅಮರಮ್ಮೆ ಎಂಬುವವರು ಸ್ವಾರ್ಥಿಸಿದ್ದರು ಆದರೆ ಟಟುಗಳು ಕಡಿಮೆ ಇದ್ದ ಕಾರಣ ಗೆಲ್ಲಲಾಗಲಿಲ್ಲ.

ಹಿಂಗೆ ಎಬಲ ಮಹಿಳೆಯರು ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಮುಂದುವರೆಯಲು ಅಥವಾ ಅಜವ್ಯಾಧಿಯನ್ನು ಸಾಧಿಸಲು ಹಲವಾರು ಪ್ರಯತ್ನಗಳನ್ನು ನಡೆಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ.

೪.೪ ಸಮಾಜಾಜವ್ಯಾಧಿ ಕಾರ್ಯಗಳಲ್ಲಿ JMS ನ ಹಾತ್

JMSನ ಮಹಿಳೆಯರು ಸಮಾಜಾಜವ್ಯಾಧಿ ಕಾರ್ಯಗಳಲ್ಲಿಯೂ ತಮ್ಮ ಪ್ರಾರ್ಥಿಣ್ಯತೆಯನ್ನು ಮೇರೆದಿದ್ದಾರೆ.

ಎ. ಜಿಲ್ಲಾ ಶಾಲೆ ಪ್ರಾರಂಭದಲ್ಲಿ JMS ನವರು ಈ ಜಿಲ್ಲಾ ಶಾಲೆಯನ್ನು ತೆರೆದ್ದರಿಂದ ಬಡ ಮಕ್ಕಳು, ಶಾಲೆ ಬಿಟ್ಟ ಮಕ್ಕಳು, ಬಾಲಕಾರ್ಮಿಕ ಮಕ್ಕಳು, ಹಿಂಗೆ ಅನಿವಾರ್ಯ ಕಾರಣಗಳಾಗಿ ಶಿಕ್ಷಣದಿಂದ ವಂಚಿತರಾದ ಮಕ್ಕಳಗೆ ಆಶಾ ಕಿರಣವಾಯಲು. ಇಲ್ಲಿಗೆ ಸುಮಾರು ೩೫೦ ಮಕ್ಕಳಗೆ ಶಿಕ್ಷಣವನ್ನು ಕೊಡಿಸಲಾಗಿದೆ. ಒಂದನೇ ತರಗತಿಯಿಂದ ಹಿಡಿದು

ಪಿ.ಯು.ಸಿ., ಡಿಗ್ರಿವರೆಗೆ ಮತ್ತು ತಾಂತ್ರಿಕ ಪದವಿಗಳವರೆಗೂ ಸಹ ಎಬಳ ತನ್ನ ಸಹಾಯ ಹಣತೆವನ್ನು ನೀಡಿದೆ. ಇದಕ್ಕೆ ಕೇಂದ್ರ ಸರಕಾರದ ಬಾಲ ಕಾರ್ಮಿಕ ಯೋಜನೆಯಿಂದ ಸಹಾಯ ದೊರೆತಿದೆ.

ಜ. 2009ರಲ್ಲಿ ಸಂಭವಿಸಿದ ನೆರೆಹಾವಣೆಯಲ್ಲ ನಿರ್ಗತಿಕರಾದ ಜನರಿಗೆ AID ಸಹಾಯದಿಂದ 60 ಕುಟುಂಬಗಳಿಗೆ ಶೀಂಘರಾಜನ್ಮ ವಿತರಿಸಿದರು. ಹಾಗೆಯೇ 250 ಚುಪಕ ಒಲೆಗಳನ್ಮು ವಿತರಿಸಿದರು. ಮತ್ತು ಮಾರ್ಗಸುಂಟೆ ಉರು ಸಂಪೂರ್ಣ ನಾಶವಾಗಿದ್ದು ಆ ಉರು ಸ್ಥಳಾಂತರಿಸುವ ಕುರಿತು ಹೊರಾಟ ನಡೆಸಲಾಯಿತು.

సి.సి.రోడ్ నిమాణ JMS న ఒందు భాగవాద ర్థాన్సీరాణి మహిళా సంఘ ముద్దినే గుడ్డియల్ తి లక్ష రూగిళ మోత్తద సి.సి.రోడ్ నిమిసలు ఒట్టిగెయస్సు పడేయతు. ఈ సంఘదల్లి 14 జన మహిళా నదస్వరీద్దు ఈ రోడ్ నిమిసలు కొనసాగుతు. ఏకేందరే పురుష శాకి వ్యవస్థేయల్ మహిళీయరు ముందే బరలు వ్యవస్థే ఒప్పోవుదిల్ల. ఖారినల్ల మత్తు కుటుంబదల్లన పురుషర విరోధగిళ నడువేయిం రోడ్ కాయిచన్న ఆరంభిసిదరు. ఈ కాయి ముక్కాయివాగువపరేగొ హలవారు టికేగిళగి గురియాదరు. ఖారిన కేలపు కిడిగేండిగిళంద నాకష్టు నొఱపుగిళన్న అనుభవిసిదరు. ఆదరూ కూడ పెట్ట జడదే సి.సి.రోడ్ కాయిచన్న పూతికగొళసి పురుషశాకి వ్యవస్థేగి మహిళీయరూ కూడ పురుషరిగింత కడిమే ఇల్ల. అవరూ నక్క పురుషర సరిసమానరు ఎందు తోఱిసికొణ్ణరు.

କ୍ଷି. ଅର୍ପାଳଙ୍ଗ୍ଯ ଚିତ୍ରଯିତାଙ୍କ ନଂବଂ ଦିନିରେ ଜନାର୍ପାଳଙ୍ଗ୍ଯ ଅଂଧ୍ରାଲାନ କାମକ୍ରେମଗଳ୍ଲ ଭାଗପକ୍ଷିଶୁଦ୍ଧର ମୂଲକ ବୀବଲାହିତୁ ଜନରାଜ୍ ଜାଗ୍ରତ୍ତିଯିନ୍ଦ୍ରିୟ ମାତ୍ରାରୁ ଶ୍ରୀମିଶିଦ୍ଧାରେ.

ಇಲ್ಲಿ ಗಾಮ ಪಂಚಾಯತ್ರೀನ ಸರಿಯಾಗಿ ಜಾರಿಯಾಗುವಂತೆ ನೋಡಿಕೊಂಡಿದ್ದ್ರಾಗೆ.

ಎಫ್. RTI ಹಾಕುವುದರ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ವಜ್ರಿಕೆಯನ್ನು ನಿರ್ದಿಷ್ಟ ಸರಿಯಾದ ರೀತಿಯಲ್ಲಿ ಕಾಯಿಸಿದರೆ ಹಿನ್ನೆಲೆಯನ್ನು ಮಾಡಿದ್ದಾರೆ.

2008ರಲ್ಲ JMS ಮಹಿಳೆಯು N.R.H.M ಕಾರ್ಯಕ್ರಮಕ್ಕಾಗಿ ತುಂಬಾ ಶ್ರಮವಹಿಸಿ ದುಡಿದರು. ಹೊದಲು 3 ದಿನಗಳ ಕಾಲ ಪ್ರೋತ್ಸಾಹ, ಭ್ಯಾಗವಾಟ, ದೋರಣದಿನ್ನಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮತ್ತು ಇವುಗಳ ಅಡಿಯಲ್ಲಿ ಬರುವ ಉಪಕೇಂದ್ರಗಳು, ಹೆಚ್‌ಗಳು, VHSC ಗಳನ್ನು ಗುರುತಿಸುವ ಕೆಲಸ ಆರಂಭಿಸಿದರು. 3 ದಿನಗಳ ಅವಧಿಯಲ್ಲಿ 50 ಹೆಚ್‌ಗಳನ್ನು ಸರೇ ಮಾಡಿದರು. ಇದರಲ್ಲಿ ಗ್ರಾಮದ ವೀಕ್ಷಣೆ, ಕ್ರಿಯಾ ಯೋಜನೆ, ತಯಾರಿ, ನಂತರ ನಂದಿಹಾಳ್ ಜಿಕ್‌ಕೊಟ್ಟಿಕಲ್, ತಡಕಲ್, ಹಾಲಾಪುರ, ಹೆಚ್‌ಬಾದರ ದಿನ್ನಿಗೆ ಉಪಕೇಂದ್ರಗಳನ್ನು ಪರಿಶೀಲನೆ, ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕೆಂಬ ಪ್ರಾರ್ಥನೆಯನ್ನು ಮತ್ತು ಕಷ್ಟದಾಖಳಿಗಳನ್ನು ಹಾಗೂ ಸ್ವೇಚ್ಛತೆ ಇಲ್ಲದೇ ಇರುವುದನ್ನು ಗುರುತಿಸಿದರು. ಇವುಗಳು ಸರಿಯಾಗಿ ಕಾರ್ಯ, ನಿರ್ವಹಿಸುವಂತೆ Followup ಮಾಡಿದರು. ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೀರಿನ ಸೌಲಭ್ಯ, ಶೌಚಾಲಯ, ಹೆರಿಗೆ ಕೋಣೆ, ಸಿಬ್ಬಂದಿಯ ಕೋರತೆ, ಭೃಷ್ಣಭಾರ ಇವುಗಳಿಗೆ ಕಡೆಗೆ ಗಮನಹರಿಸಿದ್ದಾರೆ. ಇದರ ಪರಿಣಾಮವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಂದು ವ್ಯವಸ್ಥೆಯಲ್ಲಿರುವುದು ಕಂಡು ಬಂದಿದೆ. ಈ ಮಹಿಳೆಯರು ತಾಲೂಕು ಮತ್ತು ಜಿಲ್ಲಾ ಮಟ್ಟದ

ನಾವೆಜನಿಕ ಅಹವಾಲು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಆಶಾ ಕಾರ್ಯಕ್ರಮೆಯರನ್ನು ಗುರುತಿಸಿ ಅವರ ಕಣ್ಣಗಳಲ್ಲಿ ಭಾಗಿಗೊಂಡಿದ್ದಾರೆ. ಅಂದರೆ ಅವರಿಗೆ ಇರುವಂತಹ ಅನಾನುಕೂಲಗಳನ್ನು ಪರಿಹರಿಸುವಲ್ಲಿ ಸಹಕಾರಿಯಾಗಿದ್ದಾರೆ.

ಗ್ರಾಮ ಪಂಚಾಯ್ತಿಗಳಲ್ಲಿರುವ NREGA ಕಾರ್ಯಕ್ರಮ ನಮ್ಮೆಗಾಗಿ ಜಾರಿಗೆ ಬರಲು ಶ್ರಮ ವಹಿಸಿದ್ದಾರೆ. ಅಂದರೆ ಅಲ್ಲಿನ ಜನರು ಉದ್ಯೋಗವನ್ನರಸಿ ಬೀರೆ ಬೀರೆ ಉರುಗಳಗೆ ವಲಸೆ ಹೋಗುತ್ತಿದ್ದರು. ಇದನ್ನು ತಡೆಯುವುದಕ್ಕಾಗಿಯೇ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿರುವುದರಿಂದ ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು ಜನರ ಮಧ್ಯೆ ಗುಂಪು ಸಭೆಗಳನ್ನು ಏರ್ಪಡಿಸುವುದರ ಮೂಲಕ ಓವಳುಂ ಕಾರ್ಯಕ್ರಮಕ್ಕೆ ಅಜ್ಞಯನ್ನು ಹಾಕುವುದು, ಕೆಲಸವನ್ನು ಕೊಡಿಸುವುದು ಹಿಂಗೆ ಹಲವಾರು ವಿಧದಲ್ಲಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ದುಡಿದಿದೆ ಮತ್ತು ಗೊಂವಾರು ಬಳಗನೂರು, ತಡಕಲ್ಲು, ದುಮತ್ತಿ, ಹಿರೆಕೊಟ್ಟೆಕಲ್ಲು, ಮುದ್ದಿನ ಗುಡಿ, ಈ ಉರುಗಳಲ್ಲಿ ಜನರಿಗೆ ಕೆಲಸ ಸಿಗದೇ ಇದ್ದರಿಂದ ನಿರುದ್ಯೋಗ ಭಾಗ್ಯಗೆ ಅಜ್ಞಯನ್ನು ಹಾಕಿಸಿದ್ದಾರೆ.

JMS ಮಹಿಳೆಯರು ತಮ್ಮ ಸಂಘಟನೆಯಡಿಯಲ್ಲಿ ಹಲವಾರು ಮಹಿಳಾ ಸ್ವೇ ಸಹಾಯ ಸಂಘಗಳನ್ನು ಸ್ಥಾಪಿಸಿದರು. ಸಂಘಗಳಲ್ಲಿ ಉಳಿತಾಯ, ಸರಿಯಾದ ಸಮಯಕ್ಕೆ ಸಭೆ ನಡೆಸಬೇಕು, ಸಂಘಟನೆಯಲ್ಲಾದ ಚರ್ಚೆಗಳನ್ನು ಮತ್ತು ಕೆಲಸಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದಾರೆ.

JMS ತನ್ನ ಅಡಿಯಲ್ಲಿ ಹಲವಾರು ಮಹಿಳಾ ಸ್ವೇಸಹಾಯ ಸಂಘಗಳನ್ನು ಸ್ಥಾಪಿಸಿಕೊಂಡಿದೆ. ಈ ಸಂಘಗಳನ್ನು ಬ್ರಾಂಹಿಕ ಸಂಬಂಧವನ್ನು ಬೆಳೆಸಿಕೊಡಲಾಯಿತು. ನಂತರ SC/ST-Corporation ಮತ್ತು Bridge Foundation ನಿಂದ ೭೦ ಮಂದಿಗೆ ಕುರಿಗಳನ್ನು ಕೊಡಿಸಲಾಯಿತು. ಇದರಿಂದ ಸಂಘಗಳು ಅಜವ್ಯಧಿಯ ಕಡೆಗೆ ಮುಂದು ಮಾಡಿದವು.

JMS ಮಹಿಳೆಯರು ತಮ್ಮ ಹೊಲಗಳಲ್ಲಿನ ಕೆಲಸಗಳಿಗೆ ಬೀರೆಯವರಿಂದ ಟ್ರಾಕ್ಟರ್‌ಗಳನ್ನು ಬಾಡಿಗೆ ತಂದು ಬಳಸುತ್ತಿದ್ದರು. ಇದನ್ನು ಅರಿತ ಅವರು ಸಂಘಟನೆಯಲ್ಲಿನ ಮಹಿಳೆಯರಿಗಾಗಿಯೇ ತಮ್ಮದೇ ಆದ ಒಂದು ಸ್ವಂತ ಟ್ರಾಕ್ಟರನ್ನು ಲಭಿಸಿದಿದ್ದರು. ಇದರಿಂದ ಹೊಲದ ಕೆಲಸಗಳಿಗೆ ಬೀರೆಯವರನ್ನು ಅವಲಂಜನುವುದು ತಪ್ಪಿತು.

೨೦೦೫ರಲ್ಲಿ ಆಹಾರ ಹಕ್ಕು ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ೨ ತಾಲೂಕುಗಳಲ್ಲಿ ಪ್ರಜಾರವನ್ನು ಮಾಡಿ ಸಭೆಯನ್ನು ನಡೆಸಿದರು. RTI ಹಾಕುವುದು, ಸಂಭದ ಬಡ ಮತ್ತು ಪುಸ್ತಕ ವಿತರಿಸುವುದು (೩ ವರ್ಷ) ಈ ಕಾರ್ಯಗಳ ಮೂಲಕ ಜನರ ಗಮನ ಸೇಳಿದರು.

8.5 JMSನ ಹೋರಾಟಗಳ ಮತ್ತು ಮೈಲ್ಲಾಗಳು

JMS ನ ಹುಟ್ಟಿಸಿದ ಹಿಡಿದು ಇಂದಿನವರೆಗೂ ಹಲವಾರು ಹೋರಾಟಗಳಲ್ಲಿ ಭಾಗವಹಿಸಿ ಮತ್ತು ಸ್ವತಃ ತಾವೇ ಹೋರಾಟಗಳನ್ನು ನಡೆಸಿ ಅವುಗಳಲ್ಲಿ ಸಭಲತೆಯನ್ನು ಪಡೆದುಕೊಂಡಿದೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.

1. ಕೊಟ್ಟಿಕಲ್ ಹಳ್ಳಿಯ ಮಹಿಳೆಯರು ಹೊಲದಲ್ಲಿ ಕೆಲಸಕ್ಕೆ ಹೋದ ಅವರ ಮೇಲೆ ನಾಯಕ ಜನಾಂಗದವರು ದೊಜನ್ಯೆ ನಡೆಸಿದರು. ಆ ಉರಿನಲ್ಲ ಅವರೇ ಪ್ರಭಲರಾಗಿದ್ದ ದಾತ ಮಹಿಳೆಯರಿಗೆ ಕಿರುಕುಳ ನಿಳಿಡುತ್ತಿದ್ದರು. ಇದರಿಂದಾಗಿ JMS ನ ಮಹಿಳೆಯರೆಲ್ಲರೂ ಸೇರಿ ಆ ಉರಳ್ ರ್ಯಾಲ್ ನಡೆಸಿದರು. ಆದರೆ ಆಗ ಉರಳ್ ಯಾರೂ ಇರಲಿಲ್ಲ. ಪ್ರೋಲಪನರು ಸಂಘಟನೆಯವರ ಮೇಲೆ ದೊಜನ್ಯೆ ಮಾಡಿ ಮೈಕ್ರೋನ್ ಕಿತ್ತು ಎನ್ದು ಹೊಡೆಯುವ ಮಟ್ಟಕ್ಕೆ ಹೋದರು ಆದರೆ ದಾತ ಸಂಭದ ಬೆಂಬಲವಿದ್ದುದರಿಂದಾಗಿ ನಾಯಕರ ಮೇಲೆ ಖಚಿತ ಜ್ಯೋಜಿತ ಮಾಡಲಾಯಿತು.
2. ಮಹಿಳೆಯ ಉದ್ದೇಶದಲ್ಲಿ ಕೂಡಲು ಹಿನ್ನ ಮಾರುವ ಹುಡುಗಿಯ ಮೇಲೆ ಉದ್ದೇಶ ಗ್ರಾಮದಲ್ಲಿ ಓ ಜನ ಬೇರೆ ಬೇರೆ ಜಾತೆಯ ಹುಡುಗರು ಅತ್ಯಾಚಾರ ಮಾಡಿದ್ದರು. ಹಾಗಾಗಿ ಇದನ್ನು ವಿರೋದಿಸಿ “ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದರೆ ಕುಡುಗೊಂಬಿಸಿದ ಕಡಿಯತ್ತೇವೆ” ಎಂಬ ಫೋಂಷನೆಯೊಂದಿಗೆ ಅತ್ಯಾಚಾರವೆಸಗುವವರಿಗೆ ಎಜ್ಜರಿಕೆಯನ್ನು ನಿಂದಿದ್ದಾರೆ ಮತ್ತು ಪುರುಷರ ಪ್ರತಿಕೃತಿ ದಹನವನ್ನು ಮಾಡಲಾಯಿತು.
3. ಅಮರೇಶ್ವರ ಕ್ರಾಂತೋನಲ್ಲಿ SC ಜಾತಿಯ ಹುಡುಗ ಅಂಗಾಯತ ಹುಡುಗಿಯನ್ನು ಬುಡಾಯಿಸಿದ್ದರಿಂದ ಅಂಗಾಯತ ಸಮುದಾಯದವರೆಲ್ಲ ದಾತ ಕೇರಿಗಳಿಗೆ ಸುಗ್ರಿ ಮನೆಗಳನ್ನೆಲ್ಲಾ ತ್ವಂಸ ಮಾಡಿ ಮಹಿಳೆಯರನ್ನು ಹೊಡೆದು ಹಿಂಸಿಸಿದರು. ಇದರಿಂದ ಆ ಉರಿನಲ್ಲ 144 Section ಜಾರಿಯಾಗಿದ್ದ ಈ ವಿಷಯಕ್ಕೆ ಸಂಬಂಧಿಸಿದಂತೆ ಎಬಳನವರು ಅಮರೇಶ್ವರ ಕ್ರಾಂತೋನಲ್ಲಿ ರಸ್ತೆ ತಡೆ ನಡೆಸಿ ಉರಿನ ನಾಡಗೌಡನನ್ನು ಜ್ಯೋಗಿ ಹಾಕಿಸುವ ಕಾರ್ಯದಲ್ಲ ಯಶಸ್ವಿಯಾಗಿದ್ದಾರೆ. ಮತ್ತು ಈ ವಿಷಯಕ್ಕೆ ಸಂಬಂಧಿಸಿ ಬೆಂಗಳೂರಿವರೆಗೂ ಹೋಗಿದ್ದಾರೆ.
4. ಬರಗಾಲದ ಪರಿಣಾಮವಾಗಿ ಜನರು ಕೂಡಾಯನ್ನರಸಿ ಬೆಂಗಳೂರಿಗೆ ವಲಸೆ ಹೋಗುತ್ತಿದ್ದರು. ಹಾಗಾಗಿ ಹೊಲದಲ್ಲಿ ನೆಲ್ಲು ಕೊಯ್ಯುವ ಯಂತ್ರವನ್ನು ನಿಲ್ಲಿಸಬೇಕು. ಇದರಿಂದ ಜನರಿಗೆ ಕೆಲಸ ದೂರೆತಂತಾಗುತ್ತದೆ. ಮತ್ತು 200ರೂ ಕೂಡಾಯನ್ನು ಕೊಡಬೇಕು ಎಂದು ರಾಯಭಾರಿನ ಡಿ.ಸಿ ಆಫೀಸ್ ಎದುರಿಗೆ ಹೋರಾಟವನ್ನು ನಡೆಸಿದ್ದಾರೆ. ಈ ಹೋರಾಟದ ಪರಿಣಾಮವಾಗಿ ಜನರಿಗೆ ಕೂಡಾ ಜಾಸ್ತಿ ಸಿಕ್ಕಿತು.
5. ಉಟಕನೊರು ಗ್ರಾಮದಲ್ಲಿ ಕೂಡಾಗಾಗಿ ಕಾಳು ಯೋಜನೆಯಲ್ಲಿ ಕೆಳಪೆ ಮಟ್ಟದ ಕೆಲಸ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮ ಪೆಂಚಾಯ್ತುಗೆ ಇಂಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
6. 2004ರಲ್ಲಿ ಬಳ್ಳಾರಿ ಜಿಲ್ಲೆಯ ವಣಿಕನೊರು ಗ್ರಾಮದಲ್ಲಿ ದಾತ ಮಹಿಳೆ ಎರ್ಮೆನನ್ನು ಬೆತ್ತಲೆ ಮೇರವಣಿಗೆ ಮಾಡಿದ್ದರೆ ಪರಿಣಾಮವಾಗಿ ಅಲ್ಲಿಗೆ ಹೋಗಿ ಬೆತ್ತಲೆ ಮಾಡಿದವರ ವಿರುದ್ಧ ಪ್ರತಿಭಟನೆಯನ್ನು ಮಾಡಲಾಗಿದೆ.
7. ವರದಕ್ಕಿಣಿ ಕಿರುಕುಳ ಆತ್ಮಹತ್ಯೆಯ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದಾರೆ.

8. ದೊಜನ್ಯೆದಿಂದ ಕೊಲೆಗಿಂಡಾದ ಪ್ರಕರಣಗಳನ್ನಿಷ್ಟುಕೊಂಡು ನಿಜಾಂಶವನ್ನು ಹೋಗಿಕೊಂಡುವುದಕ್ಕಾಗಿ ಸಿಂಧನೊರು ಮತ್ತು ಮಾಸ್ಟಿ ತಾಲೂಕುಗಳಲ್ಲಿ 2 ಮಹಿಳಾ ಗುಂಪುಗಳನ್ನು ರಚಿಸಿಕೊಂಡು ದೊಜನ್ಯೆಕೊಳಗಾಗಿ ಸತ್ತ ಮಹಿಳೆಯರ ಮಾಹಿತಿಗಳನ್ನು ಸಂಗ್ರಹಿಸಿ ಪ್ರೋಲಪನರ ಗಮನಕ್ಕೆ ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

9. ಪುರುಷರಿಂದ ಆಗಬಹುದಾದ ತೊಂದರೆಗಳೆಲ್ಲವನ್ನು ಸಂಪರ್ಕನೆಯ ಮಹಿಳೆಯರಿಗೆ ತಿಳಿಸುತ್ತ ಅವಿಷಯಗಳನ್ನು ಜೆಡಿಸಿ, ಮಹಿಳೆಯರೆಲ್ಲರೂ ಒಗ್ಗಟಾಗಿ ಇರಲು ಹೇಳುತ್ತಿದ್ದರು. ತಕರಾರು ಮಾಡಿದ ಪುರುಷರಿಗೆ ತಮ್ಮ ಒಗ್ಗಟನ್ನು ಪ್ರದರ್ಶಿಸುತ್ತಿದ್ದರು.

10. ಗುಜರಾತ್‌ನಲ್ಲಿ ನಮ್ಮದಾ ಬಜಾವೋಳ ಅಂದೋಲನದಲ್ಲಿ ಮೇರಾ ಪಟ್ಟರೋರನ್ನು ಭೇಟಿಯಾಗಿ ಅಂದೋಲನದಲ್ಲಿ ಭಾಗವಹಿಸಿ ಅದಕ್ಕೆ ಬೆಂಬಲವನ್ನು ನೀಡಿದ್ದರು.

11. ದೆಹಲಯಿಲ್ಲ ಜಂತರ್ ಮಂತರ್, ನಲ್ಲಿ National Alliance for Peoples Movement ರವರ ರಾಷ್ಟ್ರೀಯ ಮಟ್ಟದ ಹೋರಾಟದಲ್ಲಿ ಭಾಗವಹಿಸಿದ್ದರು.

12. ಜಾಗತಿಕರಣದ ಪರಿಣಾಮವಾಗಿ ಬಾಂಬಿ ಸ್ಟ್ರೋಗ್ಜ ನಾಶದಿಂದ ದಾತರ ಮೇಲಾಗುವ ಪರಿಣಾಮದ ವಿರುದ್ಧ ತಮ್ಮ ಛ್ಣಿ ಎತ್ತಿದ್ದ್ವಾರೆ.

13. ಗ್ರಾಮಪಂಚಾಂತ್ರಯ ವ್ಯಾಪ್ತಿಯಲ್ಲಿನ ಕಾರ್ಯಕ್ರಮಗಳು ಸರಿಯಾಗಿ ಜರುಗುವಂತೆ ನೋಡಿಕೊಂಡಿದ್ದ್ವಾರೆ.
(VHSC, PDS, NREGA, ಜಲಾನಯನ ಮುಂತಾದವುಗಳು)

14. ಮಹಿಳಾ ಸಂಘಗಳಲ್ಲಿ ಜಾಗೃತಿಯನ್ನು ಮೂಡಿಸಿ ಗುಂಪುಸಭೆಗಳನ್ನು ಮಾಡುವಂತೆ ಕರೆ ನೀಡಿದ್ದ್ವಾರೆ. ಓವಳಿಂ ಕಾಮಗಾರಿಗೆ ಸಂಬಂಧಿಸಿದಂತೆ ಅಜ್ಞ ಹಾಕಿಸುವುದು, ಕೆಲನ ಕೊಡಿಸುವ ಕಾರ್ಯಗಳನ್ನು ಮಾಡಿದ್ದ್ವಾರೆ. ಹಾಗೆಯೇ ಗೋಳವಾರ, ಬಳಗನೂರು, ತಡಕಲ್ಲು, ದುಮತ್ತಿ, ಹೀರೇಕೊಟ್ಟಿಕಲ್ಲೋ, ಮುದ್ದಿನ ಗುಡಿ ತಂ ಶಾರುಗಳಲ್ಲಿನ ಜನರಿಗೆ ಕೆಲನ ಕೊಡಿದ್ದರೆ ಸಿರುದ್ದೋಣಿ ಭತ್ಯೆಯನ್ನು ನೀಡುವಂತೆ ಅಜ್ಞ ಹಾಕಿಸಿದ್ದ್ವಾರೆ.

15. ತಡಕಲ್ಲಾನಲ್ಲಿ ರಸ್ತೆಯ ಪಕ್ಕದಲ್ಲಿ ದಾತರ ಕೇರಿಗೆ ಸೇರಿದ ಜಾಗವಿದ್ದು ಅಲ್ಲ ಆರೋಗ್ಯ ಉಪಕ್ರೇಂದ್ರ ಕಟ್ಟಲು ಶಾರಿನ ಹಿರಿಯರು ತೀವ್ರಾನಿಸಿದ್ದರು ಇದನ್ನು ಎನ್‌ಸಿ ಯವರು ವಿರೋಧಿಸಿದರು. ಶಾರಿನವರು ದಾತರ ಕೇರಿಗೆ ನುಗ್ಗಿ ಜನರನ್ನು ಧೃಷಿಸಿದರು. ಅವರಿಗೆ ಹಿಟ್ಟಿನಗಿರಣಿ, ಆಚೋಗಳಲ್ಲಿ, ಹೋಟೆಲ್‌ಗಳಲ್ಲಿ ಎಣಿಯೂ ಪ್ರವೇಶವಿಲ್ಲದಂತೆ ಮಾಡಲಾಯತ್ತು. ಇಲ್ಲಿಯೂ ಎಬಲ ಮಹಿಳೆಯರು ಪ್ರವೇಶಿಸಿ ದಾತರಿಗೆ ಎಲ್ಲಾ ಸೌಲಭ್ಯಗಳು ದೊರೆಯುವಂತೆ ಮಾಡಲಾಯತ್ತು. ಇದರಿಂದಿಂಥಾಗಿ ಏಬಣವರು ಸರ್ಫಲತೆಯನ್ನು ಕಂಡುಕೊಂಡರು.

ಹೀಗೆ ಹಲವಾರು ವಿಧದಲ್ಲಿ ಎಬಣ ಮಹಿಳೆಯರು ಹೋರಾಟಗಳಲ್ಲಿ, ಪ್ರತಿಭಂಗನೆಗಳಲ್ಲಿ ಭಾಗವಹಿಸಿ ಛ್ಣಿಯಾಗಿ ಪ್ರಾಣವನ್ನು ಕಾಳುತ್ತೇವೆ.

8.6 JMS ಮಹಿಳೆಯರು ಎದುರಿಸಿದ ಸಮಸ್ಯೆಗಳು

ವ್ಯವಸ್ಥೆಯಲ್ಲಿ ಮಹಿಳೆಯರು ಏನೇ ಮಾಡಿದರೂ ಸಹ ಪುರುಷರ ಕೆಂಗಳ್ಣಿಗೆ ಒಳಗಾಗುತ್ತಾರೆ. ಪುರುಷ ಶಾಹಿ ವ್ಯವಸ್ಥೆಯಲ್ಲಿ ಮಹಿಳೆಯರು ಪುರುಷರ ಅಧಿಕಾರದಲ್ಲಿಯೇ ಜೀವನ ಸಾಗಿಸಬೇಕೆಂಬ ಮನೋಭಾವನೆಯನ್ನು ಹೊಂದಿರುವ ಪುರುಷ ವರಗೆ ಮಹಿಳೆಯರ ಅಜ್ಞವೃದ್ಧಿಯನ್ನು ಸಹಿಸುವುದಿಲ್ಲ. ಈ ಹಿನ್ನಲೆಯಲ್ಲಿ ಎಬಣ ಮಹಿಳೆಯರು

ಸಂಘಟನೆಯನ್ನು ಸೇರುವುದಕ್ಕೂ ಮೊದಲು ಹಾಗೂ ಸೇರಿದ ನಂತರವೂ ಸಹ ವ್ಯವಸ್ಥೆಯಿಂದ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಇವುಗಳನ್ನು ಕೆಲವು ವಕ್ತುಗಳ ಹೇಳಕೆಯ ಮೂಲಕ ತಿಳಿಸಲು ಬಯಸುತ್ತೇನೆ.

ಸಂಘಟನೆಯನ್ನು ಸೇರುವುದಕ್ಕೂ ಮೊದಲು ಮಹಿಳೆಯರು ಹಲವಾರು ಸಂಕ್ಷಿಪ್ತಗಳನ್ನು ಎದುರಿಸುತ್ತಿದ್ದರು. ಈಗಾಗಿ ಉರೂರು ಅಲೆಯಬೇಕಾಗಿತ್ತು. ಬಂದ ಈಗಾಗಿಯಿಂದ ಮನೆಯ ಸಂಸಾರವನ್ನು ನಡೆಸುವುದೂ ಕಷ್ಟಕರವಾಗಿತ್ತು. ಅಂತಹ ಸ್ಥಿತಿಯಲ್ಲಿ ಮಕ್ಕಳ ವಿದ್ಯಾಭಾರವಂತೂ ಕನಸಿನ ಮಾತಾಗಿತ್ತು. ಪುರುಷರು ಕುಡಿದು ಬಂದು ತಮ್ಮ ಹೆಂಡತಿಯನ್ನು ಹೊಡಿಯುತ್ತಿದ್ದರು. ಈ ಮಹಿಳೆಯರಿಗೆ ಲೋಕದ ಜ್ಞಾನವೇ ತಿಳಿದಿರಿಲ್ಲ. ಇಂತಹ ಸಂಭಾರದಲ್ಲಿ ಎಬಣ್ಣು ಕಣ್ಣುವ ಸುವರ್ಣಾವಕಾಶ ಒದಗಿ ಬಂದಿತು. ಇದರಿಂದಾಗಿ ಎಬಣ ಬಂದು ದೊಡ್ಡ ಸಂಘಟನೆಯಾಗಿ ಬೆಳೆದು ಬಂದಿದೆ. ಇಂದು ಸಿಂಧನಾರು ಮತ್ತು ಮಾನ್ಯ ತಾಲೂಕುಗಳ ೨೫ ಹಳ್ಳಿಗಳಲ್ಲಿ ೩೭ ಮಹಿಳಾ ಸ್ವೇ ಸಹಾಯ ಸಂಘಗಳನ್ನು ಸ್ಥಾಪಿಸಿದ್ದಾರೆ. ಈ ಸಂಘಗಳನ್ನು ಸ್ಥಾಪಿಸುವ ಸಂಭಾರ ಮಹಿಳೆಯರು ಸಂಘವನ್ನು ಸೇರಲು ಮುಂದೆ ಬಂದರೆ ಅವರ ಗಂಡಂಡಿರು ಇದಕ್ಕೆ ಒಪ್ಪೊತ್ತಿರಿಲ್ಲ. ಮತ್ತು ಹೆಂಡತಿಯನ್ನು ಹೊಡಿಯುವುದು. ಬೈಯ್ಯಿವಂತಹ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಇವುಗಳಾವುಗಳನ್ನು ಲೆಕ್ಕಿಸಿ ಸಂಘಗಳನ್ನು ನಿರ್ವಹಿಸಿಕೊಂಡರು. ಮೊದಮೊದಲು ಸಂಘಟನೆಯಲ್ಲಿ ಕೆಲಸ ಮಾಡಲು ಹೊಂದಾಣಿಕೆಯ ಸಮಸ್ಯೆ ಎದುರಾಗಿತ್ತು. ಬರುಬರುತ್ತಾ ಎಲ್ಲರೂ ಹೊಂದಿಕೊಂಡರು.

ಸಂಘಟನೆಯನ್ನು ಸೇರಿದ ನಂತರವೂ ಸಹ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಪ್ರಮುಖವಾಗಿ ಪ್ರೋಲಾಸರ ಕೆಂಗಣೀಗೆ ಗುರಿಯಾಗಿದ್ದಾರೆ. ಈ ಸಂಘಟನೆಯ ಮಹಿಳೆಯರನ್ನು ನಕ್ಷಲರು ಎಂದು ವಿಚಾರಿಸಿದ ಪ್ರಸಂಗಗಳು ನಾಕಣಿವೆ. ಮತ್ತು ಪ್ರೋಲಾಸರಿಂದ ಥಿಂಗಿಸಿಕೊಂಡ ಪ್ರಸಂಗಗಳೂ ಕೂಡ ಕಂಡು ಬರುತ್ತವೆ. ವ್ಯವಸ್ಥೆಯಲ್ಲಿ ಪುರುಷರ ಜಿಂತನೆಗಳು ಎಷ್ಟು ಕೆಣಿದ್ದಾಗಿರುತ್ತವೆ ಎಂಬುದಕ್ಕೆ ಬಂದು ಉತ್ತಮ ಉದಾಹರಣೆ ಮುದ್ದಿನಗುಡ್ಡಿಯಲ್ಲಿನ ರೂಪಿ ರಾಣಿ ಮಹಿಳಾ ಸಂಘವು ಅನುಭವಿಸಿದ ಕಷ್ಟಗಳು.

ಈ ಮಹಿಳಾ ಸಂಘವು ಎಂ.ಎಲ್.ಆ. ಬೋನ್‌ರಾಜ್ ಅವರಿಂದ ಉರಿನಲ್ಲಿ ಸಿ.ಸಿ.ರೋಡ್ ನಿರ್ಮಾಣಕ್ಕಾಗಿ ೩ ಲಕ್ಷ ರೂಪಾಯಿಗಳ ಕಾಮಗಾರಿಯನ್ನು ಮಂಜೂರು ಮಾಡಿಸಿಕೊಂಡು ಬಂದರು. ಇದರ ನಂತರ ಉರಿನಲ್ಲಿನ ಪ್ರತಿಯೊಬ್ಬ ಪುರುಷನೂ ಸಹ ಈ ಮಹಿಳೆಯರಿಗೆ ಹೀಯಾಳಸಲು ಪ್ರಾರಂಭಿಸಿದರು. ಉರಿನ ಮೇಲ್ಮೈಯವರು, ಕೆಳಜಾತಿಯವರು, ಮಧ್ಯಮ ಜಾತಿಯವರು ಸೇರಿದಂತೆ ಎಲ್ಲರೂ ಇವರನ್ನು ಶೋಳಣಿಸಲು ಪ್ರಾರಂಭಿಸಿದರು ಈ ಸಂಘದ ಮುಂಜಾಣಿಯಲ್ಲಿದ್ದ ಜಿನ್ನಮ್ಮನವರಿಗೆ ಹಲವಾರು ರೀತಿಯಲ್ಲಿ ಅವಿಷ್ಗಾತನ್ನು ಒಡ್ಡಿದರು ಮತ್ತು ಈ ಕೆಲಸವನ್ನು ಮಾಡದಂತೆ ಒತ್ತಡ ತಂದರು. ಏಕೆಂದರೆ ಗಂಡನರು ಮಾಡುವ ಕೆಲಸವನ್ನು ಹೆಂಗಸರು ಮಾಡಬಾರದು, ಗಂಡನರ ಮರಾಡೆ ಏನಾಗಬೇಕು ಎಂಬ ಉದ್ದೇಶದಿಂದ ಹಲವಾರು ವಿಧಿಗಳ ಕಿರುಕುಳಗಳನ್ನು ನಿರ್ದಿಧ್ಯಾನಿಸಿದರು. ನಕಾರಿ ನೌಕರರೂ ಸಹ ಉರಿನ ಹಿರಿಯರ ಮಾತನ್ನು ಕೇಳ ಸಂಘದ ಮಹಿಳೆಯರಿಗೆ ಸಮಸ್ಯೆಗಳನ್ನು ಸೃಷ್ಟಿಸಿದರು. ಮತ್ತು ಗಂಡಂಡಿರಿಗೆ ಚುಚ್ಚಿ ಮಾತನಾಡುವುದರ ಮೂಲಕ ಹೀಯಾಳಸುತ್ತಿದ್ದರು. ಇದರಿಂದ ಗಂಡಂಡಿರು ಕುಹಿತರಾಗಿ ಹೆಂಡತಿಯರನ್ನು ಹೊಡಿದ ಪ್ರಸಂಗಗಳು ನಾಕಣಿವೆ. ಎಲ್ಲರ ವಿರೋಧಗಳ ನಡುವೆಯೇ ಸಿ.ಸಿ.ರೋಡ್ ಕಾರ್ಯವನ್ನು ಪೂರ್ಣಗೊಳಿಸಿದರು. ಈ ಕಾರ್ಯಕ್ಕೆ ಹಣವನ್ನು ಪಡೆಯುವಳಿಯ ಹಲವಾರು ಸಮಸ್ಯೆಗಳನ್ನು ಎದುರಿಸಿದರು. ಈ ಎಲ್ಲಾ ಸಮಸ್ಯೆಗಳನ್ನು ಮೆಟ್ಟ ನಿಂತು ಅಜವ್ಯಾಧಿಯ ಕಡೆ ಮುಂ ಮಾಡಿದ್ದಾರೆ.

ಗೊಬ್ಬರ ತಯಾರಿಸುವ ಸಂದರ್ಭದಲ್ಲಿ ಹಣದ ಕೊರತೆಯುಂಟಾದಾಗ ಬ್ಯಾಂಕನಲ್ಲ ನಾಲವನ್ನು ಪಡೆಯಲು ಅಜ್ಞಯನ್ನು ಹಾಕಿದ್ದರು. 40.00ರೂ ಮಂಜೂರಾಗಿತ್ತು. ಆದರೆ ಬ್ಯಾಂಕ್ ಮ್ಯಾನೇಜರ್ ತೊಂದರೆ ಕೊಡಲು ಪ್ರಾರಂಭಿಸಿದನು. ಇದನ್ನು ಸಹ ಮಹಿಳೆಯರು ಒಗ್ಗಣ್ಡಾಗಿ ಎದುರಿಸಿದರು.

ಹೋರಾಟಗಳನ್ನು ನಡೆಸುವ ಸಂದರ್ಭದಲ್ಲಿ ಮಹಿಳಾ ಸಂಘಗಳನ್ನು ಕಟ್ಟುವ ಸಂದರ್ಭದಲ್ಲಿ ಹೀಗೆ ಹಲವಾರು ಸಂದರ್ಭದಲ್ಲಿ ಎಬಣ ಮಹಿಳೆಯರು ಬಹಳವು ಸಮಸ್ಯೆಗಳನ್ನು ಎದುರಿಸಿದ್ದಾರೆ.

8.7 JMSನ ಇಂದಿನ ಸ್ಥಿತಿ

ಜಾಗೃತಿ ಮಹಿಳಾ ಸಂಘಟನೆಗೆ ಸುಮಾರು 10 ವರ್ಷಗಳ ಇತಿಹಾಸವಿದೆ. ಈ ಹತ್ತು ವರ್ಷಗಳ ಅವಧಿಯಲ್ಲಿ ಈ ಸಂಘಟನೆಯ ಮಹಿಳೆಯರು ಹಲವಾರು ಏರಿಜರ್ಗಳನ್ನು ಕಂಡಿದ್ದಾರೆ. ಅನುಭವಿಸಿದ್ದಾರೆ. ಮಹಿಳೆಯರು ಇಂದು ತಮ್ಮ ಕಾಲನ ಮೇಲೆ ತಾವು ನಿಂತು ದುಡಿಯುವವರಾಗಿದ್ದಾರೆ, ಇತ್ತದಿಂದ ಮುಕ್ಕರಾಗಿದ್ದಾರೆ, ಮತ್ತು ಆಧುನಿಕ ಮಾರುಕಟ್ಟಿಯ ಪರಿಚಯವಾಗಿ ವ್ಯಾಪಾರ ಮನೋಭಾವನೆಯನ್ನು ಹೊಂದಿದ್ದಾರೆ. ಅನ್ಕರಷ್ಟರಾದ ಈ ಮಹಿಳೆಯರು ಅಕ್ಕರಷಿಗೊ ಮೀರಿದಂತಹ ಕಾರ್ಯಗಳನ್ನು ಮಾಡಿರುವುದು ಕಂಡುಬಂದಿದೆ. ಸರ್ಕಾರಿ ಅಧಿಕಾರಿಗಳೊಂದಿಗೆ ಸಿರ್ಗಣಂತರ ಮಾತನಾಡುವ ಕೌಶಲವನ್ನು ಪಡೆದುಕೊಂಡಿದ್ದಾರೆ. ಮತ್ತು ಬ್ಯಾಂಕುಗಳೊಂದಿಗೆ ವ್ಯವಹರಿಸುತ್ತಿದ್ದಾರೆ. ಟರ್ಕೋಂಟಾ ವ್ಯವಹಾರದೊಂದಿಗೆ ದೇಶದ ಮೂಲೆ ಮೂಲೆಗೂ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಒಗ್ಗಣ್ಡನಿಂದ ಅಥವಾ ಸಂಘಟನೆಯಿಂದ ಅಜವ್ಯಧಿಯನ್ನು ಸಾಧ್ಯ ಎಂಬುದನ್ನು ಜನರಿಗೆ ತೋರಿಸಿಕೊಣಿದ್ದಾರೆ. ಇವರು ಇತರ ಮಹಿಳೆಯರಿಗೆ ಮಾದರಿಯಾಗಿ ನಿಂತಿದ್ದಾರೆ. ಇಂತಹ ಎಜಣಾ ಇಂದು ಹೊಂದಾಣಿಕೆಯ ಸಮಸ್ಯೆ ಎದ್ದುಕಾಣುತ್ತದೆ. ಈ ಸಂಘಟನೆಯ ಮಹಿಳೆಯರಲ್ಲಿಯೇ ಹಲವಾರು ಒಡಕುಗಳು ಮೈಮನಸ್ಸುಗಳು ಕಂಡು ಬರುತ್ತವೆ. ಹಿಂದೆ ಇದ್ದಂತಹ ಹೋರಾಟದ ಮನೋಭಾವ ಕ್ಷೀಳಿಸಿದಂತೆ ಕಾಣುತ್ತದೆ. ಆದರೂ ಸಹ ಈ ವ್ಯೇಮನಸ್ಸುಗಳು ಆದಷ್ಟು ಬೇಗ ಕಣ್ಣರೆಯಾಗಿ ಅಜವ್ಯಧಿಯತ್ತ ಸಾಗೆ ಎಂಬುದು ನಮ್ಮ ಆಶೇಯ.

9.0 ಹೌಷ್ಟಿಕತೆಯ ಬಗ್ಗೆ ಅಧ್ಯಾಯನ ಮತ್ತು ಕಾರ್ಯ

9.1 B.M.I - Methodology

ರಾಯಚೂರು ಜಿಲ್ಲೆ ಅಂಗಸೂರು ತಾಲೂಕಿನ (ಕೊ) ಮೇದಾವಿ ರಾಯನಕೊಂಡಾ ಎಂಬ ಹಳ್ಳಿಯಲ್ಲಿ ಕುಟುಂಬಗಳಲ್ಲಿನ ಅಪೋಷಿತಕರೆಯ ಮಟ್ಟವನ್ನು ತಿಳಿಯುವ ಉದ್ದೇಶಸ್ವಿಳ್ಪಿಕೊಂಡು ಅಧ್ಯಯನವನ್ನು ಕೈಗೊಳ್ಳಲಾಯಿತು. ಈ ಮೂಲಕ ಕುಟುಂಬಗಳಿಗೆ ಆಹಾರಭದ್ರತೆಯನ್ನು ಒದಗಿಸುವ ಆಹಾರದ ಮೂಲಗಳು, ಸರ್ಕಾರಿ ವ್ಯವಸ್ಥೆಗಳು ಮತ್ತು ಜನರ ಧಾರಣಾ ಸಾಮರ್ಥ್ಯ ಇವುಗಳನ್ನಾಧರಿಸಿ ಒಂದು ಗ್ರಾಮದ ಕುಟುಂಬಗಳಲ್ಲಿರಬೇಕಾದಂತಹ ಹೌಷ್ಟಿಕತೆಯ ಮಟ್ಟೆ ಮತ್ತು ಪ್ರಸ್ತುತ ಸ್ಥಿತಿಗೆ ಈ ಅಂಶಗಳನ್ನು ಅಧ್ಯಯನ ಮಾಡಲು ಮೇರಾವಿ ರಾಯನ ಕೊಂಡಾ ಗ್ರಾಮವನ್ನು ಆಯ್ದುಮಾಡಿಕೊಳ್ಳಲಾಯಿತು. ಈ ಗ್ರಾಮವನ್ನೇ ಆಯ್ದು ಮಾಡಿಕೊಳ್ಳಲು ಪೂರಕವಾದ ನಿರ್ಧಾರಕಗಳಿಂದರೆ ಇಲ್ಲಿನ ಕೃಷಿ ಭೂಮಿಯು ಒಣ ಭೂಮಿಯಾಗಿರುವುದು. ಕೇವಲ ಮಳಿಯಾಧಾರಿತ ಕೃಷಿಯನ್ನು ಅವಲಂಬಿಸಿರುವ ಹಳ್ಳ

ಇದಾಗಿದ್ದು, ಬೀರೆ ಯಾವುದೇ ನೀರಿನ | ನೀರಾವರಿ ಪ್ಯಾಕೇಜೆಯಲ್ಲಿದ್ದರುವುದು ಒಂದು ಪ್ರಮುಖ ಅಂಶವಾಗಿದೆ. ಮತ್ತೆಯನ್ನೇ ಆಧರಿಸಿ ಬೆಕೆಯಿಲುವ ಬೆಕೆಯಿಂದ ರೈತನ ಕುಟುಂಬದ ಸ್ಥಿತಿಗೆಯನ್ನು ಅರಿಯಲು ಸಹಾಯಕವಾಗುತ್ತದೆ.

ಕೃಷ್ಣರೂಪನ್ನು ಹೊಂದಿರುವ ರೈತ / ಇತರ ಕುಟುಂಬದ ಜನರು ಹೆಚ್ಚಿನ ಪ್ರಮಾಣದಲ್ಲಿ ವಲಸೆ ಹೋಗುವುದು ಇನ್ನೊಂದು ಪ್ರಮುಖ ಅಂಶವಾಗಿದೆ. ವಲಸಿಗ ಕುಟುಂಬದವರ ಸ್ಥಿತಿಯಲ್ಲಿನ ಅಂಶಗಳನ್ನು ಗುರುತಿಸಲು ಹಾಗೂ ಗ್ರಾಮ ಪಂಚಾಯ್ತಿಗೆ ಒಳಪಟ್ಟಿರುವ ಹಳ್ಳಿಯಾಗಿರುವುದರಿಂದ ಗ್ರಾಮದ ಅಭಿವೃದ್ಧಿಗ್ರಾಮಪಂಚಾಯ್ತಿಯ ಪ್ರಭಾವ ಹಾಗೂ ಪೂರಕವಾದಂತಹ ಕೆಲಸಕಾರ್ಯಗಳ ಪ್ರಸ್ತುತತೆಯನ್ನು ಗುರುತಿಸುವ ಮೂಲಕ ಪಂಚಾಯ್ತಿಯಂದ ಕುಟುಂಬಗಳ ಅಭಿವೃದ್ಧಿ ನಿಷ್ಟನಲ್ಲಿ ದೋರೆಯುತ್ತಿರುವ ಸೌಲಭ್ಯಗಳನ್ನು ಅರಿಯುವುದು. ಈ ಮೂಲಕ ಕುಟುಂಬಗಳ ಸ್ಥಿತಿಗೆ, ಮತ್ತು ಗ್ರಾಮ ಪಂಚಾಯ್ತಿಯ ಹಾತ್ತಿರನ್ನು ಗಮನಿಸಲಿಗೆ ಈ ಗ್ರಾಮದ ಆಯ್ದಿಯನ್ನು ಮಾಡಿಕೊಳ್ಳಲಾಗುತ್ತದೆ.

ಸರ್ಕಾರದಿಂದ ದೋರೆಯುವ ಹಲವು ಸೌಲಭ್ಯಗಳನ್ನು ಇನರಿಗೆ ತಲುಪಿಸಲು ಸೇವೆಯಂತೆ ಕೆಲಸ ಮಾಡಬೇಕಾದ ಗ್ರಾಮಪಂಚಾಂಶತಿಯ ಕೆಲಸ ಕಾರ್ಯಗಳಲ್ಲಿ ಲೋಪದೋಷಗಳು ಕಂಡುಬಂದರೆ ಅವುಗಳನ್ನು ಪ್ರತ್ಯೇಕಿಸುವ ನಾಮಧ್ಯೇ / ಅರಿವನ್ನು ಹೊಂದಿರುವಂತಹ ಜನಪರವಾಗಿ ಕೆಲಸ ನಿರ್ವಹಿಸುವಂತಹ ನವ್ಯಾವನ ಮಹಿಳಾ ಒಕ್ಕೂಟದವರ ಕಾರ್ಯಕ್ರಮಗಳನ್ನು ಸೇರಿರುವ ಹಳ್ಳಿ ಇಡಾಗಿದ್ದು, ಒಕ್ಕೂಟದ ಕಾರ್ಯಕರ್ತೆರೊಬ್ಬರು ಇದೇ ಹಳ್ಳಿಯಲ್ಲಿ ವಾಸವಿರುವುದರಿಂದ ಸಮ್ಮಾನ ಮಾಡಿಕೊಂಡಿರುವ ಪ್ರಾಣಿಗಳನ್ನು ಪಡೆಯಲು ಸಹಾಯಕವಾಗುತ್ತದೆ ಮತ್ತು ಹಳ್ಳಿಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವುದರಿಂದ ಮಾಹಿತಿ ಪಡೆಯುವಲ್ಲಿ ಉರಿಸವರ ಸರ್ಕಾರವನ್ನು ಪಡೆಯಲು ನಾಧ್ಯವಾಗುತ್ತದೆ.

ఈ ఎల్ల అంతగళొందిగె ఇదు దొడ్డ కళ్యాహిద్దు. ఎల్లా సముదాయద / జనాంగద జనరు వాసమాచుత్తిరువుదన్న గమనదల్లరిసికొళ్లాగిదే. కేవల ఒండే జాతియి / జనాంగదవర స్థితిగతియన్న సాపణక్రితగొంశసి ఏకప్రక్కియ అంతగళన్న గురుతిసదే. బేరే బేరే సముదాయదవర కుటుంబగచ్ఛ కిన్నెలేయన్నాధరిసి అధ్యయన కైగొళ్లలు సకాయకవాగువుదు ఎంబ కిన్నెలేయల్ల ఈ కళ్యాహిద్దు అధ్యయనకే ఆయ్యి మాడికొళ్లాగిదే.

ಅದ್ಯೆಯನದ್ದಲ್ಲ ಕುಟುಂಬಕ ವಿವರವನ್ನು ಸಂಗ್ರಹಿಸಲು ಕುಟುಂಬಗಳ ಅಯ್ಯೆಯನ್ನು ಕೈಗೊಳ್ಳಲಾಯಿತು. ಅಯ್ಯೆ ಮಾಡಿಕೊಂಡ ಕುಟುಂಬಗಳ ಸಮೀಕ್ಷೆಯ ಮೂಲಕ ಮಾಹಿತಿ ಸಂಗ್ರಹಿಸಲಾಯಿತು. ಈ ಕುಟುಂಬಗಳ ಅಯ್ಯೆಯ ನಿರ್ಧಾರಕಗಳನ್ನು ಅಂಗವಾಡಿ ಕೇಂದ್ರಗಳ ಹಿನ್ನಲೆಯಲ್ಲ ಗುರುತಿಸಲಾಗಿದೆ. ಈ ಗ್ರಾಮದಲ್ಲಿ ನಾಲ್ಕು ಅಂಗನವಾಡಿ ಕೇಂದ್ರಗಳಷ್ಟು, ಕೇಂದ್ರವಾರು ಮಕ್ಕಳ ಮಾಹಿತಿಯನ್ನು ಅಥರಿಸಿ, ೦-೬ ವರ್ಷದ ಮಕ್ಕಳನ್ನು ಹೊಂದಿರುವ ಕುಟುಂಬಗಳನ್ನು ಅದ್ಯೆಯನಕ್ಕೆ ಅಯ್ಯೆ ಮಾಡಿಕೊಳ್ಳಲಾಗಿದೆ ಮತ್ತು ೬ ವರ್ಷಕ್ಕಿಂತ ಮೇಲೆಟ್ಟ ಮಕ್ಕಳರವ ಕುಟುಂಬಗಳನ್ನು ಸೇರಿ ಅಯ್ಯೆ ಮಾಡಿಕೊಳ್ಳಲಾಗಿದೆ.

ಅಂಗನವಾಡಿ ಕೇಂದ್ರಗಳ ಕ್ಕೆತ್ತ ವಿಂಗಡಣೆಯು ಜಾತಿಯಾಧಾರಿತವಾಗಿ ಹಂಚಿಕೆಯಾಗಿದೆ ಎಂದೆಂದೆ ತಪ್ಪಾಗಲಾರದು. ಈ ಗ್ರಾಧಿಕಾರದ ನಾಲ್ಕು ಅಂಗನವಾಡಿಕೇಂದ್ರಗಳಲ್ಲಿ 1ನೇ ಕೇಂದ್ರದ ವ್ಯಾಪ್ತಿಗೆ ಬರುವ ಕುಟುಂಬಗಳಲ್ಲಿ ಉಪಾಧಿಕಾರಿ, ಅಂಗನವಾಡಿ, ಮುಸ್ಲಿಂ, ವಿಶ್ವಾಸಿತರು ಮುಂತಾದ ಜಾತಿಯವರು ವಾಸಿಸುತ್ತಿದ್ದಾರೆ. ಅನೇಕ ಕೇಂದ್ರದ ವ್ಯಾಪ್ತಿಗೆ

ಬರುವಂತಹ ಕುಟುಂಬಗಳಲ್ಲ, ಗಾಣಿಗ, ಅಂಗಾಯತ, ಮದಿಪಾಳ, ಕುರುಬ, ಮುಂತಾದ ಜಾತಿಯವರು ವಾಸಿಸುತ್ತಿದ್ದಾರೆ. ಈ ಎರಡೂ ಕೇಂದ್ರಗಳ ವ್ಯಾಪ್ತಿಗೆ ಬರುವ ಕುಟುಂಬಗಳೆಲ್ಲವೂ ನಹ ಮೇಲಾಷ್ಟಿಗೆ ಸೆರಿದಂತಹ ಕುಟುಂಬಗಳಾಗಿದ್ದಾರೆ. 4ನೇ ಕೇಂದ್ರದ ವ್ಯಾಪ್ತಿಗೆ ಬರುವಂತಹ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲ ಎನ್ನೋ. ಕುಟುಂಬಗಳಾದ್ದು, ಎನ್ನೋ. ಈ ಕುಟುಂಬಗಳು ಸ್ವಲ್ಪ ಪ್ರಮಾಣದಲ್ಲವೇ ಮತ್ತು ಬೀರಳೆಣಿಕೆಯಷ್ಟು ಮುಸ್ತಿಂ, ಅಂಗಾಯತ ಕುಟುಂಬಗಳವೇ. ಅದೇ ರೀತಿಯಾಗಿ 3ನೇ ಕೇಂದ್ರದ ವ್ಯಾಪ್ತಿಯಲ್ಲ ಬರುವ ಕುಟುಂಬಗಳು ಎನ್ನೋ. ಈ ಕುಟುಂಬಗಳವೇ. ಮಾಡಿಗ, ಜಲುವಾದಿ ಕುಟುಂಬಗಳು ಕಂಡು ಬರುತ್ತವೇ. ಈ ಹಿನ್ನೆಲೆಯನ್ನಾಧರಿಸಿ ಪ್ರತಿಯೊಂದು ಅಂಗನವಾದಿ ಕೇಂದ್ರದ ವ್ಯಾಪ್ತಿಗೆ ಬರುವ ಕುಟುಂಬಗಳ ಸಂಖ್ಯೆಯನ್ನಾಧರಿಸಿ ಕುಟುಂಬಗಳನ್ನು ಆಯ್ದು ಮಾಡಿಕೊಂಡು ಸಮಿಳಿಸುತ್ತೇ ಸರೆಸಲಾಗಿದೆ.

ಅಧ್ಯಯನದಲ್ಲಿ ಅಗತ್ಯ ಮಾಹಿತಿಯನ್ನು ಪಡೆಯಲು ಸೂಕ್ತ ವಿಧಾನಗಳನ್ನು ಬಳಸಿಕೊಳ್ಳಲಾಗಿದೆ. ಸಮಿಳಿಸುತ್ತೇ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಪರಿಮಾಣಾತ್ಮಕ ಸಂಶೋಧನಾ ವಿಧಾನವನ್ನು ಬಳಸಿಕೊಳ್ಳಲಾಗಿದೆ. ಮಹಿಳೆ ಮತ್ತು ಮಕ್ಕಳ ಅಪೋಷಿವಿಕತೆಯ ಮಟ್ಟದ ಪ್ರಾಥಮಿಕ ಮಾಹಿತಿಯನ್ನು ತಿಳಿಯಲು ಗುಣಾತ್ಮಕ ಸಂಶೋಧನಾ ವಿಧಾನವನ್ನು ನಹ ಬಳಸಿಕೊಳ್ಳಲಾಗಿದೆ.

೭.೨ ಅಧ್ಯಯನದಲ್ಲಿ ಅಂಗವಿಧಿಸಿದ ವಿಧಾನಗಳು

ಸಮಿಳಿಸುತ್ತೇ

ಅಧ್ಯಯನದಲ್ಲಿ ಅಗತ್ಯವಾಗಿ ಸಂಗ್ರಹಿಸಬೇಕಾದ ಪ್ರಾಥಮಿಕ ಮಾಹಿತಿಯನ್ನು ಸಮಿಳಿಸುತ್ತೇ ಮೂಲಕ ಪಡೆಯಲಾಗಿದೆ.

ಸಂದರ್ಭನ

ಕ್ಷೇತ್ರಕಾರ್ಯವನ್ನಾಧರಿಸಿ ಅಧ್ಯಯನ ಕೈಗೊಳ್ಳಬೇಕಾದ ವಿಷಯಕ್ಕನುಗುಣವಾಗಿ ವ್ಯಕ್ತಿಗಳನ್ನು ಸಂದರ್ಶಿಸಿ ಮಾಹಿತಿ ಸಂಗ್ರಹಿಸುವುದು ಅವಶ್ಯಕವಾಗಿರುವುದರಿಂದ ಈ ವಿಧಾನವನ್ನು ಬಳಸಿಕೊಳ್ಳಲಾಗಿದೆ.

ಗುಂಪು ಜಜೆ

ನಿರ್ದಿಷ್ಟ ವಿಷಯವನ್ನು ಗುಂಪಿನ ಮುಂದಿಟ್ಟ ಜಜೆ ಮಾಡುವುದರಿಂದ ವಿವಿಧ ಆಯಾಮಗಳಲ್ಲ ಮಾಹಿತಿ ಸಂಗ್ರಹಿಸಬಹುದು ಕೇವಲ ಸಮಸ್ಯೆಗಳು ಮಾತ್ರವಲ್ಲ, ಪರಿಹಾರಗಳು ಹೊರಬರುತ್ತವೆ. ನಿಜಾಂಶಗಳು ದೊರೆಯುವ ಸಾಧ್ಯತೆಯಾಗಿದೆ.

ಅನುಷಂಗಿಕ ಮಾಹಿತಿ

ದಾಖಲಾತಿಗಳ ಮೂಲಕ ಅನುಷಂಗಿಕ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಗ್ರಾಮಪಂಚಾಯತಿ ದಾಖಲೆಗಳು, ಅಂಗನವಾಡಿ ಕೇಂದ್ರಗಳ ದಾಖಲಾತಿಗಳ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ.

ಪರಿಕರಗಳು

ನಮೀಕ್ಷೆಯನ್ನು ನಡೆಸಲು ವಾರ್ತಿಜ್ಞಿ ತಂಡಿಜೆಣನ್ನು ಬಳಸಲಾಗಿದೆ. ಈಂಟಣ ವಾರ್ತಿಜ್ಞಿನಂದರೆನ ಮಾರ್ಗದರ್ಶಿ, ಪ್ರಶ್ನಾವಾಯನ್ನು ಬಳಸಿಕೊಳ್ಳಲಾಗಿದೆ.

೭.೩ ಮಹಿಳೆಯರು ಮತ್ತು ಆಹಾರ ಅಭಿವೃದ್ಧಿ ಹಾಗೂ ಅಪೋಷ್ಟಿಕರೆ

ಕುಟುಂಬದಲ್ಲಿನ ಪೋಷ್ಟಿಕರೆಯ ಮಟ್ಟವನ್ನು ತಿಳಿಯುವ ಉದ್ದೇಶದಿಂದ ಮೇದಾವಿರಾಯನ ಕೋರಾ ಗ್ರಾಮದಲ್ಲಿ ಕುಟುಂಬಗಳ ನಮೀಕ್ಷೆ ನಡೆಸಿದಾಗ ಕಂಡುಬಂದಂತಹ ಪ್ರಮುಖ ಅಂಶಗಳು ಈ ಕೆಳಗಿನಂತಿವೆ. ಮೇದಾವಿರಾಯನ ಕೋರಾ ಗ್ರಾಮವು ಕೃಷಿ ಆಧಾರಿತವಾಗಿರುವ ಉರು, ಗಾತ್ರದಲ್ಲಿ ದೊಡ್ಡದಾಗಿದ್ದು, ಗ್ರಾಮಪಂಚಾಯತಿ, ಎಲ್ಲ ಜನಾಂಗದ ಜನರೂ ಇಲ್ಲ ವಾಸವಾಗಿದ್ದಾರೆ, ಇಲ್ಲನ ಜನ ಬದುಕಿನ ನಿರ್ವಹಣೆಗೆ ಅವಲಂಬಿಸಿರುವುದು ಕೃಷಿ ವ್ಯವಸಾಯವನ್ನು ಮತ್ತು ಹೊಲದಲ್ಲ ಕೂಲ ಕೆಲಸ ಮಾಡುವುದನ್ನು ಇಲ್ಲ ಸಿಗುವ ಕೂಲ ಸಂದರ್ಭಾನುಸಾರವಾಗಿದೆ. ಸುಗ್ರಿ ಕಾಲದಲ್ಲ ಸಿಗುವ ಕೂಲಗಿಂತ ಇತರೆ ದಿನಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲ ಕೂಲ ಸಿಗುತ್ತದೆ. ಮಹಿಳೆಯರಿಗೆ ಸಿಗುವ ಕೂಲ ಅಂರಿಂದ ೫೦ ರೂಗಳು ಮಾತ್ರ ಪುರುಷರಿಗೆ ೧೦೦ ರವರೆಗೂ ಕೂಲ ಲಭ್ಯವಾಗುತ್ತದೆ.

ವರ್ಷವಿಡೀ ಕೂಲಯನ್ನು ಸಂಪಾದಿಸಲಾಗಿದುರುವುದು ಇನ್ನೊಂದು ಸ್ಥಿತಿ, ಹೊಲದ ಕೆಲಸ ಪ್ರಾರಂಭವಾದಗಳೂ ನಹ ಕೆಲವು ಜನರಿಗೆ ಕೂಲ ಸಿಗುವುದಿಲ್ಲ. ಹೊಲವಿರುವವರು ಎಲ್ಲರಿಗೂ ಕೆಲಸ ಕೋಡಲು ಸಾಧ್ಯವೇ? ಹಿಂಗಾರಿ ಸಂಪಾದನೆಗೆ ಇವರು ಕಂಡುಕೊಂಡಿರುವ ಇನ್ನೊಂದು ಮಾರ್ಗ ವಲನೆ. ಬೆಂಗಳೂರು, ಪೂನಾಗಳಿಗೆ ವರ್ಷಗಳ್ಲೇ ದುಡಿಯಲು ಹೋಗುತ್ತಾರೆ. ಮಹಿಳೆ, ಪುರುಷ, ಮಕ್ಕಳ ಕುಟುಂಬ ಸಮೇತರಾಗಿ ದುಡಿಯಲು ಗುಳೀ ಹೋಗುವುದು ಹಲವು ವರ್ಷಗಳಿಂದ ರೂಡಿಯಲ್ಲಿರುವುದು ತಿಳಿದುಬಂದಿತು. ಕೂಲಕೆಲಸವನ್ನೇ ಆಧಾರವಾಗಿಟ್ಟುಕೊಂಡು ಬದುಕು ನಡೆಸುವ ಅನಿವಾಯತೆ ಎಲ್ಲ ಸಮುದಾಯಗಳಿಗಲ್ಲದೇ ಹೋದರು ದಲತ ಸಮುದಾಯದವರ ಜೀವನಾಧಾರ ಕೂಲ ಕೆಲಸವೇ ಅಗಿದೆ, ಕೂಲಯಲ್ಲಿದ್ದರೆ ಉಪವಾಸ ಇರಬೇಕಾದ, ಇಲ್ಲವಾದರೆ ಸಾಲಮಾಡಿ ಮಕ್ಕಳ ಹೊಷ್ಟಿ ತುಂಜನುವ, ಬೆಂಗಳ್ಯಾಯಿಂದ ಕತ್ತಲಾಗುವವರೆಗೂ ಕೇವಲ ೨೦-೩೦ರೂ ಗಳಾಗಿ ಕೂಲ ಮಾಡುವ ಬದುಕಿನ ಅನಿವಾಯತೆ ದಲತ ಸಮುದಾಯದ ಕುಟುಂಬಗಳಲ್ಲಿರುವುದು ಜೀವಂತ ನಿರ್ದಿಷ್ಟವಾಗಿ ಈ ಉರಿಸಿಲ್ಲ ಇಂದಿಗೂ ಕಾಣಬಹುದಾಗಿದೆ.

ಕುಟುಂಬದ ಗಾತ್ರ ೭ಕ್ಕಿಂತ ಹೆಚ್ಚು ಜನರು ವಾಸಿಸುವಂತದ್ದು. ಅನ್ನಕ್ಕರೆತೆಯಂದ ಹೆಚ್ಚಿನ ಸಂಖ್ಯೆಯಲ್ಲಿ ಮುಕ್ಕಳನ್ನು ಹೊಂದಿರುವ ಕುಟುಂಬಗಳ ಸ್ಥಿತಿ ಅಮಾನವಿಇಯವನಿಸುವಂತಿದೆ. ಕೂಲ ಮಾಡಲು ವಯಸ್ಸಿನ ಮಿತಿಯಲ್ಲ. ೫೦-೬೦ ವರ್ಷದಾಟದ ಮಹಿಳೆಯರು ಕುಟುಂಬದ ನಿರ್ವಹಣೆಗೆ ಕೂಲ ಮಾಡಲೇಬೇಕು, ಕೇವಲ ಒಬ್ಬರು ದುಡಿದು ಮನೆಯವರೆಲ್ಲರೂ ಕುಳತು ಉಣಿವ ಪದ್ಧತಿ (ಅತಿರೆಕ) ಯೆಲ್ಲಾಯೂ ಇಲ್ಲ ಕಂಡುಬರುವುದಿಲ್ಲ. ಮನೆಮಂದಿಯೆಲ್ಲರೂ ದುಡಿದು ಉಂಡರೂ ಪೋಷ್ಟಿಕವಾಗರಲಾಗಿದಂತ ಸ್ಥಿತಿಯಲ್ಲಿರುವುದು ಕಂಡು ಬರುತ್ತದೆ. ಇದಕ್ಕೆ ಕಾರಣ ಹೆಚ್ಚಿನ ಜನಸಂಖ್ಯೆ ಕಡಿಮೆ ಆದಾಯ, ಅನಾರೋಗ್ಯ.

ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಹೆಚ್ಚಿನ ಸಂಖ್ಯೆಯ ಮಹಿಳೆಯರು ಹೆಚ್ಚಿನ ಜವಾಬ್ದಾರಿಯಂದಾಗಿ ತೀವ್ರ ಅಪೋಷ್ಟಿಕರೆಯಂದ ಬಳಲುತ್ತಿರುವುದು ದಲತ ಸಮುದಾಯಗಳಲ್ಲ ಕಂಡುಬರುತ್ತದೆ. ಹಸಿವಿನ ಸೂಜ್ಯಂಕದ ಮಾಹಿತಿಯನ್ನು ಪಡೆಯುವ ಸಂದರ್ಭದಲ್ಲಿ ಮಹಿಳೆಯರು ಮನೆ ನಿರ್ವಹಿಸಲು ಮಾಡಿಕೊಳ್ಳಬೇಕಾದ ಹೊಂದಾರೆಕೆಗಳು, ಜವಾಬ್ದಾರಿಗಳು, ಅವರ ಅರೋಗ್ಯದ ಮೇಲೆ ತೀವ್ರ ಪರಿಣಾಮವನ್ನು ಇರಿವೆ ಅತಿ ಜಕ್ಕಿವಯಸ್ಸಿನ ಹುಡುಗಿಯರು

ಮದುವೆ, ಬಸಿರು, ಬಾಣಂತನ, ಇಪ್ಪಗಳ ಜೊತೆಗೆ ಪೌಷ್ಟಿಕಾಂಶಗಳ ಕೊರತೆಯಂದ ವಯಸ್ಸಾದವರಂತೆ ಕಾಣುತ್ತಿರುವುದು ಗಮನಕ್ಕೆ ಬಂದಿತು. ಇಡೀ ಕುಟುಂಬದ ಜವಾಭ್ಯಾರಿಯನ್ನು ಹೆಗಲಗೇರಿಸಿಕೊಂಡಿರುವ ಮಹಿಳೆಯರು, ನಾಳೆಯೆಂಬ ಜಿಂತೆಯಲ್ಲಿ ಬೇರೆ ದಾರಿ ಕಾಣದೆ, ಬದುಕಿನ ಅನಿವಾಯತೆಗೆ ಶರಣಾಗಿದ್ದರೆ, ಕುಟುಂಬದ ಜವಾಭ್ಯಾರಿಯನ್ನು ನೋಡಿಕೊಳ್ಳುವವರು, ಯಜಮಾನ ಎಂದು ಕರೆಸಿಕೊಳ್ಳುವವರು ಪುರುಷರು ಎಂದು ಹೇಳಿಕೊಳ್ಳುವುದು ಕೇವಲ ಮಾತಿಗಳ್ಲೇ ಬದಲಾಗಿ ಕುಟುಂಬದ ಪ್ರತಿಯೊಂದು ಜವಾಭ್ಯಾರಿಯನ್ನು ನಿರ್ವಹಿಸುವುದರೊಂದಿಗೆ ಪುರುಷರಿಗೆ ಸಮನಾಗಿ ದುಡಿಯುವುದು ಕೂಡ ಮಹಿಳೆಯರ ಹಾಲೆಗೆ ಬಂದಿರುವ ಜವಾಭ್ಯಾರಿಯಾಗಿದೆ. ಕೂಲಾಯಂದ ಬದುಕು ನಾಗಿಸುವವರಿಗೆ ಸಹಾಯಕವಾಗಬೇಕಾಗಿದ್ದ ಗ್ರಾಮೀಣ ಕೂಲಾಕಾಮಿಕ ಯೋಜನೆಯಡಿ ಮಹಿಳೆಯರಿಂದಾಗಿದ ಕೆಲಸವನ್ನು ಕೊಟ್ಟು ಕೂಲ ನಿಗದಂತೆ ಮಾಡಲಾಗುತ್ತಿರುವುದು ಇನ್ನೊಂದು ರೀತಿಯ ತಾರತಮ್ಯಕ್ಕೆ ಮಹಿಳೆಯರು ಒಳಗಾಗುತ್ತಿದ್ದಾರೆ. ಜಿಕ್ಕೆ ವಯಸ್ಸಿನಲ್ಲಿಯೇ ಹೆಣ್ಣು ಮುಕ್ಕಳಿಗೆ ಮದುವೆ ಮಾಡಿ ಮಧ್ಯವಯಸ್ಸಿನವರಿಯವಾಗಲೇ ಗಂಡ ತಿರಿ ಹೋಗಿ ವಿಧವೆಯೆಂಬ ಹೆಸರಿನೊಂದಿಗೆ ತನ್ನ ಮುಕ್ಕಳನ್ನೆಲ್ಲ ಸಾಕುವ ಜವಾಭ್ಯಾರಿ ಮಹಿಳೆಯರ ಹೆಗಲಗೇರಿರುವ ಹಲವು ಕುಟುಂಬಗಳು ಇಲ್ಲ ಕಂಡುಬರುತ್ತವೆ. ಈ ಮಹಿಳೆಯರು ಮುಕ್ಕಳ ಹೊಟ್ಟೆ ತುಂಜಸಲು ಪರದಾಡಬೇಕಾದಂತಹ ಸ್ಥಿತಿಯರುವಾಗ ಅವರಿಗೆ ಶಿಕ್ಷಣ ಕೊಡುವ ಹೊಡಿಸುವ ಯೋಜನೆಯೂ ಅವರ ತಲೆಯಲ್ಲಿ ಸುಳದಿರಲಾರದು ಅಂತಹ ಸ್ಥಿತಿ ಆಹಾರಕ್ಕಾಗಿ ದುಡಿಯುವ ಜನರ ಕುಟುಂಬಗಳಲ್ಲಿದೆ. ಇನ್ನು ಹೆಣ್ಣು ಮುಕ್ಕಳಿಂದ ಕುಟುಂಬಗಳಲ್ಲಿ ಮುಕ್ಕಳ ಮದುವೆ, ಬಸಿರು ಬಾಣಂತನಗಳ ಜವಾಭ್ಯಾರಿಯನ್ನು ನಿರ್ವಹಿಸುವುದು ಮನೆಮಂದಿಯಲ್ಲಿರ್ನು ದೂರದ ಉರುಗಳಿಗೆ ಕೂಲಾಯನ್ನರಸಿ ಹೋಗುವಂತೆ ಅನಿವಾಯ ಸ್ಥಿತಿಯನ್ನು ತಂದೋಡ್ಡುತ್ತದೆ. ಗಜಿಣಿ, ಬಾಣಂತಿಯರಿಗೆ, ಪೌಷ್ಟಿಕ ಆಹಾರವನ್ನು ನಿರ್ಬಂಧಿಸಿ ಎಂದು ಹೇಳುವ ಮಾತು ಇಲ್ಲ ನಲ್ಲಿವುದಿಲ್ಲ.

ವಯಸ್ಸಾದವರ ಆಹಾರದ ಕುರಿತು ಅವರೊಂದಿಗೆ ಮಾತನಾಡಿದಾಗ ಪ್ರಮುಖವಾಗಿ ಮಹಿಳೆಯರು ತಮ್ಮ ಹಲವು ಸಮನ್ಯಗಳನ್ನು ಹಂಚಿಕೊಂಡರು. ವಯಸ್ಸಾಗಿದೆ ಅವರುಗಳಿಗೆ ಕೆಣ್ಣು ಕಾಣುವುದಿಲ್ಲ. ಗಂಡುಮುಕ್ಕಳು ತಂದೆ ತಾಯಿಯರನ್ನು ನೋಡುತ್ತಿಲ್ಲದಿರುವುದು ಸಾಮಾನ್ಯ ಸಂಗತಿ. ಹೆಚ್ಚಿನ ಮಹಿಳೆಯರು ತಾವೇ ಹೇಳಿದಂತೆ ಹೆಣ್ಣು ಮುಕ್ಕಳ ಮನೆಯಲ್ಲಿಯೇ ವಾಸಿಸುತ್ತಾರೆ. ಅವರ ಮುಕ್ಕಳೂ ಸಹ ಕೆಲವು ಮಂದಿ ವಿಧವೆಯರು, ವೃದ್ಧಾರ್ಥಕ್ಕೆ ಪ್ರೇತನವನ್ನು ಹಡೆಯುತ್ತಿರುವ ಮಹಿಳೆಯರು ಅದನ್ನು ಮನೆಯ ಬಹುದ, ಆಹಾರ, ಆರೋಗ್ಯಕ್ಕಾಗಿ ಬಳಸುತ್ತಿರುವುದಾಗಿ ತಿಳಿಸಿದರು, ಒಬ್ಬ ಮಹಿಳೆಯ ಗಂಡ, ಮುಕ್ಕಳು ಎಲ್ಲ ಸುತ್ತುಹೋಗಿದ್ದು, ತನ್ನ ತಮ್ಮನ ಮನೆಯಲ್ಲಿದ್ದು, ಅವರು ಕೊಟ್ಟಾಗ ಉಂಟಾದಿಂದು, ಇಲ್ಲವಾದರೆ ನಾನು ಮುತ್ತು ಕಟ್ಟಿಸಿಕೊಂಡಿದ್ದೇನೆ ಉರೆಲ್ಲ ಬೇಡಿ ತಿನ್ನುತ್ತೇನೆ ವಯಸ್ಸಾದವರು ದಿನಕ್ಕೆರಿಂದ ಬಾರಿ ಉಣಿತ್ತೇವೆ ಆರೋಗ್ಯ ಸರಿಯಾಗಿವುದಿಲ್ಲ ಎಂಬುದು ಈ ವೃದ್ಧರ ಅಜಪ್ಪಾಯ.

ಈ ಮುದುಕಿಯಲ್ಲರೂ ಹೇಳುವಂತೆ ಸಾಮಾನ್ಯವಾಗಿ ವಯಸ್ಸಾದ ಇವರೆಲ್ಲರೂ ಮನೆಯವರ ನಿರ್ಬಂಧ್ಯಕ್ಕೊಳ್ಳಬಾಗುತ್ತಿದ್ದಾರೆ. ಯಾರು ಸಮಯಕ್ಕೆ ಸರಿಯಾಗಿ ಉಂಟಾಗಿ ಕೊಡುವುದಿಲ್ಲ, ಕೊಟ್ಟಿರೂ ಹಂಗಿಸಿ ಕೊಡುತ್ತಾರೆ. ಆರೋಗ್ಯದ ಕಡೆ ಗಮನ ಜವಾಭ್ಯಾರಿ ಹರಿಸುವುದಿಲ್ಲ. ವಯಸ್ಸಿದ್ದಾಗ ದುಡಿದು ತಿನ್ನುತ್ತಿದ್ದೇವು, ಈಗ ಯಾರೂ ನಮ್ಮ ಮಾತು ಕೇಳುವುದಿಲ್ಲ ಎಂದು ಹೇಳಿದರು. ಮನೆಯಲ್ಲ ಗಂಡಸರು ದುಡಿಯುವುದು ಉಂಟಾಗಿದರೆ ಬಂಟಿಗಾಗಿವುದಿಲ್ಲ ಬಂಟಿಗಾದರೆ ಉಂಟಾಗುವುದಿಲ್ಲ. ಕೆಲವು ಗಂಡಸರು, ಜಟಗಳಿಗೆ ಬಂದ್ದ ದುಡಿಯುವುದೂ ಇಲ್ಲ ಆಗ ಹೆಣ್ಣು ಮುಕ್ಕಳೇ

ಮುಡಿದು ಮನೆಯನ್ನು ನಡೆಸಬೇಕು. ಆಗ್ ಇರುವ ಮಕ್ಕಳಿಗೆಲ್ಲ ಬಣ್ಣಿ, ಉಂಟ ಬದಗಿಸುವುದು ಕಷ್ಟ ಹಿಂಸೆಯಾಗುತ್ತದೆ. ಕೆಲವರು ಹೇಳುವ ಪ್ರಕಾರ ಮಕ್ಕಳನ್ನು ಹಡೆದು, ದೊಡ್ಡವರನ್ನು ಮಾಡಿ ಮದುವೆ ಮಾಡಿ, ಬೆಳೆಸಿದ ನಮಗೆ ತಿಖಿಯ ಅನ್ನ ಹಾಸಿದರೆ ಎಷ್ಟು ಕಷ್ಟ ಆಗುತ್ತದೆ. ಆರೋಗ್ಯ ಸರಿಯಲ್ಲದಾದಾಗ್ ಇವರು ದುರುಪ್ಪನ್ ಗುಡಿಯ ನಿಂಬೆ ಹಣ್ಣು ಆಥಾರ ಕುಡಿದು ಬಣ್ಣಿರೆ ಆ ತಾಯಿಯೇ ಎಲ್ಲ ನೋಡಿಕೊಳ್ಳುತ್ತಾರೆ. ಎಂದು ಸ್ವಯಂ ಚಿಕಿತ್ಸೆ ಮಾಡಿಕೊಳ್ಳುತ್ತಾರೆ. ಮಕ್ಕಳಂದ ತಿರಸ್ತರಿಸಲ್ಪಟ್ಟ ತಾಯಿಂದಿರು ಬೀರೆಯವರ ಮನೆಗಳಲ್ಲ ಮನುರೆ ತೋಳಿದು ಹಣ ಸಂಪಾದಿಸಿ ಪುನಃ ಮನೆಗಳಗೆ ಅದನ್ನು ತಂದುಕೊಟ್ಟಂತಹ ಅನುಭವಗಳನ್ನು ಹಂಚಿಕೊಂಡರು, ಇವರ ಪ್ರಕಾರ ಮಕ್ಕಳು ನೋಡದೆ ನಾವು ಸತ್ತರೆ ಕೆಲಸ ಮಾಡುವ ಮನೆಯವರಾದರೂ ಮೂರು ಹಿಡಿ ಮಣ್ಣ ಹಾಕುವುದಿಲ್ಲವೇ ಅಷ್ಟೇ ನಾಕು. ಈ ರೀತಿಯಾಗಿ ವಯಸ್ಸಾದಂತಹ ಮಹಿಳೆಯರು ಹಲವು ರೀತಿಯ ಸಮಸ್ಯೆಗಳಂದ ನರಳುತ್ತಿದ್ದಾರೆ. ಇವರಿಗೆ ಓ ಹೊತ್ತು ಉಂಟ ಬದಗಿಸಿದಿರುವ ವರ್ಷಾದಂತಹ ಸ್ಥಿತಿ, ಇದಕ್ಕೆ ಕಾರಣ ಇಲ್ಲಿರುವವರಿಗೆ ಸರಿಯಾದ ಕೆಲಸ, ಕೂಲಿಯಲ್ಲಿದಿರುವುದರ ಜೊತೆಗೆ, ನಿಲಂಕ್ಷ್ಯ.

ಸಕಾರದಿಂದ ಸಿಗಬೇಕಾದಂತಹ ಆಹಾರದ ಮೂಲಗಳಾದ ಕಾ.ಎ ಸರಿಯಾಗಿ ಜನರಿಗೆ ರೇಣನ್ ವಿತರಿಸುತ್ತಿಲ್ಲ. ಅಂಗನವಾಡಿಯಲ್ಲ ಸಿಗುವ ಹೌಸಿವಿಕ ಆಹಾರ ಪೂರ್ಕವಾಗಿ ಬಳಕೆಯಾಗುತ್ತಿಲ್ಲ. ಕೂಲ ಬದಗಿಸುವ ನಾಮಧ್ಯಂವಿರುವ ಘಳಿಳಿಂ ಸರಿಯಾಗಿ ಕಾಯಣಿವೆಹಿಸುತ್ತಿಲ್ಲ. ಇಷ್ಟೆಲ್ಲ ಇಲ್ಲಿಗಳನ್ನು ಪಡೆಯುವ ಧಾರಣಾ ನಾಮಧ್ಯಂ ಈ ಜನರಲ್ಲ ಕಡಿಮೆಯರುವುದರಿಂದ ಇಲ್ಲ ಹಸಿವು ಕಂಡುಬರುತ್ತದೆ. ಹಸಿವನ್ನು ನಿಗಿಸುವ ಹೆಚ್ಚಿನ ಜವಾಬ್ದಾರಿ ಇಲ್ಲನ ಮಹಿಳೆಯರ ಮೇಲರುವುದರಿಂದ ಈ ಮಹಿಳೆಯರು ಬದುಕಿಸೊಂದಿಗೆ ಸಂಘರ್ಷಕ್ಕಾಗಿದ್ದಾರೆ. ಮಾನಸಿಕ ಆರೋಗ್ಯದ ಜೊತೆ ಹೊಂದಾಣಿಕೆ ಮಾಡಿಕೊಂಡು, ಹಲವು ಸಂಜಕೆಗಳನ್ನು ಬದುಕಿಗೆ ಆಥಾರವನ್ನಾಗಿಸಿಕೊಂಡು ಸಮರ್ಪಾಲನ ಕಾಯ್ದುಕೊಂಡು ಬದುಕನ್ನು ನಿವೆಹಿಸಿಕೊಂಡು ಹೊರಟಿದ್ದಾರೆ ಎಂದರೆ ತಪ್ಪಾಗಲಾರದು.

10.0 ಮುಗಿಯದ ಮುಕ್ತಾಯ

ಈ ಕಲಕಾ ಕಾರ್ಯಕ್ರಮಕ್ಕೆ ಬಂದ ಆರಂಭದ ದಿನಗಳಲ್ಲಿನ ನಾನು, ಮತ್ತು ಮುಕ್ತಾಯದ (ಮುಗಿಯದ) ಹಂತದಲ್ಲಿನ ನಾನು, ಎರಡು ಬಂದೇ ಆಗಿದ್ದರೂ ಆಗಿರುವ ಬದಲಾವಣೆಗಳು ಬಹಳ. ಹಲವು ಸಂಶಯಗಳೊಂದಿಗೆ ಆರಂಭವಾದ ನನ್ನ ಕಲಕಾ ಪ್ರಯಾಣ ಬಂದು ಹಂತದ ಕಲಕೆಯ ನಂತರ ಹೊಸ ಸಂಶಯಗಳೊಂದಿಗೆ ಈ ಹಂತವನ್ನು ಮುಗಿಸುತ್ತಿದೆ. ಸಮುದಾಯ, ಆರೋಗ್ಯ, ಆರೋಗ್ಯದ ವ್ಯವಸ್ಥೆ, ಸಮುದಾಯ ಮತ್ತು ಆರೋಗ್ಯ, ಸಮುದಾಯವನ್ನು ಕಟ್ಟುಪುಡು, ಈ ಹಂತದಲ್ಲಿರುವ ಸವಾಲುಗಳು, ಆರೋಗ್ಯದ ನಿರ್ಧಾರಕಗಳು, ಅಗತ್ಯ ಔಷಧಗಳು, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಪ್ರಾಧಿಕಿಕ ಆರೋಗ್ಯ ಪಾಲನೆ, ಆಹಾರ ಹೀಗೆ ಹತ್ತು ಹಲವು ಅಂಶಗಳ ಅಂತರಂಬಂಧಗಳನ್ನು ಅಥವ ಮಾಡಿಕೊಳ್ಳುವಲ್ಲ ಈ ಕಾರ್ಯಕ್ರಮ ಸಹಾಯಕವಾಯಿತು. ಹೀಗೆ ಬಂದು ವಿಷಯವನ್ನು ಹಲವಾರು ಆಯಾಮಗಳಲ್ಲಿ ಅಥವ ಮಾಡಿಕೊಳ್ಳಲು ಇರಬೇಕಾದ ಕೌಶಲ್ಯ, ಸೂಕ್ತ ಜ್ಞಾನ ಇವುಗಳನ್ನು ತರಬೇತಿ, ಮಾರ್ಗದರ್ಶನದ ಮೂಲಕ ಪಡೆಯಲಾಯಿತು.

ಕೇವಲ ಅಕಾಡೆಮಿಕ್ ವಲಯದ ಅನುಭವವಿದ್ದ ನನಗೆ ಚರ್ಚವಾಗಿ, ಹೋರಾಟದ, ಪ್ರತಿಭಂಗನೆಯ ಮಾದರಿಗಳ ಪರಿಜ್ಯವಾಯಿತು. ಬಂದು ಜ್ಞಾನ ಶಿಸ್ತನಿಂದ ಇನ್ನೊಂದು ಜ್ಞಾನ ಶಿಸ್ತಗೆ ನನ್ನನ್ನೇ ಬದಲಾಯಿಸಿಕೊಳ್ಳುವಂತಹ ಬದಲಾವಣೆಯನ್ನು ನನ್ನಲ್ಲಿ ತಂದುಕೊಳ್ಳುವಂತಾಯಿತು. ಈ ರೀತಿಯ ಹೊಸ ಅನುಭವದ ಮೂಲಕ ನನ್ನಲ್ಲಿ (ನ ಬಂದು ಸಂಶಯ ಹಾಗೆ) ಹೊಸ ಕಲಕೆಗಳಿಗೆ ಅವಕಾಶ ದೊರೆಯಿತು. ಯಾವುದೋ ವಿಷಯ ಯಶಸ್ವಿಯಾಗಬೇಕಾದರೆ ಅಕಾಡೆಮಿಕ್ ವಲಯ, ಆಕ್ಷಿವಿಸಂ ವಲಯ ಎರಡರ ಸಾಮ್ಯತೆ/ಸಹಭಾಗಿತ್ವ ಬೇಕು ಎಂದು ನಾನು ಅಥವ ಮಾಡಿಕೊಂಡಿದ್ದೇನೆ. ಜಿಂತನೆಗಳು ಸಂಪೇದನಾಶೀಲವಾದವುಗಳಾದರೆ, ಚರ್ಚವಾಗಿ (ಪ್ರತಿಭಂಗನೆಗಳು ಅನುಭವವಾಧಾರಿತವಾದಪುಗಳಾಗಿರುತ್ತದೆ ಈ ಎರಡೂ ಅನುಭವಗಳನ್ನು ಸ್ವಲ್ಪ ಮಣಿಗೆ (ಅನುಭವಕ್ಕೆ ತಂದುಕೊಳ್ಳುವಲ್ಲ ಈ ಕಲಕಾ ಕಾರ್ಯಕ್ರಮ ಸಹಾಯಕವಾಗಿದೆ.) ಇಂತಹ ಅವಕಾಶದಿಂದ ಮುಂದಿನ ನನ್ನ ದಾರಿಯಲ್ಲಿ ಬರುವ ನನ್ನ ಜಿಂತನೆಗಳಿಗೆ ಸೂಕ್ತ ರೂಪ ರೇಖೆ ಕೊಡುವ ಪ್ರಯತ್ನ ಮಾಡುವ ಸಾಮರ್ಥ್ಯವನ್ನು ಬೆಳೆಸಿದ ಈ ಕಾರ್ಯಕ್ರಮಕ್ಕೆ ಧನ್ಯವಾದಗಳು.